Retail Price Rs. 10/-
Annual Subscription Rs. 120/-

ಪನವಾರ

ಕೊಂಕಣಿ ಮಾಸಿಕ
पनवार PANAVAR

ಸಂಪುಟ 1 ಮೇ 2021 ಸಂಚಿಕಾ 2

575016 NAGAR
4-6-21
DELY.
DAKSHINA KANNADA



ಶ್ರೀ ನರಸಿಂಹ ಜಯಂತಿ

(ಮೇ 25,ವೈಶಾಖ ಶುದ್ಧ ಚತುರ್ದಶೀ)

ಶ್ರೀ ಕಾಶೀ ಮಠ ವೆಲ್ಫೇರ್ ಫಂಡ್ ವತೀನ ಪ್ರತಿಭಾ ಪುರಸ್ಕಾರ ಪ್ರದಾನ

SHRI KASHIMUTT SAMSTHAN WEL

SHRI KASHIMUTT SAMSTHAN WELFARE FUND

SHRI KASHIMUTT SAMSTHAN WELFA

ಪನವಾರ

पनवार PANAVAR ಕೊಂಕಣಿ ಮಾಸಿಕ

ಮೇ 2021

ಸಂಪುಟ : 1 ಸಂಚಿಕಾ : 2

ಪ್ಲವ ನಾಮ ಸಂ। ವೈಶಾಖ ಮಾಸ

ಸಂಪಾದಕು : ಎಚ್.ಜ್ಞಾನದೇವ ಮಲ್ಯ
ಫೋನ್ :8147840095
ಮುದ್ರಕ :ಸದ್ಗುರು ಪ್ರಿಂಟರ್ಸ್ ಎಂಡ್ ಡಿಸೈನರ್ಸ್
ಕಲ್ಸಂಕ, ಉಡುಪಿ - 576 102

ಪ್ರಕಾಶಕ : ಕೊಂಕಣಿ ಭಾಷೋದ್ಧಾರ ಟ್ರಸ್ಟ್
ಸಿಂಡಿಕೇಟ್ ಹೌಸ್, ಮಣಿಪಾಲ -576 104

ಪರಜಾವ್ನು : ತೋನ್ಸೆ ಅಶೋಕ ಪೈ

ಜಾಹೀರಾತ ದರ

	ನಿಯಮಿತ	ಅನಿಯಮಿತ
ಸಗಳೆ ಪುಟ	ರೂ.600/-	ರೂ.800/-
ಸಗಳೆ ಪುಟ ಕಲರ್	ರೂ.1000/-	ರೂ.1000/-
ಅರ್ಧ ಪುಟ	ರೂ.450/-	ರೂ.500/-
1/3 ಪುಟ	ರೂ.275/-	ರೂ.325/-
1/4 ಪುಟ	ರೂ.300/-	ರೂ.350/-
1/8 ಪುಟ	ರೂ.150/-	ರೂ.200/-
1/16 ಪುಟ	ರೂ.100/-	ರೂ.125/-
ಮಾಗಶಿ ಕವರ್	ರೂ.2000/-	ರೂ.2500/-
ಭಿತರ್ಲೆ ಕವರ್	ರೂ.1500/-	ರೂ.2000/-

ವರ್ಗಣಿ

ಏಕ ವರಸಾಕ : ರೂ. 120/-
ಆಜೀವ ಸದಸ್ಯ : ರೂ. 1000/-
ಪೋಷಕ : ರೂ. 1500/-
ಪಾಂಚ ವರಸಾಕ : ರೂ. 550/-
ಏಕ ಪ್ರತೀಕ : ರೂ. 10/-

Emaill : konkanipanavar@gmail.com

ಮೌಕ್ತಿಕ

ತೊ ಆಪಣ್ಯಾಲೊ ಬಾಂಧವು ಆನಿ ಹೊ ಬಂಧು
ಅಶ್ಶಿಂ ಸಮ್ಜೂನು ಜೋ ಕರ್ತಾ ಚಡ ಚಡ ಸಂಬಂಧು
ತಸ್ಸಲೊ ಪರಿಣಾಮತ: ನ ಕಳತ್ ಖೊಂಬೂನು ಘೆತ್ತಾ
ಆಪಣ್ಯಾಲೆ ಹೃದಯಾಕ ದು:ಖಾಚ್ಯೊ ಆಣಿಯೊ ಫಕ್ತಾ.

ಮೌಕ್ತಿಕ

ಮೆಗೆಲಿ ಬಾಯ್ಲ, ಮೆಗೆಲಿಂ ಚೆರ್ಡುಂವ
ಮೆಗೆಲೊ ದುಡ್ಡು ಮೆಗೆಲೆ ಬಾಂಧವ
ಕೆದನಾಹಿ ಹೇಂಚಿ ಮಂತ್ರ ಮ್ಹಣತ ಆಸ್ಚೆ ಮನುಷ್ಯ ಬೊಕಡಾಕ
ಕಾಲ ಮ್ಹಳ್ಳೆಲಿಂ ಕೊಲ್ಲೂಸಣಿ ಗಿಳ್ತಾ ಕ್ಷಣ ಭಿತ್ತರಿ ಬಕಬಕ

ಪವಿತ್ರ ಗ್ರಂಥೋಕ್ತಿ

ಪೂಷನ್ನೇಕರ್ಷೇ ಯಮಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜೋ ।
ಯತ್ತೇ ರೂಪಂ ಕಲ್ಯಾಣ ತಮಂ ತತ್ತೇ ಪಶ್ಯಾಮಿ
ಯೋऽಸಾವಸೌ ಪುರುಷ: ಸೋऽಹಮಸ್ಮಿ ॥ ೧೬ ॥

(ಈಶಾವಾಸ್ಯೋಪನಿಷತ್)

ಭಾವಾರ್ಥ

ಹೇ ದೇವಾ, ಆದಿ ತತ್ತ್ವದ್ಯೋತಾ, ವಿಶ್ವಪಾಲಕಾ, ಹೇ ನಿಯಂತ್ರಣ ತತ್ತ್ವರೂಪಾ, ಶುದ್ಧ ಭಕ್ತಾಂಲೆ ಪರಮ ಗಮ್ಯಾ, ಮಾನವ ಕುಲಾಚೆ ಪ್ರಜಾಪತಿಂಗೆಲೆ ಹಿತಚಿಂತಕಾ, ದಯಕೋರ್ನು ತುಗೆಲೆ ದಿವ್ಯ ಕಿರಣಾಂಚೆ ಜ್ಯೋತಿಚೆಂ ಆವರಣ ನಿಕಳಾಯಿ ತ್ಯಾ ಕಾರಣಾನ ಹಾಂವೆ ತುಗೆಲೆಂ ಆನಂದಮಯ ರೂಪ ಪೊಳೋಚ್ಯಾಕ ಜಾತ್ತಾ. ಸೂರ್ಯಾಕ ಆಸ್ಸುಚೆ ವರಿ ಸೂರ್ಯಾಕ ನಿತ್ಯ ಆಸ್ಸುಚೆ ರಶ್ಮಿಂಚೆ ವರಿ ಹಾಂವ ಪರಮ ದೇವೋತ್ತಮ ಪುರುಷಾಕ ತುಕ್ಕಾ ಜಾವ್ನಾಸ್ತಾಂ.

-ಶಾಂ.

ಆಮ್ಗೆಲೆ ಬ್ಯಾಂಕ್ ಖಾತಾ ಮಾಹಿತಿ :
A/C Holder Name : Konkani Bhashodhara Trust
Name of the Bank : Canara Bank (Syndicate), Manipal
SB A/C No. : 01112010032950 (II Branch)
IFSC Code : CNRB0010111, **MICR :** 576015037

"ಪನವಾರ"ಂತು ಪ್ರಕಟ ಜಾವ್ಚೆಂ ಸರ್ವ ಲೇಖನ, ಸಾಹಿತ್ಯಯಿ ಲೇಖಕಾಂಗೆಲ್ಯಾ ಪೂರ್ಣ ಜವಾಬ್ದಾರಿನ ಪ್ರಕಾಶಿತ ಜಾತ್ತಾ. ತಾಂಗೆಲ್ಯಾ ಅಭಿಪ್ರಾಯಾಂಕ ತಾನ್ನೀಚಿ ಬಾಧ್ಯ ಆಸ್ತಾತಿ.

ಬಾಂಗ ಸಂಬಂಧಾಂಕ ಪ್ರೀತಿ ದೀವ್ನು ರಾಕ್ಕೂನು ಘೇಯ್ಯಾತಿ

ಹ್ಯಾ ಮಹಿನ್ಯಾಚೆಂ ಉತ್ರಂ

ಕೊರೊನಾ ಲಾಕ್‌ಡೌನ್

ದೇಶಾಂತು ಕೊರೊನಾಚೆ ದೋನ್ನಿ ಪಾಳಚಿ (ವೇವ್) ಬಾಧಾ ದಿವಸಾನ ದಿವಸ ಚಡ ಜಾತ್ತೊಚಿ ಆಸ್ಸ. ಕೊರೊನಾ ಚಡ್ತಾವತ ಸಕ್ಕಡ ರಾಜ್ಯಾಂತುಯಿ ಚಡ ಜಾತ್ತೊಚಿ ಆಸ್ಸ. ಹಾಜ್ಜೇನ ವಿಜ್ಞಾನಿಂಕ, ವೈದ್ಯಾಂಕ ಕಸ್ಸಲೆಂ ಕೊರ್ಚೆ ಮ್ಹಳ್ಳೆಲೆಂಚಿ ಪ್ರಮುಖ ವಿಷಯು ಜಾವ್ನ ಘೆತ್ಲೊ.

ಪ್ರತಿನಿತ್ಯ ಮ್ಹಳ್ಳೆಲೆವರಿ ರೋಗ ಲಕ್ಷಣ ಚಡ ಜಾತ್ತೊಚಿ ಆಸ್ಸುನು, ಆಸ್ಪತ್ರೆಂತು ವ್ಯವಸ್ಥಾ ಕೊರ್ಚೆಂಚಿ ಕೇಂದ್ರ ಅನಿ ರಾಜ್ಯ ಸರ್ಕಾರಾಂಕ ಏಕ ವ್ಹೋಡ ಸವಾಲಾಚೆ ಕಾಮ ಜಾಲ್ಲಾ. ಕೊರೊನಾ ಸಂಕ್ರಮಣಾಚೆ ಸಂಖ್ಯಾ ವಿಪರೀತ ಪ್ರಮಾಣಾರಿ ಚಡ್ತೊಚಿ ಆಶ್ಶಿಲೆಂ ನಿಮಿತ ಲಾಕ್‌ಡೌನ್ ಕೊರ್ಚೆ ಅನಿವಾರ್ಯ ಜಾಲ್ಲೆ ಮ್ಹೋಣು ಸರಕಾರಾಂನಿ ಸಾಂಗ್ಲೆ.

ಲಾಕ್‌ಡೌನ್ ಜನಾಂನಿ ಸಮಾಧಾನ ಕೋರ್ನು ಘೇವ್ಚೊ ವಿಷಯ ಖಂಡಿತ ನ್ಹಯಿ. ಕಸ್ಸಲ್ಯಾಕ ಮ್ಹಳ್ಳ್ಯಾರಿ ತಾಜ್ಜೇನಿ ಬಾಧ ಅಪಾರ ಜಾಲ್ಲೆಲೆ ಜಾವ್ನ ಆಸ್ಸ. ಮುಖ್ಯ ಜಾವ್ನ ದೈನಂದಿನ ವ್ಯವಹಾರೂಚಿ ಜೀವನೋಪಾಯಾಕ ಮ್ಹೋಣು ವಿಶ್ವಾಸ ಕೋರ್ನು ಘೆತ್ತಿಲ್ಯಾಂಕ ಹಾಜ್ಜೇನ ಮಸ್ತ ಇತ್ಲೆ ಕಷ್ಟ ನಷ್ಟಾಚೊ ಅನುಭವು ಘೇವೂಕಾ ಪಡ್ತಾ. ಸರಕಾರಕ ಸಹಿತ ಹೆಂ ಲಾಕ್‌ಡೌನ್ ಇಷ್ಟ ಜಾವ್ಚೊ ವಿಷಯು ನ್ಹಯಿ. ಜಾಲ್ಲ್ಯಾರಿ ಪರಿಸ್ಥಿತಿ ಹಾತ ಸೋಣು ಘೆಲ್ಲಾ.

ಕೋವಿಡ್ ಸಂಕ್ರಮಣ ವಾಯು ವೇಗಾಂತು ಪ್ರಸರಣ ಜಾತ್ತೊ ಆಸ್ಸುನು, ಸರಕಾರ ಖಂಚೆ ವಿಚಾರಾಂತು ರಿಯಾಯಿತಿ ದಾಕ್ಕೈತಾ ಮ್ಹೋಣು ಜನ ಸಹಿತ ಕಸ್ಸಲೆ ಜಾತ್ತಾ ಮ್ಹೋಣು ರಾಕ್ಕೂನು ಆಸ್ಸತಿ. ಹಾಂತು ಸರಕಾರ ಪಾತ್ರ ಮಾತ್ರ ನ್ಹಯಿ ಆಮ್ಗೆಲಿ ಜವಾಬ್ದಾರಿ ಬದ್ದಲ ಆಮ್ಮಿ ಸಹಿತ ಜಾಗರೂಕ ಆಸ್ಸುಕಾ. ಕೊರೊನಾ ನಿಯಂತ್ರಣ ಯೇವೂಕಾ ಜಾಲ್ಲ್ಯಾರಿ ಸಂಕ್ರಮಿತಾಂಕ ಪರೀಕ್ಷಾ ಕೊರ್ಚೆ ಅನಿವಾರ್ಯ ಜಾವ್ನ ಆಸ್ಸ. ಆನಿ ನಿಯಂತ್ರಣಾಕ ಯೇವೂಕಾ ಜಾಲ್ಲ್ಯಾರಿ ಸ್ವಯಂಪ್ರೇರಿತ ಜಾವ್ನ ಸಕ್ಕಡಾಂನಿ ಕೋವಿಡ್ ಪರೀಕ್ಷಾ ಕೋರ್ನು ಘೇವೂಕಾ ಮ್ಹೋಣು ಆರೋಗ್ಯ ಇಲಾಖಾ ಸಾಂಗ್ತೊಚಿ ಆಸ್ಸ. ಕೋವಿಡ್–19 ಲಸಿ (ವ್ಯಾಕ್ಸಿನ್) ಸರ್ಕಾರಾನ ಸಾಂಗಿಲೆ 45 ವರಸ ವಯಿಲ್ಯಾಂನಿ ಆನಿ 18 ವರಸ ವಯಿಲ್ಯಾಂನಿ ಘೇವೂಕಾ ಜಾಲ್ಲೆಲೆ ನಿಶ್ಚಿತ ಆನಿ ಮುಖ್ಯ ಕರ್ತವ್ಯ ಜಾವ್ನ ಆಸ್ಸ. ತಾಜ್ಜೇನ ಆಡ ಪರಿಣಾಮ ಜಾತ್ತ ಮ್ಹಳ್ಳೆಲೆ ಬದ್ದಲ ಭೀವ್ಚಾಕ ನಜ್ಜ. ಕೋವಿಡ್–19 ಲಾಗ್ಚಾಕ ನಜ್ಜ ಮ್ಹೋಣು ಜಾಲ್ಲ್ಯಾರಿ ಅನಗತ್ಯ ಜಾವ್ನ ಭೋಂವ್ಚೆ ಸಹಿತ ರಾಬ್ಬೊಕಾ ಜಾತ್ತ.

ದಿವಸಾನ ದಿವಸ ಕೊರೊನಾ ಸಂಕ್ರಮಿತಾಂಲೆಂ ಸಂಖೊ ಚಳ್ಳೊ, ಮರಣ ಪ್ರಮಾಣಯಿ ಚಳ್ಳೆಂ. ಆಸ್ಪತ್ರೆಂತು ಬೆಡ್, ಪ್ರಾಣುವಾಯು ಬೆಡ್, ವೆಂಟಿಲೇಟರ್ ಮೆಳ್ಚೆ ಕಷ್ಟ ಜಾಲ್ಲೆ. ಕೇಂದ್ರ ರಾಜ್ಯ ಸರಕಾರಾಂನಿ ಪ್ರಾಣ ವಾಯು, ವಕ್ಕದ, ಇಂಜೇಕ್ಷನಾಂಚೆ ಬದ್ದಲ ಮಸ್ತ ಇತ್ಲಿ ವಾವಾಂಟ ಘೆತ್ಲಿ ತಾಂತುಯಿ ಥೊಡೇಂ ಲೋಪ ಜಾಲ್ಲೆ ತಾಂತುಯಿ ಮರಣ ಪ್ರಮಾಣ ಚಡ ಜಾಲ್ಲೆ. ಹಾಜ್ಜೇನ ಥೊಡೇಂ ಕಡೇನ ಮಾತಾ–ಪಿತ, ಚೆರ್ಡುಂವ, ಶಿಶು ಅನಾಥ ಜಾಲ್ಲಿಂತಿ. ತಾಂತುಯಿ ಕೊರೊನಾ ವಾರಿಯರ್ಸ್ ಜಾವ್ನ ಆಶ್ಶಿಲೆಂ ವೈದ್ಯ, ಶುಶ್ರೂಷ ಕರ್ತಾಂಲೆ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತ, ಶಿಕ್ಷಕ–ಶಿಕ್ಷಿಕಾ ವರ್ಗಾಂನಿ ಪ್ರಾಣ ಸೊಳ್ಳೆ. ಕೊರೊನಾಂನಿ ಗುಣ ಜಾಲ್ಲೆಲೆಂಕ ಸಹಿತ ಸ್ಟಿರಾಯ್ಡಾಚೆ ಪರಿಣಾಮಾಂನಿ ಬ್ಲ್ಯಾಕ್ ಫಂಗಸ್, ವಾಯಿಟ್ ಫಂಗಸ್, ಎಲ್ಲೊ ಫಂಗಸ್ ಆದಿ ರೋಗು ದೋಳ್ಯಾಕ, ದಾಂತಾಕ ಅನಿ ಜಿಬ್ಬೆಕ ಆಯ್ಲೆ.

ಲಾಕ್‌ಡೌನ್ ಆನಿ ಸರಕಾರಾಚೆ ಕೋವಿಡ್ ನಿಯಮಾವಳಿ ಪ್ರಕಾರ ದೆವಳಾಂಚೆ ರಥೋತ್ಸವು, ಜಾತ್ರಾ ಮಹೋತ್ಸವು, ಧಾರ್ಮಿಕ ಆಚರಣಾ, ವ್ಹಾರ್ಡಿಕ, ಮುಂಜಿ ರಾಬ್ಲಿ ಮ್ಹಳ್ಳೆಲಿಂ ದೂಕಿ ಏಕ ಬಗ್ಲೇನ ಜನಾಂಲೆ ಮನಾಂತು ಫುಟ್ಲಿ. ಆನಿ ಏಕ ಬಗ್ಲೇನ ಜವುಳಿ, ಆಭರಣ, ಹಾರ್ಡವೇರ್, ಫ್ಯಾನ್ಸಿ ಉದ್ಯಮಿಂಗೆಲೊ ವ್ಯಾರು ಗೆಲ್ಲೊ ಮ್ಹಳ್ಳಾಲೊ ದೂಕಿಯಿ ವ್ಯಾಪಾರೋದ್ಯಮಿ ಭಿತ್ತರಿ ಫುಟ್ಲಿ. ಮಸ್ತ ಇತ್ಲೆ ನೌಕರವರ್ಗಾಂನಿ ಹಾಜ್ಜೇನ ಜೀವನ ನಿರ್ವಹಣ ಕೊರ್ಚೆ ಬದ್ದಲ ಬಾಧಾ ಪಾವೂಕಾ ಜಾಲ್ಲೆ.

ಅಂತಿಮ ಜಾವ್ನ ಸಾಂಗ್ಚೆ ಜಾಲ್ಲ್ಯಾರಿ ಹೆಂ ಲಾಕ್‌ಡೌನ್ ಕೊಣಾಕಯಿ ನಾಕ್ಕಾ. ಗೆಲ್ಲೆಲೆ ವರಸ ಲಾಕ್‌ಡೌನ್ ಕೋರ್ನು ಸಂಕಷ್ಟಾಂತು ಪಳ್ಳೆಲೆ ಸಕ್ಕಡಾಂಕ ಕೋಳ್ನು ಆಸ್ಸ. ಲಾಕ್‌ಡೌನಾಚೊ ಮುಖ್ಯ ಉದ್ದೇಶು ಎಕ್ಕೂಚಿ ಕೊರೊನಾ ನಿಯಂತ್ರಣಾರಿ ಹಾಡೊಕಾ ಜಾಲ್ಲೆಲೆ ಮ್ಹೋಣ್ಚೆ ಜಾವ್ನ ಆಸ್ಸ.

ತಾಂತುಯಿ ಆನಿ ಏಕ ಖುಶಿ ಖಬ್ಬರ ಕಸ್ಸಲೆಂ ಮ್ಹಳ್ಳ್ಯಾರಿ ಕೋವಿಡ್ ದೋನ್ನಿ ಪಾಳಾಂತು ಆಯಿಲೆ ಬ್ಲ್ಯಾಕ್ ಫಂಗಸ್ ರೋಗಾಕ ವಕದ ಅತ್ಯಂತ ಪರಿಣಾಮಕಾರಿ ಜಾವ್ನ ಕಾಮ ಕೊರ್ಚೆ ಲಿಪೊಸೊಮನ್ ಆ್ಯಂಫೊಟಿರಿಸಿನ್ 'ಬಿ' ಮ್ಹಳ್ಳಿಲೆ ವಕದ, ಹೆಂ ಸೊದ್ದುನು ಕಾಡ್ಚೆ ಹಾಂತು ಶ್ರಮ ಪಾವಿಲೆಂ ಗಂಗೊಳ್ಳಿ ಮೂಲಾಚೆ ಬಾಂಡ್ಯ ಶ್ರೀ ಶ್ರೀಕಾಂತ ಪೈ ಹಾನ್ನಿ. ಭಾರತ ಸೀರಮ್ಸ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪನಿಚೆ ಸಂಶೋಧನಾ ಸಮೂಹಾಚೆ ಮುಖ್ಯಸ್ಥ ಜಾವ್ನ ಹಾನ್ನಿ ಆಶ್ಶಿಲೆ.

ಹಾನ್ನಿ ಗಂಗೊಳ್ಳಿ ಆನಿ ಕುಂದಾಪುರ ಹಾಂಗಾ ಪ್ರೌಢ ಆನಿ ಪಿಯುಸಿ ಶಿಕ್ಷಣ ಕೋರ್ನು ಬೆಂಗಳೂರಾಂತು 1975ತುಂ ಬಿ.ಫಾರ್ಮ ಆನಿ 1977ತುಂ ಮಣಿಪಾಲಾಂತು ಎಂ.ಫಾರ್ಮ ಕೋರ್ನು ಮುಂಬಯಿಚೆ ಭಾರತ ಸೀರಮ್ಸ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿಕ ಮೆಳ್ಳೆಂತಿ ಮ್ಹಳ್ಳೆಲೆಂ ಏಕ ಭರಮ ವಿಷಯು ಜಾವ್ನ ಆಸ್ಸ.

ಧನ್ಯವಾದು : ಆಮ್ಗೆಲೆ ಪತ್ರಿಕೆಚೆ ಆಜೀವ ಸದಸ್ಯಾ ಶ್ರೀಮತಿ ಕಸ್ತೂರಿ ಆರ್ ಕಾಮತ್, ಉಡುಪಿ ಹಾನ್ನಿ ನಿಧನ ಪಾವಿಲೆ ನಿಮಿತ ತಾಂಗೆಲೆ ಬಾಮ್ಮುಣು ಶ್ರೀ ಎನ್.ರಾಮದಾಸ್ ಕಾಮತ್, ಉಡುಪಿ ಹಾನ್ನಿ ಪೋಷಕ ಸದಸ್ಯ ಜಾಲ್ಲಿಂತಿ. ಮುಂಬಯಿಚೆ ಆಜೀವ ಸದಸ್ಯ ಶ್ರೀ ಎಸ್.ವಿ. ಪ್ರಭು ಹಾನ್ನಿ ಪೋಷಕ ಸದಸ್ಯ ಜಾಲ್ಲಿಂತಿ. ಮಂಗಳೂರುಚೆ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ (ಸುಜೀರ ಸಿ.ವಿನಾಯಕ್ ಹಾಲ್)ಹಾನ್ನಿ ಆಜೀವ ಸದಸ್ಯ ಜಾಲ್ಲಿಂತಿ. ಆಮ್ಗೆಲೆ ಪತ್ರಿಕೆಚೆ ಹಿತೈಷಿ ಉಡುಪಿಚೆ ಶ್ರೀ ಜಿ.ದಾಮೋದರ ರಾವ್ ಹಾನ್ನಿ ಬೆಂಗಳೂರುಚೆ ಅನಂತನಗರ ಶ್ರೀ ಕೆ.ಮಧುಸೂದನ ಭಟ್, ಮಣಿಪಾಲಚೆ ಶ್ರೀ ಸಿ.ಆರ್.ಪೈ, ಬೆಂಗಳೂರುಚೆ ಶ್ರೀ ಕೆ.ರಘುವೀರ ಶೆಣೈ, ಕಲ್ಯಾಣಪುರಚೆ ಶ್ರೀ ರಮೇಶ ಪೈ ಎಂ, ಕಲ್ಯಾಣಪುರ ಅಶೋಕ ನಗರಾಚೆ ಶ್ರೀ ಪ್ರಭಾಕರ ಭಟ್, ಬೆಂಗಳೂರುಚೆ ಶ್ರೀ ಕೃಷ್ಣಾನಂದ ಬಾಳಿಗಾ ಹಾಂಕ ಸರ್ವಾಂಕ ಪೋಷಕ ಸದಸ್ಯ ಜಾವ್ನ ಕೆಲ್ಲ್ಯಾ. ಹ್ಯಾ ಬದ್ದಲ ಸರ್ವಾಂಕ ಹೃತ್ಪೂರ್ವಕ ಕೃತಜ್ಞತಾ ಅರ್ಪಣ ಕರ್ತಾತಿ.

–ಸಂ.

ವಾಯ್ಟ ಸಂಬಂಧಾಂಕ ಮೌನ ಜಾವ್ನ ಆಸ್ಸುನು ಕಳ್ಳೊನು ಘೇಯ್ಯಾತಿ

ಶ್ರೀಮದ್ಭಗವದ್ಗೀತಾ

ರಚಯಿತು : ದಿ।ಬ.ವಾ.ಬಾಳೊ, ಸ್ಥಾಪಕ ಸಂಪಾದಕು, ಪಂಚ್ಯಾದಾಯಿ, ಮಂಗಳೂರು
(ಮುಕಾರ್ಸುನು)

ದ್ವಿತೀಯ ಅಧ್ಯಾಯು – ಸಾಂಖ್ಯಯೋಗು

ಎದ್ದೊಳು ಪರ್ಯಂತ ಆಯ್ಕಿಲೆಂ ತೂಂವೆ ಸಾಂಖ್ಯ ಮತ ತತ್ತ್ವ ಸಾಂಗಿಲೆಂ ಹಾಂವೆ ।
ಆನಿ ಆಯ್ಕ ತೂಂ ಯೋಗ ಮತ ತಾಜ್ಜೇನ ಕರ್ಮ ಬಂಧನ ಕಳ್ಚತ ॥ 39 ॥

ಜಾಲ್ಲ್ಯಾರಿ ಆರಂಭ ನಾಶ ಜಾಯ್ತ ಅಡ್ಡಿ ಆತಂಕ ಕರ್ಮಾಂಕ ಯೇನಾ ।
ಹ್ಯಾ ಧರ್ಮಾಚಿ ಅತ್ಯಲ್ಪ ಆಚರಣ ಮಹಾ ಭಯಾಂತೂನ ಕರತಾ ರಕ್ಷಣ ॥ 40 ॥

ಸ್ಥಿರ ಜಾವ್ನು ವ್ಯವಸಾಯಾಂತುಂ ರಾಬಚಿ ದೃಢ ಬುದ್ಧಿ ಜಾವ್ಕಾ ಹಾಂತುಂ ।
ವ್ಯವಸಾಯು ನಾತ್ಲ್ಯಾರಿ ಬುದ್ಧಿ ಪಿಂದ್ಕರ ಚಾರಿ ವಾಟ್ಟೇನಯಿ ವೆಗಳ್ನ ಅಸ್ಥಿರ ॥ 41 ॥

ವೇದ ಸಂಬಂಧ ವಾದು ಕರತಲೆ ವಾದು ತೊ ಹೋಡು ಅಶೆಂ ಲೆಕತಲೆ ।
ವಾದುವಿವಾದು ಶಿವಾಯಿ ನಾ ದುಸ್ರಿ ಗತಿ ಪಾರ್ಥಾ ಆಯ್ಕ ಹೆ ದುರ್ಮತಿ ॥ 42 ॥

ಸ್ವಾರ್ಥಿ ಜಾತ್ತಾತಿ, ಸ್ವರ್ಗು ಧ್ಯೇಯ ಸಮ್ಜೂನು ಕರತಾತಿ ಆಯುಷ್ಯ ವ್ಯಯ ।
ಭೋಗು, ಐಶ್ವರ್ಯ ಕ್ರಿಯಾಸಕ್ತ ಪುನರಪಿ ಜನನಾಕ ತೆ ಸರ್ವ ಪ್ರಾಪ್ತ ॥ 43 ॥

ಆಸ್ಸಲ್ಯಾರಿ ಭೋಗೈಶ್ವರ್ಯಾಂತು ಆಸಕ್ತಿ ಅಧಿಕ ಉರನಾ ಬುದ್ಧಿ ವ್ಯವಸಾಯಾತ್ಮಿಕ ।
ಬುದ್ಧಿ ವ್ಯವಸಾಯಾತ್ಮಿಕ ನಾತ್ಲ್ಯಾರಿ ರಾಬಚಿ ಸಮಾಧಿ ಕಶ್ಶಿಂ ಸ್ಥಿರಾರಿ ॥ 44 ॥

ವೇದ ತ್ರೈಗುಣ್ಯ ವಿಷಯಭರಿತ ಪಾರ್ಥಾಂ ತೂಂ ಜೀಂಕ ಹೆ ಗುಣ ತ್ವರಿತ ।
ನಿತ್ಯ ಸತ್ವ ಗುಣಾಂತುಂ ಸ್ಥಿರ ಆತ್ಮವಾನ ಜಾ ಕರನು ದ್ವಂದ್ವಂ ದೂರ ॥ 45 ॥

ಭೋರ್ನು ಹೊಳಚ್ಯಾ ಪ್ರವಾಹಾ ಮುಕಾರಿ ಸಾನ್ನ ಪೊಂಡ ದಿಸನಾಂತಿ ಭಾರಿ }
ತ್ಯಾ ಸಾರಖೆಂ ಜ್ಞಾನಿ ಬ್ರಾಹ್ಮಣಾಲೆಂ ಜ್ಞಾನ ತಾಜ್ಜ್ಯಾ ಸಮ್ಮುಖಾರಿ ವೇದಯಿ ಲಹಾನ ॥ 46 ॥

ತುಕ್ಕಾ ಅಧಿಕಾರು ಕರ್ಮ ಕರಚೊ ನಾ ಚೋಯ ಅಧಿಕಾರು ಫಲ ಭೊಗಚೊ ।
ನಾಕ್ಕಾ ಕರ್ಮ ಫಲಾಂಚಿ ಅಪೇಕ್ಷಾ ಕರ್ಮ ನಾತ್ತಿಲೆ ಕಡೆ ನಾಕ್ಕಾ ಆಕಾಂಕ್ಷಾ ॥ 47 ॥

ಸಿದ್ಧಿ ಅಸಿದ್ಧಿ ಏಕ ಸಮ್ಜೂನು ಕರ್ಮ ಕರಿ ಪಾರ್ಥಾ, ಆಸಕ್ತಿ ಸೋಣ್ಣು ।
ಸಮತ್ವ ತೆಂ ಚೋಯ ಯೋಗು ಮ್ಹಣ್ಯೆತಾ ಯೋಗ ಯುಕ್ತ ಕಾಮ ಕರತಾ ॥ 48 ॥

ಬುದ್ಧಿ ಸಮತ್ವಾಕಯಿ ನೀಚ ತೆಂ ಕರ್ಮ ಆಯ್ಕ ಅರ್ಜುನಾ, ಸಕಾಮ ಕರ್ಮ ।
ಸಮತ್ವ ಬುದ್ಧಿಚೊ ಆಶ್ರಯು ಶ್ರೇಷ್ಠ ಫಲಾಚಿ ಇಚ್ಛಾ ತೀ ಶೋಭಾಕಯಿ ಕಡೆ ॥ 49 ॥

ಕೊಣಕಿ ಸಮತ್ವ ಬುದ್ಧಿ ತೀ ಧರತಾ ತೋಚಿ ಸುಕೃತ ದುಷ್ಕೃತ ಸೊಡತಾ ।
ಕರಿ ತ್ಯಾ ಬುದ್ಧಿ ಯೋಗಾ ಸಾಧನ ತೇಂಚಿ ಕರ್ಮ ಕೌಶಲ್ಯ ಸೋಪಾನ ॥ 50 ॥ (ಮುಕಾರ್ಸತಾ)

ಸ್ಮರಣಯೋಗ್ಯ ವಿಚಾರ

ಪ್ರಾಣಿ ಪಕ್ಷಿಯೊ

◆ರುಕ್ಕಾಂಚೇರಿ ಆಸ್ಚೆ ಏಕ ಜಾತಿಚೆ ಬೆಬ್ಬೆ ಬಹು ವೇಗಾನ ನಿಸರ್ನು ದೆಂವ್ತಾತಿ ದೆಕುನು ಉಬಚೆ ಬೆಬ್ಬೆ (Flying Frogs) ಅಶಿಂ ಪರಿಗಣನ ಜಾತ್ತಾತಿ.

◆ಮಹಾಗಾತ್ರಾಚೆಂ ಧವೆಂ ಶಾರ್ಕ್ ಶೆಂಬರಿ ಮಿಲಿಯನ್ ಉದಕಾಚೆ ಥೆಂಬ್ಯಾಂತು ಏಕು ಥೆಂಬೊ ಮನುಷ್ಯ ರಕ್ತ ಆಸಲ್ಯಾರಿ ತಾಜ್ಜಿ ವಾಸನಾ ಕಳ್ನು ಘೆವಚೆಂ ಸಾಮರ್ಥ್ಯ ಆಶಿಲೆಂ ಜಾವ್ನಾಸ್ಸ.

◆ದೈತ್ಯಾಕಾರಾಚೆ ಡೈನೊಸಾರ್ ಹಾಜ್ಜೆ ಕಪಾಲಾಸ್ಥಿಂತು ವ್ಹೋಡ ವ್ಹೋಡ ರಂಧ್ರ ಆಸ್ತಾತಿ ಕಿ ತಾಜ್ಜೆ ಜಡಾವಣ ಸುಮಾರಶೆಂ ಊಣೆ ಜಾವ್ನೊ ವ್ಹೋಣು ಪ್ರಕೃತಿ ನಿಯೋಜಿತ ವ್ಯವಸ್ಥಾ ನಿಮಿತ್ತಿಂ.

◆ಹಸ್ತೇಚೆಂ ಪೀಲ ಜರಿ ಕಸಲೇಯಿ ಕಾರಣಾನ ಮರತ, ತಾಜ್ಜೆಂ ಶವ ಘೇವ್ನು ಆವ್ಸೂ ಹಸ್ತಿ ಅನೇಕ ದಿವಸ ಪರ್ಯಂತ ಬೊಂವ್ತ ಆಸ್ತಾ.

ವೈಜ್ಞಾನಿಕ ವಿಚಾರ

◆ವೋಡಾಂತು ಉದ್ಭೂತ ಜಾಲ್ಲೆಲೆ ಅಪರಿಮಿತ ವಿದ್ಯುತ್ ಸಂಚಯು ಕ್ಷೇತ್ರಾಂತುಲ್ಯಾನ ಭೂಂಯ್ಚೆ ಕಡೇನ ವಿದ್ಯುತ್ ಪ್ರಕ್ಷೇಪಿತ ಜಾತ್ತನಾ ಆಮ್ಕಾಂ ವೀಜಾಚಿ (ಮಿಂಚು) ಪ್ರದೀಪ್ತ ಝುಳಕೆ ದಿಸೂಂ ಯೆತ್ತಾ.

◆ಭೂಮಧ್ಯ ರೇಖಾ ಪ್ರದೇಶಾಚಿ ಉಷ್ಣತಾ ಧ್ರುವ ಪ್ರದೇಶಾಕ ಪ್ರವಹನ ಕೊರ್ಚೆಂ ಯಂತ್ರಂ ಆಸ್ಸತಿ ಮಹಾಸಾಗರಂ.

–(ಸಂಗ್ರಹಿತ)**ಶಾಂ.**

ಸಕ್ಕಡಾಂಕ ಉಲೊಲ್ಲೋಚೆ ಶಬ್ಧ ಉಚಿತ ಜಾವ್ನು ಮೇಳ್ತಾತಿ ತೆಂ ಕಶಿಂ ವಾಪರ್ತಾತಿ ಮ್ಹಳ್ಳೆಲೆ ನಿಮಿತ ಮೌಲ್ಯ ನಿರ್ಮಾಣ ಜಾತ್ತ

॥ ಶ್ರೀ ರಾಮ ಕಥಾ ॥

(ಮುಕಾರ್ಸುನು)

– **ದಿ.ಕೆ.ಜಿ.ಮಲ್ಯ,** ಕಿನ್ನಿಗೋಳಿ

ವಿಭೀಷಣಾಲೊ ಬುದ್ಧಿವಾದು ರಾವಣಾಕ ಸಮ್ಮ ದಿಸ್ಸನಿ. ತೊ ಮ್ಹಣಾಲೊ "ಏಕ ಹೇಡಿಲೆವರಿ ಹಾಂವ ವಾಗ್ಷಿ ಸರ್ನಾ ಆನಿ ಹಾಳ್ಳೆಲೆ ಸೀತೆಕ ಮಾಗ್ಷಿ ದೀವ್ನುಯಿ ಪೆಟ್ಯೆನಾ. ತುಗೆಲೊ ಬುದ್ಧಿವಾದು ಮಾಕ್ಕ ನಾಕ್ಕ. ತೂ° ನೂತೆಚಿ ಬಯ್ಸ! ತುಕ್ಕಾ ಸಾಂಗಿಲೊ ವಿಷಯು ನ್ಹಯಿ ಹೋ!"

ತೇಚಿ ಸಭೇಂತು ರಾವಣಾಲೊ ಭಾವು ಕುಂಭಕರ್ಣುಯಿ ಆಶ್ಶಿಲೊ. ರಾವಣಾನ ತಾಗೆಲೊ ಅಭಿಪ್ರಾಯು ನಿಮ್ಗಿಲೊ ತಾಣೆ ಅಶ್ಶಿ° ಸಾಂಗ್ಲೆ "ಅಣಾ ತೂಂವೆ ಸೀತೇಕ ಅಪಹರಣ ಕೊರ್ಚೆ ಫುಡೆ ಅಮ್ಗೆಲೆ ಕೊಣಾಲೆ ಲಾಗ್ಗಿಯಿ ನಿಮ್ಗಿಲೆಲೆ ನಾ ಅಥವಾ ಸಾಂಗೆನಿ! ತೂಂವೆ ವ್ಹೋಳ್ಳಿ ಚೂಕಿ ಕೆಲ್ಲ್ಯಾ! ಆತ್ತ° ತೂಂವೆ ಕಸ್ಸಲೆ ಕೋರ್ಯೇತ ಮ್ಹಣು ನಿಮ್ಗಿತಾನ ಕಸ್ಸಲೆ ಸಾಂಗೂವೆಯೆತ. ವಿಷಯು ತೊ ಕಸ್ಸಲ್ಲೊಚಿ ಆಸ್ಸಲ್ಯಾರಿಚಿ ತೂ° ಮೆಗೆಲೆ ಮ್ಹಾಲ್ಗಡ ಭಾವು ಹಾಂವು ತುಗೆಲೊ ಸಾನು ಭಾವು. ಜಾಲ್ಲೆಲೆ ನಿಮಿತ ತೂಂವೆ ಕಸ್ಸಲೆ ಸಾಂಗ್ಲ್ಯಾರಿಯಿಚಿ ಹಾಂವ ತುಗೆಲಿ ಆಜ್ಞಾ ಪರಿಪಾಲನ ಕರ್ತಾ! ಯೆಚ್ಚನಾ ಕೋರ್ನಾಕ! ರಾಮು ಮ್ಹಳ್ಯಾರಿ ಏಕ ತಣಾ ಕಾಡ್ಡಿಶಿ! ಎಕ್ಕ ಬಾಣಾನಿಚಿ ತಾಕ್ಕಾ ಸಿಗೂಳ್ನು ಘಾಲೆತ. ತಿತ್ಲಿ ಶಕ್ತಿ ಮೆಗೆಲೆ ಬಾಣಾಂತು ಆಸ್ಸ! ಜಾಲ್ಲೆಲೆ ನಿಮಿತ ತೂ° ಕಸ್ಸಲೇಂಯಿ ಯೆಚ್ಚನಾ ಕಾಣಾಕ!".

ಅಶ್ಶಿ° ರಾವಣಾಕ ಕಸ್ಸ ಕಸ್ಸಲೆ ಸಾಂಗೂನು ಯುದ್ಧಾಕ ಪ್ರಚೋದನಾ ದಿವ್ಚೆ ರಾಕ್ಷಸ ವೀರಾಂಲೆ ಉತ್ರ° ಆಯ್ಕುನು ವಿಭೀಷಣಾಕ ಸಹನಾ ಜಾಯ್ನಿ. ತೊ ಉಠಾನು ರಾಬ್ಬೂನು "ಲಂಕಾಧಿಪತಿ ರಾವಣೇಶ್ವರ ತೂಂವೆ ಸೀತಾ ದೇವಿ ಮ್ಹಳ್ಯಾರಿ ಕೊಽಣ ವ್ಹೋಣು ತೂಂವೆ ಲೆಕ್ಲಾ? ತೀ ಸಾಕ್ಷಾತ್ ಜಗನ್ಮಾತೆ – ಕಾಳ ಸರ್ಪಾವರಿಚಿ! ತಿಗ್ಗೆಲೊ ಪತಿ ದೇವು ಶ್ರೀರಾಮಚಂದ್ರು ತೀನಿ ಜಗಾಂತುಚಿ ವೀರಾಧಿವೀರು! ತಾಗೆಲೆ ಎದ್ರಾಕ ರಾಬ್ಬೂನು ಯುದ್ಧ ಕೋರ್ನು ಜಯಶೀಲ ಜಾವ್ಚಾಕ ಕುಂಭಕರ್ಣ ಸೋಡಿ ಇಂದ್ರಜಿತು ಲಾಗ್ಗಿ ಖಂಡಿತಯಿ ವಿಜಯ ಪ್ರಾಪ್ತಿ ಕೊರ್ಚಾಕ ಸಾಧ್ಯ ಜಾಯ್ನಾ. ಕೊಣಾಲೆ ಆಶ್ವಾಸನಾ ಯಾ ಉತ್ರಾಂಚೆ ವಯ್ರಿ ವಿಶ್ವಾಸ ದವರ್ನು ಆಮ್ಮಿ ಕಾರ್ಯ ಕೊರೂಂಕ ನಜ್ಜ! ಆಮ್ಗೆಲಿ ಬುದ್ಧಿ ಆಮ್ಗೆಲೆ ಹಾತ್ತಾಂತು ಆಸ್ಸುಕಾ. ಜಾಲ್ಲೆಲೆ ನಿಮಿತ ಸೀತಾದೇವಿಕ ಶ್ರೀರಾಮಾಕ ದೀವ್ನು ಸೋಡಿ!" ಅಶ್ಶಿ° ಸಾಂಗ್ಲೆ.

ವಿಭೀಷಣಾಲಿ ಸಲಹಾ ತೇ° ಸಭೇಂತು ಆಶ್ಶಿಲೆ ಕೋಣಾಕಯಿ ಸಮ್ಮ ದಿಸ್ಸನಿ! ಆನಿ ಮಾನ್ಯ ಜಾಯ್ನಿ! ತಾಂತುಯಿ ಇಂದ್ರಜಿತು ವಿಭೀಷಣಾಕ "ತೂ° ಹೇಡಿ! ಭಂಯಾನಿ ಪುಕ್ಕೆಲಾ!" ಮ್ಹಣು ನಿಂದ ವಚನಾಂತು ಉಲ್ಯೆತಾ.

ವಿಭೀಷಣು ಸಮಾಧಾನ ಚುಕ್ಕನಿ ತೊ ಶಾಂತ ನಮೂನೇರಿ ಮ್ಹಣಾಲೊ :

"ಚೆರ್ಡಾ ತೂ° ವ್ಹೋಡು ಪರಾಕ್ರಮಿ ಖಂಡಿತಯಿ ನ್ಹಯಿ! ಜಾಲ್ಲ್ಯಾರಿ ಅಹಂಕಾರಾಚೆ ಉತ್ರ° ಉಲ್ಲೊ ನಾಕ್ಕಾ!" ಅಶ್ಶಿ° ಸಾಂಗೂನು ತಾಣೆ ತಾಗೆಲೊ ಮ್ಹಾಲ್ಗಡ ಭಾವು ಜಾವ್ನಾಶಿಲೊ ರಾವಣಾಕ ಆನಿ ಏಕ ಪಟಿ ಸಾಂಗ್ಲೆಕಿ ಸೀತೇಕ ಸರ್ವ ಮರ್ಯಾದೇರಿ ಶ್ರೀರಾಮಾಲೆ ಲಾಗ್ಗಿ ದೀವ್ನು ಪೆಟಯಿ ವ್ಹೋಣು!

ತೇ° ಆಯ್ಕುನು ರಾವಣಾಕ ಭಾರೀ ಕ್ರೋಧು ಆಯ್ಲೊ ವಿಭೀಷಣ ತೂ° ಕೊಽಣ? ಮೆಗೆಲೊ ಧಾಕ್ಲೊ ಭಾವುಕೀ ಅಥವಾ ಅನಿ ಕೊಣ ದುಸ್ಸರ್ವೇ ಮಾಕ್ಕಾಚಿ ಬುದ್ಧಿ ಸಾಂಗ್ತವೂ. ತೂ° ಮೆಗೆಲೆ ಆಶ್ರಯಾಂತು ಆಸ್ಸುನು ಆತ್ತ° ಮಾಕ್ಕ ಎದ್ರಾಕ ಉಲ್ಲ್ಯೆತೊ ಆಸ್ಸವೂ ಆನಿ ಮಿಗೆಲೆ ಶತ್ರುಪರ ಜಾವ್ನು ರಾಬ್ಲಾಮೂ! ಮೆಗೆಲೊ ಧಾಕ್ಲೊ ಭಾವು ಜಾವ್ನು ಮೆಗೆಲೆ ಸಾಂಗಾತಿ ಹಾಂವ ಸಾಂಗಿಲವರಿ ಆಸ್ಸುಕಾ! ನ್ಹಯಿ ಜಾಲ್ಲ್ಯಾರಿ ಹಾಂಗಾ ಮೆಗೆಲೆ ಎದ್ರಾಕ ರಾಬ್ಬೂನಾಕ್ಕ – ಹಾಂಗ ಥಾವ್ನು ಖಂಯಿ ಜಾವೂಕಾ ಥಂಯಿ ವಚ! ಅಶ್ಶಿ° ರಾವಣು ವಿಭೀಷಣಾಕ ಮ್ಹಣಾಲೊ. ವಿಭೀಷಣಾಕ ಹೊ ವಿಷಯು ಆಯ್ಕುನು ಅತೀ ದು:ಖ ಜಾಲ್ಲೆ. ತಾಣೆ ಸಾಂಗ್ಲೆಕಿ ಅಣಾ ತೂ° ಧರ್ಮು ಸೋಣು ಮಾಕ್ಕ "ಜೇವ್ವಿ ಮಾರಿ" ವ್ಹೋಣು ಸಾಂಗ್ಚಾಕ ಲಾಗ್ಲೊ.ತುಗೆಲೆ ಬರೆಪಣಾಚೆ ಖಾತಿರ ತುಕ್ಕಾ ಹಾಂವ ಸಾಂಗೂಕಾ ಪಳ್ಳೆ ಮ್ಹಣು ವಿಭೀಷಣು ಸಾಂಗ್ಚಾಕ ಲಾಗ್ಲೊ. ಹ್ಯಾ ಲಂಕಾ ನಗರಿಚೆ ರಕ್ಷಣೆ ಬದ್ದಲ ಶ್ರೀರಾಮಾಕ ಶರಣ ಜಾ. ತೊ ಆಶ್ಶಿಲೊ ಸ್ಥಳು ಸೊದ್ದುನು ವಚ್ಚೂನು ತಾಕ್ಕಾ ಸೀತಾದೇವಿಕ ಮಾಗ್ಷಿ ದಿಂವ್ಯಾ ವ್ಹೋಣು ವಿಭೀಷಣು ಸಾಂಗೂನು ತೊ ತಾಗೆಲೆ ಚಾರಿ ಜನ ಸೇನಾನಿಂಕ ಘೇವ್ನು

ಪ್ಲವ ಸಂವತ್ಸರ ಗೀತ

'ಪ್ಲವ' ಸಂವತ್ಸರ ಆಯ್ಲೆ°
ಶಾರ್ವರಿ ಸಂವತ್ಸರ ಸರ್ಲೆ°
ಕೊರೊನಾ ಲಾಕ್‌ಡೌನಾಂತು ಮನ ಭಿಲ್ಲೆ°
ಮಸ್ತ ವಿಚಾರು ವಿಷಯು ಶಿಕ್ಕೂಂಕ ಮೆಳ್ಳೆ° ॥

ಜೀವನ ಹೆಂ ದೋಣಿ ದಿಸಾಚೆ°
ಸಕ್ಕಡಾಂಲೆಯಿ ಉಲ್ಲೊಯಾ ಉತ್ರಂ ಮೊಗಾಚೆ°
ಸೊಡುಯಾಂ ಅಭಿಮಾನು ರಾಗು ದ್ವೇಷಾಚೆ°
ಜಾವುಯಾಂ ಉಪಕಾರಿ ಸಗಳೆ ಸಂಸಾರಾಚೆ° ॥

ಉತ್ರಾಂತ ಏಕ ಮಿತಿ ಆಸೊ
ಸಾಧನಾ ಕೊರೂಂಕ ಮನ ಆಸೊ
ಜೀಬ ಮನ ಶುದ್ಧ ಆಸೊ
ಹವ್ಯಾಸಾಚಿ ರುಚಿ ಆಸೊ ॥

ದು:ಖ ಮನಾಂತು ಆಸೊ
ಹಾಸು ತೋಂಡಾರಿ ಆಸೊ
ಕಷ್ಟ ಹಜಾರ ಆಸೊ
ತೇ° ಎದುರುಸುಚೆ ಛಲ ಆಮ್ಗೆಲ್ಯಾಂತು ಆಸೊ ॥

"ಪ್ಲವ" ಸಂವತ್ಸರ ಜಾವೊ ಸಕ್ಕಡಾಂಕಯಿ ಬರೆ°
ಮ್ಹಾಲ್ಗಡ್ಯಾಂನಿ ಸಾಂಗ್ಚೆ ಉತ್ರ° ಹೆ° ಬರೆ°
ದೇವಾ ವಯ್ರಿ ದೃಢ ವಿಶ್ವಾಸು
ಖಂಡಿತ ರಾಕ್ತಾ ತೊ ಆಮ್ಕಾ ದೀವ್ನು ಆಶ್ವಾಸು ॥

–**ಮರೋಳಿ ಸಬಿತಾ ಕಾಮತ್,** ಮಂಗಳೂರು

ಉಲ್ಲೋಚೆ ಉತ್ರ° ಸಂಸ್ಕಾರಯುತ ಜಾಲ್ಲ್ಯಾರಿಚಿ ಕೊಣಾಕಯಿ ಮಾತ್ತೆ° ಸಕಲ ಕೊರ್ಚೆ° ಆವಶ್ಯಕತ ನಾ



ಆಕಾಶ ಮಾರ್ಗಾರಿ ಪ್ರಯಾಣ ಕೋರ್ನು ಶ್ರೀರಾಮಚಂದ್ರಾನ ಆಶ್ಶಿಲೆಁ ಜಾಗೇಕ ಯೆತ್ತ.

ಶ್ರೀರಾಮಾಕ ಮೇಳ್ನು ವಿಭೀಷಣಾನ ಸಾಂಗ್ಲೆ ಹಾಂವ ರಾವಣಾಲೊ ಧಾಕ್ಲೊ ಭಾವು ವಿಭೀಷಣು ತುಗೆಲಿ ಶರಣಾಗತಿ ಮಾಗ್ಲೂನು ಹಾಂಗಾಕ ಯೇವ್ನು ಪಾವ್ಲಾ! ಹಾಂವೆ ಮೆಗೆಲೆ ಮ್ಹಾಲ್ಗಡ ಭಾವು ರಾವಣಾಕ ಸಾಂಗ್ಲೆ "ಸೀತಾ ಮಾತೆಕ ಗೌರಪೂರ್ವಕ ಜಾವ್ನು ಶ್ರೀರಾಮಾಲೆ ಲಾಗ್ಗಿ ದೀವ್ನು ಪೆಟಯಿ ಮ್ಹೊಣು ಅನೇಕ ನಮೂನೇರಿ ಸಾಂಗ್ಲೆ. ತಾಣೆ ಕ್ರೋಧಾರಿ ಮಾಕ್ಕಾಚಿ ತುಗೆಲೆ ಲಾಗ್ಗಿ ವಚ ಮ್ಹಣು ಸಾಂಗ್ಲೆ. ವಿಂಗಡ ಖಂಚೆಯಿಁ ವಾಟ ಕಳ್ನಾಶಿ ಹಾಂವ ತುಕ್ಕ ಯೇವ್ನು ಶರಣ ಜಾಲ್ಲಾ!"

ಸುಗ್ರೀವಾದಿ ಕಪಿವೀರ ಶ್ರೀರಾಮಾಲೆ ಲಾಗ್ಗಿ ಸಾಂಗ್ತಾತಿ "ಶ್ರೀ ರಾಮಚಂದ್ರ ವಿಭೀಷಣು ರಾಕ್ಷಸ ಜಾತಿಕ ಮೆಳ್ಳಾಲೊ ಜಾವ್ನು ಆಸ್ಸುನು ಮಾಯಾವಿ ರೂಪಾರಿ ಭೋವ್ನು ವಂಚನಾ ಕರ್ತಾತಿ ಜಾಲ್ಲೆಲೆ ನಿಮಿತ ತೂಁ ಜಾಗ್ರತ ಜಾ ಮ್ಹೊಣು ಮ್ಹಳೆಲಿಂತಿ. ಜಾಲ್ಲ್ಯಾರಿ ಹನುಮಂತ ಮ್ಹಣಾಲೊ ಹಾಂವೆ ವಿಭೀಷಣಾಕ ಲಂಕಾ ನಗರಾಕ ಗೆಲ್ಲೆಲೆ ತೆದ್ನಾ ಪಳಯಿಲೆ ಆಸ್ಸ. ತೊ ಸಾತ್ವಿಕ ಪುರುಷು ವಿಶ್ವಾಸ ದವರೆತೆ ಮ್ಹೊಣು ಮ್ಹಣಾಲೊ.

ಶ್ರೀರಾಮಚಂದ್ರು ಮ್ಹಣಾಲೊ "ಶರಣಾಗತ ಜಾಲ್ಲೆಲ್ಲ್ಯಾಂಕ ರಕ್ಷಣ ಕೊರ್ಚೆ ಮೆಗೆಲೊ ಧರ್ಮು. ಜಾಲ್ಲೆಲೆ ನಿಮಿತ ತೂಁ ಆಮ್ಗೆಲೊ ಮಿತ್ರ ಜಾವ್ನು ತಾಕ್ಕಾ ಆಮ್ಮಿ ಸ್ವಾಗತ ಕೋರ್ಯಾ"

ವಿಭೀಷಣಾನ ಶ್ರೀ ರಾಮಾಲೆ ಸಮ್ಮುಖಾಕ ಯೇವ್ನು ತಾಗೆಲೊ ಪಾಂಯು ಧೋರ್ನು ವಂದನ ಕೋರ್ನು ದೇವಾಧಿದೇವಾ ರಾವಣಾನ ಮಾಕ್ಕ ಭರ್ಲೆಲೆ ಸಭೇಂತು ಅವಮಾನು ಕೆಲ್ಲೊ. ಹಾಂವೆ ಮೆಗೆಲೆ ಬಂಧು ಬಾಂಧವಾಂಕ ಸೋಣು ಮೆಗೆಲಿ ಐಶ್ವರ್ಯ, ರಾಜ್ಯ ಸರ್ವ ಸೋಣು ತೂಂಚಿ ಗತಿ ಮ್ಹಣು ತುಗೆಲೆ ಲಾಗ್ಗಿ ಆಯ್ಲ ಮಾಕ್ಕ ರಕ್ಷಣಾ ಕರಿ!

ಶ್ರೀರಾಮಾನ ವಿಭೀಷಣಾಕ ಸರ್ವ ವಿಷಯಾಂತುಯಿ ಅಭಯ ದೀವ್ನು ರಾವಣಾಲೆಁ ಬಲಾ-ಬಲ ವಿಷಯು ನಿಮ್ಗಿತಾ.

ವಿಭೀಷಣಾನ ರಾವಣು, ಕುಂಭಕರ್ಣು, ರಾವಣಾಲೆ ಮಂತ್ರಿ, ಪ್ರಹಸ್ತ, ಪೂತು ಇಂದ್ರಜಿತು ಸೇನಾಧಿಪತಿ ಆನಿ ಮಾಯಾ ವಿದ್ಯೆಂತು ಪರಿಣಿತ ಜಾವ್ನು ಆಶ್ಶಿಲ್ಯಾಲೆ ಆನಿ ಸರ್ವ ವಿಷಯಾಂತು ಅನುಭವಿ ಜಾವ್ನು ಆಶ್ಶಿಲ್ಯಾಲೆಲೆ ನಾಂವ ಸಾಂಗೂನು ಅಂತ್ಯಾರಿ ಇಂದ್ರಜಿತುಕ ಸಮಾನ ಜಾಲ್ಲೆಲೆ ವೀರ ಕೊಣಯಿ ನಾಂತಿ ಮ್ಹಣೂಯಿ ಸಾಂಗ್ಲೆ.

ಶ್ರೀರಾಮಾನ ಸರ್ವಯಿ ಶಾಂತಚಿತ್ತಾರಿ ಆಯ್ಕುನು ಮಾಗಿರಿ ನಿಮ್ಗೂಚ್ಯಾಕ ಲಾಗ್ಲೊ ರಾವಣು ಕಿತ್ಲೊಯಿ ಪರಾಕ್ರಮಿ ಜಾವ್ನು ಆಸ್ಸಲ್ಯಾರಿಚಿ ಹಾಂವೆ ತಾಗೆಲೊ ಸಂಹಾರು ಕೊರ್ಚೆ ನಿಶ್ಚಿತ! ತೆಁ ನಂತರ ಹಾಂವ ತುಕ್ಕಾ ಲಂಕೆಚೊ ರಾಯು ಕರ್ತಾ! ಮ್ಹೊಣು ಸಾಂಗೂನು ವಿಭೀಷಣಾಕ ತಾಣೆ ವಾಗ್ದಾನ ದಿಲ್ಲೆ.

(ಮುಕಾರ್ಸತಾ)

ಜೀವನ ಚಂದಾಯೇರಿ ಕಾಡಿ

ಯೆಯ್ಯಾ ಘೆಯ್ಯಾ ಗುಳ್ಳಾ ಫೋಡಿ
ತೆಲ್ಲಾಂತು ತುಪ್ಪಾಂತು ಏಕೇಕ ಸೋಡಿ
ಖಾವ್ನು ಪಳಯಾ ಲೋಸ್ಣೆ ವೋಡಿ
ಚೆರ್ಡುಬಾಳಾಕ ದವರ್ಲ್ಯಾ ವಟ್ಟೋಳಿ
ವ್ಹೋಡಿ ॥

ಜಗಲಿ ಪೂರಾ ಫುಟ ಝಾಡಿ
ಎಕ್ಕಾ ನಂತರ ಏಕ ಖಾಣ ಹಾಡಿ
ಕೋರ್ನು ಬೈಸೂನಾಕ್ಕಾ ನುಸ್ತಿ ರಾಡಿ
ಮಾಗಿರಿ ಉಲ್ಲಯಿ ಸುಕ್ಕಿ ಘರ್ಡಿ ॥

ಖಾವ್ಚಾಕ ಘಟ್ಟಿ ಜಾವೂಕಾ ದಾಡಿ
ನಾಕ್ಕ ಖಾವ್ನಾಕ್ಕ ಐಸ್ ಕ್ಯಾಂಡಿ
ಜಾತ್ತ ತಕ್ಷಣ ಥಂಡಿ ಥಂಡಿ
ವಾಟ್ಟೆ ಭರಿ ಸೀತ ಘಾಲ್ನು ಹಾಡಿ ॥

ಸೂರ್ನಾ, ಘಾಗಿಲಾ, ಕೆಳೆ ಫೋಡಿ
ನಾಕ್ಕಾ ಸೋಡ್ಯಾ ವಿಂಗಡಾಲಿ ಚಾಡಿ
ಏಕೇಕ ಕ್ಷಣಯೀ ಹಾಸ್ನೂನು ಕಾಡಿ
ಜೀವನಾಂತು ಯೆತ್ತ ಚಾಂಗ ಘಡಿ ॥

–ಶ್ರೀಮತಿ ಕೃತ್ತಿಕಾ ಕಾಮತ್, ಮಂಗಳೂರು

With Best
Compliments from

Manipal
Co-operative
Bank Ltd.

Registered Office :
Upendra Nagar
P. B. No. 101

MANIPAL - 576 104

ಅವಕಾಶ ಆಶ್ಶಿಲೆ ತೆದ್ನಾ ಅನುಕೂಲ ನಾ. ಅನುಕೂಲ ಆಶ್ಶಿಲೆ ತೆದ್ನಾ ಅವಕಾಶ ನಾ ದೋನ್ನಿ ಆಶ್ಶಿಲೆ ತೆದ್ನಾ ಆಶಾ-ಆಕಾಂಕ್ಷಾ ನಾ

ನವಿ ಪೀಳಿಗಾ ನುತ ಗೀಳಿಗಾ

(ಸಾನ ನಾಟಕ) (ಮುಕಾರ್ಸುನು)

ಅಂಕ–1, ದೃಶ್ಯ–8 **–ರತ್ನಾಕರ ಆನಂದ ಶೆಣೈ,** ಮುಂಬಯಿ

(ವಿನೋದ–ಮೀನಾಕ್ಷಿ ಉಲ್ಲಂವ್ತಾ ಬೋಸ್ಚೆ ಪ್ರೇಕ್ಷಕಾಂಕ ದಿಸ್ತಾ)

ವಿನೋದ : ಲತಾನ ತಿಜ್ಜೆ ಇತ್ಲೇಕ ಜೀವನ ಸಂಗಾತಿ ವೆಂಚ್ಲೆ ಆಮ್ಮಿ ಸಂತೋಷಾನ 'ಹಾಂ' ಮ್ಹಳ್ಳೆಂ. ಅಸ್ಸಿ–ತಸ್ಸಿ ಮ್ಹಣ್ತಾನೆ ಕಾಲಿ ಲಗ್ನಯಿ ಜಾಲ್ಲೆ – ಚಿಂತಾ ನಾಶೀ ಲಗ್ನಾ ಸಮಾರಂಭು ಸಂಭ್ರಮಾರಿ ಚಲ್ಲೊ. ತೆಂ ಸಮಾಜ ಬಾಂಧವಾಂನಿ ಲೆಕ್ಕೆಲೆ ಪಶಿ ಚಡ ಚಂದ ರೂಪಾರಿ ಕಾರ್ಯಕ್ರಮು ಜಾವ್ಚಾಕ ಮುಕಾರಿ ಯೇವ್ನು ಸಲೀಸ–ಸಸಾರ ಕೋರ್ನು ದಾಕ್ಕೆಯ್ಲೆ ತಾಂಗೆಲೊ ಸ್ವಾರ್ಥು ನಾತ್ತಿಲೊ ಶ್ರಮು ಉದಾರ ಮನ ಪ್ರಶಂಸಾ ಕೊರೂಕಾ ಜಾಲ್ಲೆಲೆಂಚಿ.

ಮೀನಾಕ್ಷಿ : ಹಾಂವೆ ಲೆಕ್ಕನಿ ಆಶ್ಶಿಲೆಂ ಇತ್ತುಲೆ ಚಂದಾಯೇನ ಸಲೀಸ ಜಾವ್ನು ಲಗ್ನ ಕಾರ್ಯಕ್ರಮು ಜಾತ್ತಲೊ. ಹಾಂವ ವ್ಹಕ್ಲೇಲಿ ಆವ್ಸು ತಿತ್ತುಲೊ ದಣು ಶಿವಾಯಿ ವಿಂಗಡಾ ಖಂಚೆಯಿ ನಮೂನೇನ ಆಂಗಾರಿ ಭಾರು ಪಣಿ. ನಮ್ಗೂನು ಆಯಿಲೆ ಇಷ್ಟ ದೇವಾನ ತ್ಯಾ ದೋನಿ ಸಮಾಜ ಬಾಂಧವಾಂಕ ದೇಣಿಗಾ (ವಂತಿಗಾ) ಘೆವ್ಚೆ ರೂಪಾನ ಆವ್ಗಿ ಥಂಯಿ ಪೆಟಯಿಲೆಲೆ ಆಸ್ಸುಕಾ.

ವಿನೋದ : ಇತ್ತುಲೆ ಸುಲಭ ಜಾವ್ನು ದಿಸ್ಲೆ ಮ್ಹಣ್ತಾನಾ ಆನೇಕ ವರಸ ಧಾಕ್ಲಿ ಧೂವೆಕಯಿ 'ಅಶ್ಶೀಂಚಿ' ಲಗ್ನ ಕೋರ್ನು ಸೊಡೂಯಾ. ಆತ್ತಂ ಆಮ್ಕಾ ಏಕ ಹದ ಮೆಳ್ಳಾ ಪಳೆ.

ಮೀನಾಕ್ಷಿ : ತುತ್ತುಂಬೆಕಾಲು! ಅಷ್ಟದಿಕಪಾಲ ತಥಾಸ್ತು ಮ್ಹಣ್ತಾತಿ.

ವಿನೋದ : ಮೆಗ್ಗೆಲೆ ಕಾಂಯಿ ಭವಿಷ್ಯವಾಣಿ ನ್ಹಯಿ.

ಮೀನಾಕ್ಷಿ : ಅಶ್ಶೀಂಚಿ ಮ್ಹಳ್ಳೆರಿ ಪರಜಾತಿಚೆಕ ನ್ಹಯಿ. ಸ್ವಜಾತಿಚೆಕ ಮ್ಹಣ್ತಾತಿ.

ವಿನೋದ : ಖುಷೀನ ತೋಂಡಾಂತುಲ್ಯಾನ ಪಳ್ಳೆಲೆ ಉತ್ರಾಂಚೆ ಆಚಾರು ಕರ್ತಾ ಮ್ಹಣು ಜಾಲ್ಲ್ಯಾರಿ, ಹಾಂವ ತೆಂ ಉತ್ತರ ಮಾಗ್ಶಿ ಘೆತ್ತಾ. ಆನಿ ಇಷ್ಟ ದೇವಾಕ ತಪ್ಪುಕಾಣಿಕ ಕಾಣು ದವರ್ತಾ. ಆಯಿಲೆ ದಾಯ್ಜಾನಿ, ದೋಸ್ತ, ಸೊಯ್ರೆ ನಾಂಕ ಕವಳ್ನಾಶಿ ಖುಷೇನ ಲಗ್ನಾ ವೇಳೇರಿ ಯೇವ್ನು ವ್ಹರೇತ ವ್ಹಕ್ಲೇಕ ಚಾಂಗ ಆಶೀರ್ವಾದ ಮನಾನ ದಿಲ್ಲಾ.

ಮೀನಾಕ್ಷಿ : ಆಜಿ ಕಾಲಿ ಅಶ್ಶೀಂಚಿ ಚಲ್ತಾ ದೆಕ್ಕುನು ತಾಂಕಾ ವಿಶೇಷ ದಿಸ್ಸನಿ ಅಶ್ಶಿ ಲೆಕ್ಕೂಕಾ ಆಮ್ಮಿ.

ವಿನೋದ : ದೇಣಿ ಭೂತ ಚಡತ ಗೆಲ್ಲೆ ದೆಕ್ಕುನು, ಆಮ್ಗೆಲೆ ಧೂವೇನ ಸಮ್ಜೂನು ತಸ್ಸಲೆಲೊ ಹಂಗು ನಾಕ್ಕಾ, ಸಂಗು ನಾಕ್ಕಾ ಮ್ಹಣು ತಾನ್ನಿಂಚಿ ವೆಂಚೂನು ಕಾಣು ಎಕ್ಕ ದೃಷ್ಟೇನ ಚೂಕಿ ನ್ಹಯಿ. ಸಮಾಜಾಕ ಭೀವ್ನು ಆಸ್ಸುಕಾವೇ? ಸಮಾಜ ದೇಣಿ ದಿಕ್ಕಡೆ ತಾರಿ ಪಳಯಿನಾಂತಿ. ಕೋಳ್ನು ಆಸ್ಸಲ್ಯಾವರಿ ಚಲ್ತಾತಿ. ತಾಂಕಾ ಏಕ ಪಾಠು ಶಿಕೋಕಾ ವ್ಹಯಿ ನವೆ?

ಮೀನಾಕ್ಷಿ : ಇತ್ತೆ ಮ್ಹಣ್ತಾತಿ ತುಮ್ಮಿ ಆಜಿ ಕಾಲಿ ಸಮಾಜ ಮ್ಹಳ್ಳೆಲೆ ಗಜಬಜೆಶೆ ರಾಬ್ಲಾ! ಘೂರಾಯಿ ನಮೂನೆ ರಾಂದಯಿಕಾಯಿ ಆಸ್ಸೆ ತಾಂತು. ಖಂಚೆ ಶ್ರೇಷ್ಠ ಜಾತಿ ವೆಂಚುನು ಕಾಡೂಂಕ ಕಷ್ಟ ರಾಬ್ಲಾ.

ವಿನೋದ : ಫುಳ್ಳೆವರಿ ಕಾಂಯೀ ವರ್ನಿ ಆತ್ತಾಂ. ಚೋವ್ಕಾ ಆನಿ ನುತ ಬೈಸೂಕಾ.

ಮೀನಾಕ್ಷಿ : ಮುಕಾರಿ ಕಸ್ಸಲೆ ಕಷ್ಟ ದಿವಸ ಯೆತ್ತ ಮ್ಹೋಣು ದೇವು ಜಾಣ

ವಿನೋದ : ತೇಚಿ ಖಾತಿರ ಸಾಂಗ್ಲಾ "ನವಿ ಪೀಳಿಗಾ ನುತ ಗೀಳಿಗಾ" ಮ್ಹೋಣು.

–ಪರದೊ ಫಾಲ್ಲೊ–

(ಸಂಪ್ಲೆ)

ಅತೀ ಮಧುರ ಕೊಂಕಣಿ

ಖಂಚೆ ತೆಂ ಸುಮಧುರ ಸುಲಲಿತ ಸುಭಾಷಾ
ತೂಂಚಿ ಪುರಾತನ ಇತಿಹಾಸ ಕೊಂಕಣಿ ಭಾಷಾ ॥

ಕುಲದೇವತಾ ಸರ್ವದೇವತಾ ಸ್ಥಿತ ಸುಭಾಷಿತ
ಯತಿವರ್ಯಾಂಲೆ ಸನ್ನಿಧೀರಿ ಜಾಲ್ಲ್ಯಾ ಸುಸಂಸ್ಕೃತ ॥

ಗುರು ಪರಂಪರೇಕ ದಿಲ್ಲ್ಯಾ ಸ್ಥಾನ ಶ್ರೇಷ್ಠ
ಸಂಸ್ಕಾರ ಭರಿತ ಏಕ್ಯೈಕ ಭಾಷೆಚೆ ವಿಶಿಷ್ಠ ॥

ಪ್ರಬುದ್ಧ ಸಮೃದ್ಧ ಮಾತೃಭಾಷ ಅವಶ್ಯ ಉಲ್ಲೊಂವ್ಯಾ
ಪರಭಾಸ ಆಂಗ್ಲ ಭಾಸ ವ್ಯಾಮೋಹ ದೂರ ಕೊರೂಂವ್ಯಾ ॥

ವೇದಾಧ್ಯಯನ ದೇವತಾರಾಧನಾ ಚಲ್ತಾ ನಿರಂತರ
ಸತ್ಸಂಗ ಸತ್ಕಾರ್ಯ ಸತತ ಜಾವ್ಕಾ ದೀಂವ್ಯಾ ಸಹಕಾರ ॥

ಕೊಂಕಣಿ ಸಾಹಿತ್ಯಾಕ ವೇಳೂಕಾ ಅಭಿವೃದ್ಧಿ ಪಥ
ಶಾಂತಿ ಮಾರ್ಗಾರಿ ತಾಂಡೂಯಾ ಕೊಂಕಣಿ ರಥ ॥

ವಿಚಾರ ಮಂಥನ ಕೋರ್ಯಾ ಕೊಂಕಣಿ ಸಂಸ್ಕೃತಿ ಸಾಹಿತ್ಯ
ಸುಖೀ ಸಮಾಜ ನಿರ್ಮಾಣಾಂತು ಸರ್ವ ಸಹಕಾರ ಅತ್ಯಗತ್ಯ॥

–ಶ್ರೀಮತಿ ಕೃತ್ತಿಕಾ ಕಾಮತ್, ಮಂಗಳೂರು

ಕಷ್ಟ ಆನಿ ಸಮಸ್ಯಾಂಕ ಎಕ್ಕಚಿ ಔಷಧ, ಏಕ ಘೊಳ್ಳೆ ಆನಿ ಏಕ ಸಹನೇರಿ ಆಸ್ಸುಚೆ

ಆರೋಗ್ಯಚಿ ಮಹಾಭಾಗ್ಯ

(ಮುಕಾರ್ಸುನು)

ಕನ್ನಡ ಮೂಲ : **ಡಾ। ಕೆ. ಜಗದೀಶ ಪೈ**, ಕಾರ್ಕಳ ಕೊಂಕಣಿ ಭಾಷಾಂತರ : **ಬಿ.ಶಾಂತಾರಾಮ ಬಾಳಿಗಾ**, ಮಣಿಪಾಲ

('ಜೀವೋತ್ತಮ' ಕನ್ನಡ ತ್ರೈಮಾಸಿಕ ಕೃಪಾ)

ಹೀ ಘಟನಾವಳಿ ಕಸ್ಸಲೆಂ ಸಾಂಗ್ತಾ ಮ್ಹಳ್ಯಾರಿ, ಆಧುನಿಕ ಯುಗಾಚೆ ರಿಫೈನ್ಡ್ ಆಹಾರ ಪದಾರ್ಥ, ಪ್ಯಾಕೆಟಾಂತು ವಿಕ್ರಿತ ಜಾವಚೆ ಆಹಾರ, ಪ್ರಿಸರ್ವೇಟಿವ್ ದ್ವಾರಾ ರಕ್ಷಿತ ಆಹಾರ, ರುಚಿಕಾರಕ ರಾಸಾಯನಿಕ ಮಿಶ್ರಿತ ಆಹಾರ ಮಾಂಸ ಆನಿ ಸಸ್ಯ ಹಾಜ್ಜೆ ಅನೈಸರ್ಗಿಕ ರೂಪಾರಿ ಸೇವನ, ದೇಹಾಕ ಶ್ರಮೂಚಿ ನಾ ಜಾವಚೆಂ......ಹೆಂ ಸರ್ವ ಅಸ್ಸಲೆ ವಿಕೃತ ಜೀವನಶೈಲಿಚೆ ಪರಿಣಾಮ ಜಾವ್ನಾಸ್ಸ.

"ಊಟ ಬಲ್ಲವನಿಗೆ ರೋಗವಿಲ್ಲ" ಮ್ಹಳ್ಳೆಲೆಂ ಏಕ ಕನ್ನಡ ಅನುಭವ ವಾಕ್ಯ ಆಸ್ಸ (ಯುಕ್ತ ವಿಧಾನಾ ಆಹಾರ ಸೇವನ ರೋಗ ನಾಶ್ಶಿ ಆಸ್ಸೂಂಕ ಸಾಧನ) ಹೆಂ ಮ್ಹಾಲ್ಗಡ್ಯಾಂನಿ ಸಾಂಗಿಲೆ ಅಕ್ಷರಶ: ಸತ್ಯ. ಆಹಾರ ಸೇವನಾಂತು ಸಂಯಮು ದವರ್ನು ಆಶ್ಶಿಲ್ಯಾಕ ಆರೋಗ್ಯಾಚೊ ವರು ಮೆಳತಾ. ಆಯುರ್ವೇದಾಂತು ಮನುಷ್ಯಾನ ಕಸ್ಸಲೆಂ ಖಾವಚ್ಯಾ ನಜ್ಜ. ಕಸ್ಸಲೆಂ ಖಾವಕಾ ಕೆದ್ನಾ ಖಾವಕಾ, ಕಶ್ಶಿಂ ಖಾವಕಾ ಮ್ಹಳ್ಳೆಲೆಂ ವಿಶದ ರೂಪಾರಿ ಸಾಂಗ್ಲಾಂ. ಕಿತ್ಲೆಂ ಖಾವಕಾ ಮ್ಹೋಣು ಆಹಾರ ಸೇವನೇಚೆಂ ಪ್ರಮಾಣಯಿ ಸೂಚಿತ ಕೆಲ್ಲಾಂ.

ಜಠರಂ ಪೂರಯೇದರ್ಧಂ
ತದರ್ಧಂತು ಜಲೇನಚ ।
ವಾಯೋ: ಸಂಚರಣಾರ್ಥಂ
ಭಾಗಮೇಕಂ ವಿಸರ್ಜಯೇತ್ ॥

ಅರ್ಧ ಪೊಽಟ ಮಾತ್ರ ಜೆವಣಾನ ಭರೂಂ ಜಾಯಿ ಅರ್ಧಾಚೆಂ ಅರ್ಧ ಭಾಗು ಉದಕಾನ ಭರಿ ಕೋರ್ಕಾ. ಮಾಗಿರಿ ವರ್ಲೆಲೆಂ ಪಾದಾಂಶ ವಾಯು ಸಂಚಾರಾ ಖಾತಿರ ಖಾಲಿ ಸೋಡ್ಯಾ. ತೆದ್ನಾ ಖೆಲ್ಲಲೆ ಸಮಾಚಿ ಜೀರ್ಣ ಜಾವನು ಮನುಷ್ಯಾಲೆಂ ಆರೋಗ್ಯಾಚೆ ಸುಸ್ಥಿತಿಕ ಕಾರಣ ಜಾತ್ತಾ.

ಮನುಷ್ಯಾನ ಕೆದನಾ ಆಹಾರ ಸೇವನ ಕೋರ್ಕಾ? ಮ್ಹಳ್ಯಾರಿ ಆಯುರ್ವೇದ ಸಾಂಗ್ತಾ "**ಸಂಧ್ಯೋ: ಪ್ರಾತ: ಮನುಷ್ಯಾಣಾಂ ಅಶನಂ ವೇದ ನಿರ್ಮಿತಂ**" ಸಕಾಳಿಂ ಆನಿ ಸಾಂಜೆ ಅಶ್ಶಿಂ ದಿಸಾಕ ದೋನಿ ಪಾವಟಿ ಆಹಾರ ಸೇವನ ಕೋರ್ಕಾ ಮ್ಹೋಣು ವೇದು ಸಾಂಗ್ತಾ "ಯಾಮ ಮಧ್ಯೇನ ಭೋಕ್ತವ್ಯಂ ಯಾಮ ಯುಗ್ಮಂ ಚ ಲಂಘಯೇತ್ ॥" ಅಶ್ಶಿಂ ಆಯುರ್ವೇದ ಉಪದೇಶ. ಯಾಮ ಮ್ಹಳ್ಯಾರಿ ತೀನಿ ಘಂಟೆ ಸಮಯಾವಧಿ. ಏಕ ಪಟಿ ಆಹಾರಸೇವನ ಕೆಲ್ಲಲೆ ತೀನಿ ಘಂಟೆ ಭಿತ್ತರಿ ಪುನ: ಆಹಾರ ಸೇವನ ಕೋರೂಂ ನಜ್ಜ. ಏಕ ಪಟಿ ಆಹಾರ ಸೇವನ ಕರ್ತರಿ ದೋನಿ ಯಾಮಕಾಲ ಕಸ್ಸಲೇಂಯಿ ಖಾವಚ್ಯಾ ನಜ್ಜ. ತಿತ್ಲೊ ವೇಳು ಉಪಾಸು ಉಪ್ರಾಂತ ಆಹಾರು ಘೇವಕಾ ಮ್ಹಳ್ಯಾರಿ ಪ್ರಧಾನ ಆಹಾರ ಸೇವನಾ ಪ್ರಕರಣಾಕ ಆನಿ ಆನ್ಯೇಕಾಕ ಮಧ್ಯೆಂ ಸ್ಹ ಘಂಟೆ ಅಂತರ ಆಸ್ಸೂಕಾ. ದಿಸಾಕ ದೋನಿ ಪಟಿ ಮಾತ್ರ ಆಹಾರ ಸೇವನ. ತಿತ್ಲಿ ಗರಜ ಆಸಲ್ಯಾರಿ ಏಕ ಅನುಪಾನ ಫಲಾಂಚೊ ಅಥವಾ ತರಕಾರೀಚೊ ರಸು ಸ್ವೀಕಾರ್ಯೇತ.

ಭೂಕ ಜಾಲ್ಲಲೆ ತಾವಳಿ ಮಾತ್ರ ಮನುಷ್ಯಾನ ಆಹಾರ ಸೇವನ ಕೋರ್ಕಾ. ಭೂಕ ನಾಶ್ಶಿಂ ಖೆಲ್ಲಲೊ ಆಹಾರಾಚೊ ಏಕು ಘಾಸೂಯಿ ವಿಷತುಲ್ಯ. ದೇಹಾಕ ಆಹಾರು ಜಾಯಿ ಮ್ಹೋಣು ಸೂಚನಾ ಭೂಕ ಜಾವಚಿ. ಊಣೆ ಉತ್ರಂ, ಊಣೆ ಆಹಾರು ಹೆಂ ಆರೋಗ್ಯಾಚೆಂ ಸರಲ ಸೂತ್ರ. ಮಾತ್ರ ನ್ಹಯಿ ದೀರ್ಘಾಯುಚೆಂ ಗುಪಿಕಯಿ ವ್ಹಯಿ "Eat less and live long" (ಊಣೆ ಖಾ ದೀರ್ಘಾಯು ಜಾ) ಮ್ಹಳ್ಳೆಲೆಂ ತತ್ತ್ವ ಆಜಿ ವಿಜ್ಞಾನಯಿ ಮಾನ್ಯ ಕರ್ತಾ. ಪ್ರಾಣಿಯಾಂಗೆಲೆ ವಯ್ರಿ ಕೆಲ್ಲಲೆ ಪ್ರಯೋಗ, ಸರ್ವ ದೀರ್ಘಾಯುಷಿಂಗೆಲೆ ವಕ್ತವ್ಯಂ ಹೆಂ ಸರ್ವಯಿ ಹೆಂ ತತ್ತ್ವ ಪುಷ್ಟೀಕೃತ ಕರ್ತಾತಿ.

ಆಮ್ಮಿ ಸಕಡಾಂನಿಯಿ ಕೊರ್ಚೆಂ ಪೊಟ್ಟಾ ಖಾತಿರ ಮ್ಹೋಣ್ಚೆಂ ಉತ್ತರ ನಿಜಚಿ. ಜಾಲ್ಲ್ಯಾರಿ ಆಮ್ಮಿ ಕೊರ್ಚೆಂ ಪೂರಾಯಿ ಕೇವಲ ಪೊಽಟ ಭರಚೆ ಖಾತಿರ ಮಾತ್ರ ಮ್ಹೋಣು ಜಾಲ್ಲ್ಯಾರಿ ಜೀವನ ಅರ್ಥಹೀನ ಜಾತ್ತಾ ನ್ಹಯಿವೆ?

ಏಕು ಸಾನ ವಿಂದುರು ಆಶಿಲೊ ಖಂಯಿ. ಕಾಲ ಕಾಲಾಕ ಮೆಳ್ಳೆಲೆ ಗರಜೇ ಆಶ್ಶಿಲೆ ತಿತ್ಲೆಂ ಮಾತ್ರ ಖಾವ್ನು ಆರಾಮ ಭೋವ್ನು, ಘೂವ್ನು ಖೇಳ್ನು ಖುಶೇರಿ ಆಶಿಲೊ. ಏಕ ಸಂದರ್ಭಾರಿ ದುರದೃಷ್ಟವಶಾತ್ ವಿಂದ್ರಾಕ ಖಾವಚ್ಯಾಕ ಕಸ್ಸಲೇಂಯಿ ಮೆಳ್ಳೆನಾ. ಸಾತ ಆಟ ದೀಸ ಭಿತ್ತರಿ ತೊ ಭಾರಿ ಭಾಗ್ಲೊ. ಕಡೇರಿ ಏಕು ದೀಸು ತಾಕ್ಕಾ ಏಕಿ ಬುಟ್ಟಿ ದಿಸ್ಲಿ. ತೀ ಪರಮಳೀ ಖಾಣಾನ ಭರ್ಲೆಲಿ ತೆಂ ತುಪ್ಪಾನ ಕೆಲೆಲೆಂ ಖಾಣ ವಿಂದ್ರಾನ ಹೆತಾಂ ತೆತಾಂತು ಪಳೈಲೆಂ. ಕೊಣಯಿ ದಿಸ್ಸನಿಂತಿ. ಬುಟ್ಟಿಕ ಭರಿ ರಂಧ್ರ ಆಶಿಲೆ. ವಿಂದ್ರಾಕ ಭಿತ್ತರಿ ರಿಗ್ಗೂಂ ಜಾವಚೆ ತಿತ್ಲೆ ವ್ಹೋಡ. ವಿಂದುರು ಬುಟ್ಟೀ ಭಿತ್ತರಿ ರಿಗ್ಲೊ. ಸುಮಾರ ದೀಸ ಉಪಾಶಿ ಆಶಿಲ್ಯಾ ವಿಂದ್ರಾಕ ಭೂರಿ ಭೋಜನ ಧರ್ಮಾಕ ಪುಷ್ಕಳ ಜೆವಣ. ವಿಂದ್ರಾನ ಖೆಲ್ಲೆಂ ಥಂಯೀ ಭಿತ್ತರಿ ನಿದ್ದಲೊ ಮಾಗಿರಿ ವಿಂದ್ರಾಕ ಏಕಚಿ ಕಾಮು. ಖಾವಚೆಂ ನಿದೋಚೆಂ, ಉಟಾಚೆಂ ಪೊಽಟ ಭರಿ ಖಾವಚೆಂ ಪರತೂನು ನೀದ. ವಿಂಗಡ ಕಾಹೀಂ ಕಾಮ ನಾ. ಅನೇಕ ದಿಸಾಂಚೆ ಉಪ್ರಾಂತ ವಿಂದ್ರಾಕ ಹೆಂ ಪುರೊ ದಿಸ್ಲೆಂ. ಬುಟ್ಟಿಯೇಕ ಆಶಿಲೆ ರಂಧ್ರಾಂತುಲ್ಯಾನ ಭಾಯ್ರ ಪಡೂಂಕ ಪ್ರಯತ್ನ ಕೆಲ್ಲೆಂ ಖಾವ್ನು ಖಾವ್ನು ದೇಹ ವಾಡ್ಡಿಲೆಂ ರಂಧ್ರಾಂ ವಾಟ ಪಾವ್ನಾ ವಿಂದೂರು ಕಿರ್ಡಲೊ.

ಸುಮಾರ ವೇಳಾ ನಂತರ ಏಕ ವ್ಹೋಡು ವಿಂದೂರು ಆಯಲೊ. ಆನಿ ಕಸ್ಸಲೆಂ ಜಾಲ್ಲೆಂ ಮ್ಹೋಣು ವಿಚಾರೂಂ ಲಾಗಲೊ. ಬುಟ್ಟಿಂತು ರಿಗಿಲ್ಯಾನ ಜಾಲ್ಲಲಿ ಕಾಣಿ ಸಾಂಗ್ಲಿ. ತೆದನಾ ವ್ಹೋಡ ವಿಂದ್ರಾನ ಉಪದೇಶು ದಿಲ್ಲೊ "ಖಾವಚೆಂ ರಾಬ್ಬಯಿ. ಉಪಾಸು ಕರಿ. ಆಂಗ ಕ್ಷೀಣ ಕೋರ್ನು ಘೆ. ಆಂಗಾಂಚೆಂ ಗಾತ್ರ ಸಾನ ಜಾಲ್ಲ್ಯಾರಿ ಭಾಯ್ರ ಪಡೂಂ ಜಾತ್ತಾ" ಉಪದೇಶ

ಜೀವನಾಂತು ಚುಕಿ ನಾ ಮ್ಹೋಣು ಜಾಲ್ಲ್ಯಾರಿ ತೋಚಿ ಏಕು ಜೀವನಾಚೊ ಪಾಠು

ABHYUDAYA
CO-OPERATIVE BANK LTD.
(MULTI - STATE SCHEDULED BANK)

Various Loan Schemes available at Attractive Interest Rates

Housing Loan 7.9%* (p.a.)

Gold Loan 9.5%* (p.a.)

Vehicle Loan 8.75%* (p.a.)

Education Loan 10.5%* (p.a.)

*Conditions apply

Branches in Karnataka

Car Street: 0820- 2521077 Udupi City: 0820- 2520117 Padubidri: 0820- 2556177
Shirva: 0820- 2554287 Mangaluru: 0824- 2423067

www.abhyudayabank.co.in

Bank Trusted by Millions of Depositors, Shareholders and Customers.

ಹಾಸೆಲೆಲಿ ಚಾರಿ ದಿವಸ ಉಡ್ಗಾಸಾಂತು ಆಸ್ಸಲ್ಯಾರಿ ದೂಕಿ ದಿಲ್ಲೆಲೆ ಜೀವನಪೂರ್ತಿ ಉಡ್ಗಾಸಾಂತು ಆಸ್ತಾತಿ

ದೀವ್ನ ವ್ಹೋಡು ನಿಂದೂರು ಆಪಣ್ಯಾಲ್ಯಾ ವಾಟ್ಟೇಕ ಗೆಲ್ಲೊ. ಸಾನ ನಿಂದ್ರಾನ ದೋನಿ ದಿವಸ ಖಾವಚೆಂ ಅಭ್ಯಾಸು ಜಾಲ್ಲಲ್ಯಾ ನಿಂದ್ರಾಕ ತಿಸ್ರೊ ದೀಸು ನಿಯಂತ್ರಣ ಚುಕ್ಲೆಂ. ಪುನಃ ಖಾವಚ್ಯಾ ಶುರು. ಹೆಂ ಪರತೂನು ಆಶೀಂ ಚಲ್ಲೆಂ.

ಥೊಡೇಂ ದೀಸ ಆಶೀಂಚಿ ಚಲ್ಲೆಂ. ಕಡೇರಿ ಏಕು ದೀಸು ಖಾಣಾಂಚೊ ಮಾಲಿಕು ಆಯ್ಲೊ. ಬುಟಿಯೆಂತು ಪೊಟ್ಟ ಭರಿ ಖಾವ್ನ ಆರಾಮ ಆಶ್ಶಿಲೆ ನಿಂದ್ರಾಕ ಪಳಯ್ಲೊ. ಕೋಪಾನ ತಾಕಾ ಮಾನೆರ್ ಜಿವ್ಯಿ ಮಾರ್ಲೊ. ಅಶ್ಶಿಂ ನಿಂದ್ರಾನ ಪ್ರಾಣು ಕಾಣು ಘೆತ್ಲೊ.

ಹ್ಯಾ ನಿಂದ್ರಾಚೆಂ ಪೊಟಾರೆಂ ಪಣ ಮನುಷ್ಯಾಕಯಿ ಅನ್ವಯ ಜಾತ್ತಾ. ಖಾವ್ನ ಖಾವ್ನ ಕೇವಲ ದೇಹ ವಾಡ್ಡೋನು ಘೆವಚ್ಯಾಂತು ಕಸ್ಸಲೇಂಯಿ ಪುರುಷಾರ್ಥ ನಾ. ಶರೀರ ಪರಿಪುಷ್ಟ ವಾಡ್ಲಾಂ ಮ್ಹಳ್ಳಿಲೆ ತಕ್ಷಣ ಆರೋಗ್ಯ ಚಾಂಗ ಆಸ್ಸ ಮ್ಹೋಣು ಅರ್ಥು ನ್ಹಯಿ. ಆಮ್ಗೆಲೆ ಖಾಣ-ಜೆವಣಾಕ ಆಮ್ಮೀಂಚಿ ಏಕಿ ಮಿತಿ ಘಾಲ್ನು ಘೇವಕಾ. ಖಿಲ್ಲಿಲೆಂ ಜರೋನು ಘೆವಚ್ಯಾಕ ವ್ಯಾಯಾಮ ಕೋರ್ಕಾ.

ಮೈಸೂರುಚೆ ದಿವಾನ ಜಾವ್ನಾಶಿಲೆ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಏಕ ಪಟಿ ಆಪಣ್ಯಾಲೆ ಜನ್ಮಲಿಲೆ ಗಾಂವಾಕ ಗೆಲ್ಲಿಲೆ. ಗಾಂವ್ಚೊ ಏಕು ಮ್ಹಾಲ್ಗಡೊ ಮನುಷ್ಯು ತಾಂಕಾ ಭೆಟ್ಲೊ. ಸೌಹಾರ್ದ ವಾರ್ತಾಲಾಪ ಜಾಲ್ಲೆಂ. ತ್ಯಾ ಮ್ಹಾಲ್ಗಡ್ಯಾ ಸಾಂಗಾತಿ ಏಕು ಫುಗ್ಗಲೊ ವ್ಯಕ್ತಿಯಿ ಆಶಿಲೊ. ತಾಗೆಲೊ ಪರಿಚಯು ಕೋರ್ನು ದೀವ್ನ ಮ್ಹಾಲ್ಗಡೆ ವ್ಯಕ್ತಿನ ಮ್ಹಳ್ಳೆಂ. "ಹೊ ಏಕು ಅದ್ಭುತ ವ್ಯಕ್ತಿ. ಚೋಗಾಂನಿ ಖಾವ್ಚೊ ಆಹಾರು ಹೊ ಏಕ್ಲೋಚಿ ಖಾತ್ತಾ. ಹಾಗೆಲೆಂ ಶರೀರ ದೆಕುನೂಚಿ ಕಶ್ಶಿಂ ಆಸ್ಸ ಪಳಯಾ" ಮ್ಹೋಣು ತಾಗೆಲಿ ವರ್ಣನಾ ಕೆಲ್ಲಿ.

ತೆ ಉತರಾಂನಿ ಪ್ರಭಾವಿತ ಜಾಯ್ನಾತ್ತಿಲೆ ವಿಶ್ವೇಶ್ವರಯ್ಯಾನ "ತಾಂತು ಅದ್ಭುತ ಕಸ್ಸಲೆಂ ಆಸ್ಸ? ಹಾಗೆಲಿ ಜೀರ್ಣ ಶಕ್ತಿ ಚಾಂಗಿ ಆಸ್ಸ ತಿತ್ಲೇಂಚಿ" ಮ್ಹಳ್ಳೆಂ. ತೆದ್ನಾ ಮ್ಹಾಲ್ಗಡೆ ವ್ಯಕ್ತಿನ ಮ್ಹಳ್ಳೆಂ "ತಿತ್ಲೆಂ ಖಾಣ ಜೆವಣ ಜೇವ್ನ ಆಮಚೆ ತುಮಚೆ ಆಸ್ಸಲ್ಯಾಂಕ ಸಾಧ್ಯನಾ. ತಾಕ್ಕಾಚಿ ಹಾಂವೆ ತಶ್ಶಿಂ ಮ್ಹಳ್ಳೆಂ"

ತೆದ್ನಾ ವಿಶ್ವೇಶ್ವರಯ್ಯಾನ "ಏಕ ವೇಳಾರಿ ಚೋಗ ಜನಾಂನಿ ಕೊರ್ಚೆಂ ಕಾಮ ಹಾಣೆ ಎಕಲ್ಯಾನಚಿ ಕೆಲ್ಲೆಲೆಂ ಜಾಲ್ಲ್ಯಾರಿ ತೆಂ ಏಕ ಅದ್ಭುತ ಮ್ಹೋಣ್ಯೇತ ಆಶಿಲೆಂ. ಚೋಗ ಜಣಾಂಲೆ ಖಾಣ ಎಕಲ್ಯಾನಚಿ ಖೆಲ್ಲ್ಯಾರಿ ತೊ ಏಕು ನಷ್ಟಾಚೊ ವಿಚಾರೂಚಿ" ಅಶ್ಶಿಂ ಸಾಂಗ್ಲೆಂ. ತ್ಯಾ ಘೋರ ಮನುಷ್ಯಾನ ಮಾತ್ತೆಂ ಮೂಳಾಂ ಘಾಲ್ಲೆಂ.

ಆಮ್ಗೆಲೊ ಆಹಾರ ಕ್ರಮು ಸಮ ಆಸ್ಲ್ಯಾರಿ, ಪ್ರತಿ ನಿತ್ಯಯಿ ಥೊಡೇ ವ್ಯಾಯಾಮ ಕೆಲ್ಲ್ಯಾರಿ, ಆಮ್ಗೆಲೆ ಅಭ್ಯಾಸ, ಹವ್ಯಾಸ ಚಾಂಗ ಆಸ್ಲ್ಯಾರಿ, ಮನ ಸಕಾರಾತ್ಮಕ ಆಸ್ಸೂನು, ಸಹಜಸ್ಥಿತಿರಿ ಆಸ್ಲ್ಯಾರಿ ಖಂಚೇಯಿ ರೋಗರುಜಿನ ಆಮಕಾಂ ಬಾಧಾ ದೀಶ್ನಾತಿ ಆಜಿ ದಿಸ್ಸೂಂ ಯೆವಚೆ ಬಹುತೇಕ ರೋಗಾಂಕ ಆಮ್ಗೆಲೆ ಬದಲಾವಣ ಜಾಲ್ಲೆಲೆ ಆಹಾರಕ್ರಮ, ವ್ಯಾಯಾಮರಾಹಿತ್ಯ, ಮಾನಸಿಕ ದಬಾವ ಚಡ ಜಾವಚೆ ಜೀವನ ಕ್ರಮ ಇತ್ಯಾದಿ ಕಾರಣ ಜಾವ್ನಾಸ್ಸತಿ. ದೆಕುನೂಚಿ ಜೊನಾಥನ್ ಸ್ವಿಫ್ಟ್ ಮ್ಹಳ್ಳೆಲೊ ಕವಿ ಸಾಂಗ್ತಾ "ಜಗಾಚೆ ಅತಿ ವ್ಹೋಡ ಡಾಕ್ಟರ್ಸ್ ಮ್ಹಳ್ಯಾರಿ **ಡಾ। ಶಾಂತಿ, ಡಾ। ಪಥ್ಯ, ಡಾ। ವ್ಯಾಯಾಮ**" ಹಾನ್ನಿ.

ಖ್ಯಾತ ಉಪನ್ಯಾಸಕು ಪೀಟರ್ ಟೆಂಡರ್ ಮ್ಹಣ್ತಾ ಥೊಡೊ ಲೋಕು ಪ್ರತಿದೀಸು ಚರ್ಚಾಕ ವತ್ತಾತಿ. ತೆಂ ಚಾಂಗಚಿ ಜಾಲ್ಲ್ಯಾರಿ ಮೆಗೆಲೆ ಅಭಿಮತ ಪ್ರಕಾರ ವ್ಯಾಯಾಮ ಶಾಲಾಚಿ ಚರ್ಚ್. ಥಂಯೀಚಿ ಮಾಕ್ಕಾ ಪ್ರತಿದೀಸು ಆಶೀರ್ವಾದ ಮೆಳತಾತಿ ವ್ಯಾಯಾಮಚಿ ಆಮ್ಗೆಲ್ಯಾ ಆರೋಗ್ಯಾಚೆ ಮೂಲ ಇನ್ಸೂರೆನ್ಸ್ ಪಾಲಿಸಿ. ಪ್ರತಿದೀಸು ವ್ಯಾಯಾಮ ಶಾಲೇಕ ವಚ್ಚೇಂಚಿ ತಾಜ್ಜೆ ಪ್ರೀಮಿಯಂ ಪಾವೋಚೆಂ. ಅಸ್ವಸ್ಥ ವ್ಯಕ್ತಿಕ ಮಾತ್ರ ಆರೋಗ್ಯವಂತ ವ್ಯಕ್ತಿಲೆಂ ಆರೋಗ್ಯ ಕಿರೀಟಾ ಮ್ಹಣ್ಕೆ ದಿಸ್ತಾ. ದೆಕುನು ಆಮ್ಮಿ ದೇವಾಲಿ ಪೂಜಾಶಿ ಪ್ರತಿ ದೀಸಯಿ ಥೊಡೊ ವೇಳು ವ್ಯಾಯಾಮ ಕೋರ್ನು ಆಮ್ಗೆಲೆಂ ಆರೋಗ್ಯ ರಾಕ್ಕೂನು ಘೇವಕಾ.

ಅಂಗಸಾಧನಾ, ವ್ಯಾಯಾಮ ಆನಿ ಇತರ ಶಾರೀರಿಕ ಚಟುಲತಾ ಕ್ರಿಯೇಂ ಮೂಲಕ ಶರೀರಾಚೆಂ ಸೌಷ್ಠವ ವೃದ್ಧಿ, ಶಕ್ತಿ ಸಂಪಾದನ ಆನಿ ಶರೀರಾಚಿ ಕ್ಷಮತಾ ಚಡ ಕೋರ್ನು ಘೆವಚೆಂ ಸಾಂಗತಚಿ ಶಾರೀರಿಕ ಚಲನವಲನ ಉತ್ತಮ ಕೋರ್ನು ಘೆವಚೆಂ. ವ್ಯಾಯಾಮಾನ ಶರೀರಾಚೆಂ ಸರ್ವ ಅಂಗಂಯಿ ಸಮರ್ಪಕ ಜಾವ್ನ ಕಾರ್ಯಶೀಲ ಜಾತ್ತಾತಿ. ಅಶಿಂ ವ್ಯಾಯಾಮ ಆಮಗೆಲೆಂ ಆರೋಗ್ಯ ರಾಕ್ತಾ.

ಮನುಷ್ಯಾಲೆಂ ಜೀವನ ಆಮ್ಮಿ ಸಮಗ್ರ ಏಕ ಮ್ಹಳ್ಳೆಲೆ ದೃಷ್ಟೀನ ಪರೀಕ್ಷಿತ ಕೋರ್ಕಾ. ವಿಂಗವಿಂಗಡ ಭಾಗ ಜಾವ್ನ ನ್ಹಯಿ ವಿಕಾಸ ಮ್ಹಳ್ಯಾರಿ ಸಗಳೇ ವ್ಯಕ್ತಿತ್ವಾಚೆಂ ಪ್ರಮಾಣಬದ್ಧ ವಾಡಿ (ವೃದ್ಧಿ) ಹೆಂ ವ್ಯಾಯಾಮ ಮೂಲಕ ಸಾಧ್ಯ. ವ್ಯಾಯಾಮ ಕಾರಣಾನ ಬಾಹ್ಯ ಸುಭಗಪಣ, ಅಂತರಂಗಾಚೆ ಆನಂದ, ಮನಾಚೊ ಉಲ್ಲಾಸು ಹೆಂ ಸಾಧ್ಯ. ಹೆಂ ಸರ್ವಯಿ ಸಮೃದ್ಧ ಜೀವನಾಚೆಂ ಲಕ್ಷಣ. ಹಾಜ್ಜೆ ಸಿದ್ಧಿಕ ವ್ಯಾಯಾಮಾಚಿ ಅನಿವಾರ್ಯತಾ ಆಸ್ಸ. ವ್ಯಾಯಮಾಚೆಂ ಫಲಸ್ವರೂಪ ಜಾವ್ನ ಉತ್ತಮ ಪರಿಣಾಮ ಲಾಭ್ತಾತಿ. ದೇಹಾಚೆ ಸರ್ವ ಗಾಂಟಿಯೇಂಕ, ಹಾಡ್ಡಾಂಚೆ ಬಿಜಾಗಿರಿ ರಚನೇಂಕ ವಿಧವಿಧ ಚಲನ ಮೆಳ್ತಾ, ತಾಂಡಪ, ಸೊಡವಪ ಮೋಳ್ನ ಅವರ್ಣನೀಯ ಆರಾಮ ಮೆಳತಾ.

ಶರೀರಾಂತು ನಿರ್ನಾಳ ಗ್ರಂಥಿಂಯೇಂಚೆ ಪಾತ್ರ ಅತಿಶಯು ಮುಖ್ಯತೇಚೆಂ ಆಸ್ಸ. ಶರೀರಾಚಿ ವಾಡಿ, ಇತರ ಕ್ರಿಯಾ, ಶರೀರ ಸಂರಕ್ಷಣ, ಆಘಾತ ಸಹನ ಶಕ್ತಿ – ಸರ್ವಯಿ ನಿರ್ನಾಳ ಗ್ರಂಥಿಂಚೆ ಸ್ರಾವ ಪ್ರಮಾಣಾರಿ ನಿರ್ಧರಿತ ಜಾತ್ತಾ. ಯೋಗಾಭ್ಯಾಸಾನ, ವ್ಯಾಯಾಮಾನ ಹೆ ನಿರ್ನಾಳ ಗ್ರಂಥಿಂಚೆ ಸ್ರಾವ ಸಾಮರಸ್ಯಾನ ಜಾತ್ತಾತಿ. ಆಮ್ಗೆಲೆ ಶರೀರಾಚೆ ಆರೋಗ್ಯಾಕ ರಕ್ತ ಪರಿಚಲನೇಚಿ ಸುಸ್ಥಿತಿ ಬಹುಮುಖ್ಯ ಜಾವ್ನಾಸ್ಸ. ಹಾಂತುಲಿ ಊನತಾ ದೂರ ಕೊರೂಂಕ ವ್ಯಾಯಾಮ ಅತ್ಯುಪಕಾರಿ.

ಶವಾಸನ – ಶಾಂತಿ ಆಸನಾಂಚೆ ನಿಮಿತ್ತಿಂ ಮನ ಶಾಂತ ಜಾತ್ತಾ. ಆನಿ ಅನಾವಶ್ಯಕ ಉಷ್ಣತಾ ಊಣೆ ಜಾತ್ತಾ. ದೇಹಾಕ ಆಮ್ಲಜನಕಾಚಿ ಆವಶ್ಯಕರಯಿ ಊಣೆ ಜಾವ್ನ ಶ್ವಾಸೋಚ್ಛ್ವಾಸ, ಹೃದಯಾಚೆ ಸ್ಪಂದನ ಸಾವಧಾನತೇಕ ಯೆತ್ತಾತಿ. ಹಾಜೇನ ಮನಾಚಿ ಶಾಂತತಾ ಯೆತ್ತಾ. ಹೆಂ ಸರ್ವ ಆಮ್ಗೆಲೆ ವ್ಯಕ್ತಿತ್ವಾ ವಯ್ರಿ ಪರಿಣಾಮ ಕರ್ತಾ ಆನಿ ಅರೋಗ್ಯ ದೃಢ ಜಾತ್ತಾ.

(ಮುಕಾರ್ಸತಾ)

ಲಾಭ ಆಸ್ಸಲ್ಯಾರಿ ಶತ್ರು ಸಹಿತ ಮಿತ್ರ ಜಾತ್ತ, ನಷ್ಟ ಜಾತ್ತ ಮ್ಹೋಣು ಕಳ್ಯಾರಿ ಮಿತ್ರುಯಿ ಶತ್ರು ಜಾತ್ತ

ಭಾರತೀಯ ಸಂಗೀತ ಪರಂಪರಾ

ಮೂಲ ಕನ್ನಡ : **ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ** (ಮುಕಾರ್ಸುನ) ಕೊಂಕಣಿಕ : **ದೇವ**

ಕರ್ನಾಟಕ ಸಂಗೀತ ದಿಗ್ಗಜ “ರಾಜಸೇವಾಸಕ್ತ” ಶ್ರೀ ಬಿಡಾರಂ ಕೃಷ್ಣಪ್ಪ

ಶ್ರೀ ಬಿಡಾರಂ ಕೃಷ್ಣಪ್ಪಾಲೆ ನಾಂವ ಅಯ್ಕಲೆ ತಕ್ಷಣ ತಾನ್ನಿ ಮೈಸೂರುಚೆ ಏಕ ಕಲಾಕಾರ ಮ್ಹಳ್ಳೆಲಿಂ ಭಾವನಾ ಯೆವ್ಚಾಕ ಪುರೊ. ಜಾಲ್ಲ್ಯಾರಿ ತಾನ್ನಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಚೆಂ ಕಾರ್ಕಳ ತಾಲೂಕೆಚೆ ನಂದಳಿಕೆ ಗ್ರಾಮಾಚೆ ಗೌಡ ಸಾರಸ್ವತ ಬ್ರಾಹ್ಮಣ ಮ್ಹಳ್ಳೆಲೊ ವಿಷಯು ಕೊಣಾಕಯಿ ಕೋಳ್ನು ನಾ. ಕಾರಣ ತಾನ್ನಿ ತೆಂ ನಮೂನೇರಿ ಪ್ರಚಾರ ಘೆತ್ತಿಲೆಂಚಿ ನಾ.

ಕಿಣಿ ಕುಟುಂಬಾಚೆ ತಾನ್ನಿ ನಂದಳಿಕೆಚೆ ಜಾಲ್ಲ್ಯಾರಿಚಿ ತಾಂಗೆಲೆ ಜನನ ಜಾಲ್ಲೆಲೆ ಮೈಸೂರಾಂತು. ಹಾಂಗೆಲೆ ವಾಗ್ನಿಚೆ ದೋನಿ ತಲಂಯಾಂತರಾಚಿ ಮೈಸೂರು ಆಸ್ಥಾನಾಂತು “ದಶಾವತಾರ” ಮೇಳು ಚಲೋನು ಘೇವ್ನು ಆಶ್ಶಿಲೆ. ತೆಂ ಸಮಯಾಂತು ಹಾಂಕ ರಾಬ್ಬೂಂಕ ರಾಯಾಲೆ ಘರಚೆ ಬಲರಾಮ ದ್ವಾರಾಚೆ ಹನುಮಂತ ಗುಡಿಚೆ ಲಾಗ್ಗಿಚೆ ರಾಯಾಲೆ ಘರಚೆ ಖಾಸಾ ನೌಕರಾಂಕ ದಿಲ್ಲೆಲೆ “ಬಿಡಾರಂ” ಮೇಳ್ನು ತಾನ್ನಿ “ಬಿಡಾರಂ ಕೃಷ್ಣಪ್ಪ” ವ್ಹೋಣು ಜಾಲ್ಲಿಂತಿ.

1800ವೆಂ ದಶಕಾಚೆ ಅಂತ್ಯ ಭಾಗಾಂತುಚಿ ಬಿಡಾರಂ ಕೃಷ್ಣಪ್ಪಾಲೆ ಜನನ ಹ್ಯಾ ದಶಾವತಾರ ಮೇಳಾಚೆ ಸಾಂಗಾತಿ ಗೆಲ್ಲೆಲೆ ಕುಟುಂಬಾಚ್ಯಾಲೆ ಪೈಕಿ ಜಾಲ್ಲೆ. ಶ್ರೀ ಕೃಷ್ಣರಾಜ ಒಡೆಯರಾಂಲೆ ಕಾಲಾಂತು ಮೈಸೂರು ದಸರಾ ಸಮಯಾಂತು ಚಲ್ಲೆಲೆ ದಶಾವತಾರ ಮೇಳಾಂತು ಶ್ರೀ ಕೃಷ್ಣಪ್ಪಾಂಲೆ ವ್ಹಾಲ್ಗಡ್ಯಾಂನಿ ಭಾಗ ಘೇವ್ನು ಮಹಾರಾಯಾಂಲೆ ಕೃಪೇಕ ಪಾತ್ರ ಜಾಲ್ಲೆಲೆ.

ತಾನ್ನಿ ಯಕ್ಷಗಾನಾಂತು ಪುಂಡುವೇಸು, ಭಾಗವತಾಂಲೆ ಪದ್ಯಗಾಯನ, ರಾಕ್ಷಸ ವೇಸು, ಪ್ರತಿ ವೇಸಾಕ ಆಸ್ಸುಚಿ ವೈವಿಧ್ಯತೆಂತು ಮಸ್ತ ಆಸಕ್ತ ಜಾವ್ನು ಆಸ್ಸುನು ದಶಾವತಾರ ಮೇಳಾಚೆ ಜನಾಂಕ ಮಸ್ತ ಗೌರವಾದರಾಂನಿ ಪೊಳೋನು ಘೆತ್ತಾತಿ ಆಶ್ಶಿಲೆ. ಪ್ರತಿಪಟಿ ದಶಾವತಾರ ಪ್ರದರ್ಶನ ಜಾಲ್ಲೆಲೆ ತೆದ್ನಾ ತಾಂಕಾ ಉಡ್ಗಿರೆ ಉಚಿತ ದೀವ್ನು ಸತ್ಕಾರ ಕರ್ತಾತಿ ಆಶ್ಶಿಲೆ.

ಆಮ್ಗೆಲೆ ಉಭಯ ಜಿಲ್ಲೆ ಥಾವ್ನು ಗೆಲ್ಲೆಲೆ ಲೋಕ ಮೈಸೂರಾಕ ವಚೂನು ಜೀವನ ನಿರ್ವಹಣೆ ಬದ್ದಲ ಕಾಮ, ಕಾರ್ಯ ಕೋರೂಕಾ ಜಾಲ್ಲ್ಯಾರಿ ತಾಂಗೆಲೆ ನಾಂವಾಚೆ ಸಾಂಗಾತಿ ಅಪ್ಪ-ಅಯ್ಯ ವ್ಹೋಣು ಮೇಳೊಕಾ ಆಶ್ಶಿಲೆ. ತಶ್ಶಿಂ ಜಾವ್ನು ತಾಂಗೆ ತಾಂಗೆಲೆ ನಿಜ ಜಾಲ್ಲೆಲೆ ನಾಮಧ್ಯೇಯ ಥಾವ್ನು ಪೈಕ ತಾನ್ನಿ ಸೋಣು ದಿವ್ಚಾಕ ಕಾರಣ ಕಸ್ಸಲೆಂ ಮ್ಹಳ್ಯಾರಿ ಆಮ್ಮಿ ಘಾಟಿ ಸಕಲಚೆ ಜನ ಥಂಯಿ ಕೊಣಾಕಯಿ ಪರಿಚಯ ನಾ ಜಾಲ್ಲೆಲೆ ನಿಮಿತ ಹಾಂಗ ಥಾವ್ನು ವಚೂನು ರಾಬ್ಬಿಲೆ ‘ನಿಕೃಷ್ಟ’ ಜಾವ್ನು ತಾಂಕಾ ಪೊಳೋನು ಘೆತ್ತಿಲೆ ತಶ್ಶೀಂಚಿ ಆಮ್ಕಾ ತಾಂಗೆಲೆ ವಯ್ರಿ ಏಕ ನಮೂನೆಚೆ ಊಣೆಪಣ ದಿಸ್ಲೆ.

ಹ್ಯಾ ಕಾರಣಾಂನಿಚಿ ಆಮ್ಮಿ ಥಂಚೆಂ ಮ್ಹೋಣು ಕೋಳ್ಚೆ ಬದ್ದಲ ಆಮ್ಮಿ ನಾಂವಾಚೆ ಮುಕಾರಿ ಅಪ್ಪ-ಅಯ್ಯ ಮೇಳೊಕಾ ಜಾಲ್ಲೆ. ಹಾಜ್ಜೆ ನಿಮಿತ ಕೃಷ್ಣಪ್ಪ, ನಾರಾಯಣಪ್ಪ, ರಾಮಯ್ಯ, ಗೋಪಾಲಯ್ಯ ಮ್ಹಳ್ಳೆಲೆ ನಾಂವ ಪ್ರಾಪ್ತ ಜಾಲ್ಲೆ. ಹಾಜ್ಜೆ ನಿಮಿತಚಿ ನಂದಳಿಕೆ ಕೃಷ್ಣ ಕಿಣಿ ಜಾವ್ರೂಕಾ ಜಾಲ್ಲೆಲೆ ಶ್ರೀ ಬಿಡಾರಂ ಕೃಷ್ಣಪ್ಪ ಜಾಲ್ಲಿಂತಿ.

ಸಾನ ಪ್ರಾಯಾರಿ ಕೃಷ್ಣಪ್ಪಾಕ ಯಕ್ಷಗಾನಾಚೆ ಭಾಗವತಿಕೆಂತು ಕುತೂಹಲ ಜಾವ್ನು ತಾಜ್ಜೆ ಬಗ್ಲೇನ ಆಕರ್ಷಿತ ಜಾಲ್ಲಿಂತಿ. ಯೆತ್ರೋಚಿ ಭಾಗವತಿಕೆಚೆ ಪೀಶ್ಶೆಂ ಊಣೆ ಜಾವ್ನು ತೆಂ ಶಾಸ್ತ್ರೀಯ ಸಂಗೀತಾಚೆ ಬಗ್ಲೇನ ಘೂವ್ಲೆ.

ತಾನ್ನಿ ಏಕ ಏಕಪಾಠಿ ಜಾವ್ನು ಆಶ್ಶಿಲೆ. ಸಂಗೀತಾಚೆ ಖಂಚೊಯಿ ನಮೂನೊ, ನೀತಿ, ವಿಧಿ, ವಿಧಾನ ಏಕ ಪಟಿ ಆಯ್ಕಲ್ಲ್ಯಾರಿ ತೆ ತಾಂಕಾ ಘಟ್ಟಿ ಜಾವ್ನು ವ್ಹೊರತಾ ಆಶ್ಶಿಲೆ. ಹೆಮೇಳೊಕಾ ಆಶ್ಶಿಲೆ. ಹೆಂ ಏಕ ದೈವದತ್ತ ಜಾವ್ನು ವರ ಜಾವ್ನು ತಾಂಕಾ ಸಿದ್ಧಿ ಜಾಲ್ಲೆಲೆ.

ಮೈಸೂರು ತಸ್ಸಲೆ ಸಂಗೀತಕಾರಾಂನಿ ಆಸ್ಸುಚೆ ಗಾಂವಾಂತು ಯೋಗ್ಯ ಗುರುಂಲೆ ಊಣೆಪಣ ನಾ ಆಶ್ಶಿಲೆ. ಕಠಿಣ ಪರಿಶ್ರಮಾಂನಿ ಕೃಷ್ಣಪ್ಪಾನಿ ತೆಂ ತೆಂ ದಿವಸಾಚೊ ಪಾಠು ತೆಮೇಳೊಕಾ ಆಶ್ಶಿಲೆ. ತೆಂ ತೆಂ ದಿವಸಚಿ ಗುರು ಜಾಲ್ಲೆಲೆ ವೀಣೆ ಶೇಷಣ್ಣಾಕ ಪಾವೆತಾತಿ ಆಶ್ಶಿಲೆ. ತಾನ್ನಿ ಕಠೋರ ನಮೂನೆಚೆ ಆಹಾರ ಪದ್ಧತಿ ಆಸ ಸಂಗೀತಾಭ್ಯಾಸಾಚೆ ಮೂಲಕ ಆಪಣ್ಯಾಲ ಸಾಧನಾ ಕರ್ತಾತಿ ಆಶ್ಶಿಲೆ.

ಪ್ರಾತ: ಕಾಲಾಂತು ಬ್ರಾಹ್ಮ ಮುಹೂರ್ತಾಂತು ಉಠಾನ ಶುಚೀರ್ಭೂತ ಜಾವ್ನು ರಾಯಾಂಲೆ ಘರಾಚ ಎದ್ರಾಚೆ ಕಲ್ಯಾಣಿಂತು ಕಂಠಸ್ತರಾಚ ಉದಕಾಂತು ಆಸ್ಸುನು ಸ್ವರ ಸಾಧನ ಕರ್ತಾತಿ ಆಶ್ಶಿಲೆ. ತೆಂ ನಂತರ ಚಾಮುಂಡ ಬೆಟ್ಟಾಕ ಪಾಯ ವಾಟ್ಟೇರಿ ಪ್ರಯಾಣ.

ತೆಂ ದಿವಸಾಚೆ ರಾಗಾಚ ಆರೋಹಣ ಪದ್ಧತಿ ವಯಿಲೆಗತಿ (ಏರುಗತಿ) ವಿಂಡೂನು ವ್ಹೋತೋರ್ ಪಯಣ – ಚಾಮುಂಡಾಂಬೆಲೆ ದರ್ಶನ ಪುನ ದೇಂವ್ತಾನ ತೇಚಿ ರಾಗಾ ಅವರೋಹಣ ಅಭ್ಯಾಸು ನಂತರ ಫಳಾರ – ಬಾದಾಮ, ಸಾಕ್ಕರ, ಕೇಸರ ಮೆಳಯಿ ಏಕ ತಾಂಬಿಯೊ ಗಾಯ್ಚೆ ದೂದ ಪೀವ ದಣವಾಲೆಲೆ ದೇಹಾಕ ಪುನ: ತೇ

ಭಾವನಾ ಅರ್ಥ ಕೋರ್ನು ಜೀವನ ಕೆಲ್ಲ್ಯಾರಿ ಜೀವನ ಸುಂದರ ಜಾವ್ನು ಆಸ್ತಾ

ಪುಷ್ಕರಣಿಂತು ಸ್ನಾನ, ಜಪತಪ. . . . ಕಠೋರ ಜೀವನ ಜಾವ್ನು ಆಶ್ಶಿಲೆ ತೇ.

ದನ್ಪಾರ ಸಸ್ಯಹಾರಿ ಜೇವಣ. ಸಾನ ಕುಂಕ್ಡಾ ನೀದ – ಗುರುನ ಆಶ್ಶಿಲೆ ಕಡೇನ ವಚೂನು ತಾಂಗೆಲೊ ಪಾಯು ಚಿರ್ಡುಟೆ. ತಾಂಕಾ ಜಾವ್ನೂಕಾ ಜಾಲ್ಲೆಲೆ ಪರಿಕರಾಂಚಿ ತಂಬಾರಿ ಏಕವೇ, ದೋನಿವೇ...... ಸಾಂಜೆ ಗುರುಂಲೆ ಸಾಂಗಾತಿ ವಾಯು ಸಂಚಾರ. ಸಕಾಳಿ ಆಪ್ಪಣ ಶಿಕ್ಕಿಲೆ ರಾಗಾಚೆ ಆರೋಹಣ, ಸ್ವರ ವಿನ್ಯಾಸ ವಾಂಟೂನು ಘೇವ್ಚೆ. ತಾಜ್ಜೆ ನಿಮಿತ ಮುಕಾರಿ ತೇಚಿ ರಾಗಾಚೆ ರಾಗಂ, ತಾನಂ, ಪಲ್ಲವಿ, ತೇಚಿ ರಾಗಾಚೆ ಮುಕ್ತಾಯ ಪಾರು ಕಿಂಚಿತ್ ಫಳಾರ ನಂತರ ನೀದ.

ಹ್ಯಾ ನಮೂನೆಚೆ ತಪ್ಪಸಾಕ ಸಮ್ಮ ಜಾಲ್ಲೆಲಿ ದಿನಚರಿ. ಖಂಚೊ ಕಾಲು ಜಾಂವ್ರೊ. ಋತು ಜಾಂವ್ರೊ ತಾಂತು ವ್ಯತ್ಯಾಸ ನಾಶಿ ಚಲ್ತ ಆಶ್ಶಿಲೆ. ಸಮ ಯೌವನಾಕ ಆಯಿಲೆ ನಂತರ ಕೃಷ್ಣಪ್ಪಾಕ ಸಂಗೀತಾಚೆ ಬದ್ದಲ ಸಕ್ಕಡ ನಮೂನೆಚೊ ಭಿತ್ತವಯಿಲೆ ಮರ್ವಾ, ಸಕ್ಕಡ ಕೌಶಲ್ಯ ಆಪಣ್ಯಾ ಇತ್ಲ್ಯಾಕಚಿ ಮನಾಕ ಯೆವ್ಚ್ಯಾಕ ಶುರು ಜಾಲ್ಲೆ.

ಸುದೃಥ ಶರೀರ, ಸುಶ್ರಾವ್ಯ ಕಂಠ ಆನಿ ಸುಂದರ ಮುಖಾರವಿಂದ ಮೇಳೊನು ಆಶ್ಶಿಲೆ ಕೃಷ್ಣಪ್ಪಾಕ ಪಳಯಿಲೆ ತೆದ್ನಾ ಶ್ರೀ ಮನ್ಮಹಾರಾಜಾಕ ಸಹಿತ ಏಕ ನಮೂನೆಚೆ ವಾತ್ಸಲ್ಯ – ಭರಮ ಆನಿ ತಾನ್ನಿ ಸಹಿತ ತಾಗೆಲೆ ರಂಗ ಪ್ರವೇಶಾಕ ರಾಕ್ನೂನು ಆಶ್ಶಿಲೆ ತಶ್ಶಿ° ದಿಸ್ತ ಆಶ್ಶಿಲೆ.

ಆಸ್ಥಾನಾಚೆ ಮ್ಹಾಲ್ಗಡೆ, ಗಾಯಕ, ಸಾಥಿದಾರಾಂಲೊ ಸಹಕಾರು ಕೃಷ್ಣಪ್ಪಾಕ ಆಶ್ಶಿಲೊ. ತಾಜ್ಜೆ ನಿಮಿತ ಸಕ್ಕಡಾಂಲೆ ಸಹಕಾರ ಸಾಂಗಾತಿ ಶ್ರೀ ಕೃಷ್ಣಪ್ಪಾಲೆ ಸಂಗೀತ ಆಯೋಜನಾ ತೇ ವರಸಾಚೆ ದಸರಾ ಸಂಗೀತೋತ್ಸವಾಚೆ ಬದ್ದಲ ಚೋಲ್ಚೆ ಮ್ಹೋಣು ಜಾಲ್ಲೆಲೆ. ಪ್ರಾಯಾನಿ ಸಾನ ಜಾವ್ಚ್ಯಾಕ ವಚೂನು ಅಂತಿಮ ದೀಸಾಚೆ ವಿಜಯದಶಮೀ ದಿವಸು ತಾಗೆಲೊ ಕಾರ್ಯಕ್ರಮು ಚಲ್ತಾ ಮ್ಹೋಣು ನಿಶ್ಚಿತ ಜಾಲ್ಲೊ.

1912ವೆ° ಇಸವಿಂತು ದಸರಾ ವಿಜಯದಶಮೀ ದಿವಸು ಚಲ್ಲೆಲೆ ಹ್ಯಾ ಕಾರ್ಯಕ್ರಮಾಕ ಆಪಣ್ಯಾಲೊ (ಹೇ° ಪುಸ್ತಕ ಬರಯಿಲೆ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ ಹಾಂಗೆಲೊ) ಬಾಪ್ಪುಸು ದಿವಂಗತ ಶ್ರೀ ಮಣಿಕ್ಕಾರ ಸುಬ್ರಾಯ ಶ್ಯಾನುಭಾಗ ಹಾನ್ನಿ ವಚೂನು ಆಯ್ಕುಚೆ ಭಾಗ್ಯ ಮೆಳ್ಳೆ ಮ್ಹಳೆಲೆ ತಾನ್ನಿ ಮೆಗೆಲೆ ಲಾಗ್ಗಿ ಸಾಂಗಿಲೆ ಆಸ್ಸ. ಪ್ರಥಮಾರಿಚಿ ಭರ್ಲೆಲೆ ಸಭಿಕಾಂಲೆ ದರ್ಬಾರ್ ತಾಂತುಯಿ ಕೃಷ್ಣಪ್ಪಾಲೆ ಪ್ರಥಮ ಕಛೇರಿ.

ಶ್ರೀ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ ಹಾಂಗೆಲೆ ಬಾಪ್ಪುಸ್ಕ ರಾಜಾಂಗಣಾಚೆ ತುದಿರಿ ಏಕ ಸ್ಥಳಾವಕಾಶ ಮೆಳ್ಳೊ ಖಂಯಿ. ಫುಡೆಕಚಿ ಮೈಸೂರಾಂತು ಆಶ್ಶಿಲೆ ದಕ್ಷಿಣ ಕನ್ನಡಾಚೆ ಜಾವ್ನು ಆಶ್ಶಿಲೆ ಶ್ರೀ ನಾರಾಯಣ ರಾವ್, ಶ್ರೀ ವಿಠ್ಠಲ ರಾವ್ ಹಾಂಗೆಲೆ ಮುತುವರ್ಜೇರಿ ಏಕ ಸ್ಥಳವಕಾಶ ಮೆಳ್ಳೊ ಖಂಯಿ.

(ಮುಕಾರ್ಸತಾ)

NKGSB Bank | FD INTEREST RATES (% p.a.) w.e.f. 04.01.2021

Period	General Public/ Society Trusts/ Corporates	Senior Citizens
	SDR/ MIP / FDR / RD / QIRP	SDR/ MIP / FDR / RD QIRP
7 days to 44 days	3.00%	3.25%
45 days to 90 days	3.50%	3.75%
91 days to 180 days	4.25%	4.50%
181 days to 364 days	5.00%	5.25%
From 1 Year upto 2 Years	5.50%	5.75%

DEPOSIT FROM 7 DAYS TO 364 DAYS ARE SHORT TERM DEPOSITS (SDR)

Above 2 Years upto 5 Years — QIRP FDR MIP RD — GENERAL PUBLIC 5.75% — SENIOR CITIZEN 6.00%

Above 5 Years upto 10 Years — QIRP FDR MIP RD — GENERAL PUBLIC 6.00% — SENIOR CITIZEN 6.50%

ANNAPURNA TAX BENEFIT SCHEME – Tax Benefit upto Rs. 1.50 lakhs per Investor u/s 80 C

For all category (Individual / HUF/ Senior Citizen)	ATBS (FDR)	ATBSQ (QIRP)
Scheme (5 Years – No Premature Payment)	5.70%	5.70%

History of the DAKSHINATYA SARASWATS

(to be continues) **-V.N.Kudva**

Published by :Samyukta Gowda Saraswata Sabha, T.Nagar, Chennai

PART II - CHAPTER V

THE SARASWATS IN NORTH KONKAN

(vi) In an inscription of 1060 on a stone girder of the temple in Ambaranath (in Kalyan taluk of Thana district) recording the construction of the temple by Mamunni (Mahamandaleshwara of the Chalukyas). It is stated that Naganaiya was his mahapradhan Simhapriya his mahamatya (principal counsellor) and Jogalaiya his Mahasanthivigrahika pradhan.

(v) In a stone inscription of 1089, it is stated that Rudra Pai was the Mahamatya of Konkan Chakravarti Anantadeva alias Anantapal, nephew of Mamunni.

(vi) In a copper plate inscription of 1094, it is stated that Mahadevaiya Prabhu was the Bhandagara padisena (financial) pradhan and Somanaiya Prabhu the Dvitiya padisena (assistant financial minister) of Anantadeva.

(vii) In a copper plate inscription of 1094 in Valinagara (Balli), it is mentioned that Babanna Shet, son of Durga Shet was Mahapradhan and his brother Dhanama Shet was the Mahasanthivigrahika of Anantadeva. Obviously, Babanna Shet was a Vani (Konkani speaking Vaishya). It is also stated that the ships of Babanna Shet, Dhanama Shet, their sons and grandsons, Panama Shet, Kudukala Shet and Malaya Shet, were exempted from duty when they came into and went out of the ports of Thana, Nagaon, Sopata, Chaul etc.

(viii) In copper inscription of 1127, it is stated that Lakshmana Nayak was the principal pradhan, Chittamayya Prabhu, the second pradhan, Lakshmayya Prabhu, the Mahasanthivigrahika shrikaran (Secretary), Mandagare, Prathamastha patimhapradhan of Aparajit II, the son of Anantadeva.

(ix) In a copper inscription of 1150 at Agashi, ten miles north or Vasayi (Bassein), it is stated that Vesu Padaval, Lakshmana Prabhu and Vasuki Nayak were the pradhans of Harivaladeva (Haripal).

(x) In a stone inscription of 1160, it is stated that Prabhakara Nayak and Ananta Pai Prabhu were the pradhans of Mallikarjuna.

(xi) In a grant of 1172, Mahadevaiya Prabhu, Somanaiya Prabhu and Bhaban Shreshti (Babanna Shet) are mentioned as pradhans of Mallikarjuna.

(xii) There are two stone inscription of 1187 of grants by Maharajadhiraja Konkana Chakravarti Aparajitadeva (Aparajita II). In the first of these Lakshman Nayak, son of Bhaskara Nayak, is mentioned as the chief pradhan.

(xiii) In the other grant of 1187 of Aparajita II, found near the Government House, Parel, in Bombay, Ananta Pai Prabhu is mentioned as shrikarana and Mahasanthivigrahika and Bhopa Vyoma Shambu[1] as the chief counsellor. Four lines towards the end of this inscription are in Konkani.

(This relates to the grant of the portion of the income of Mahavali (Mahauli in Salsette island of Thana District) in the possession Ananta Pai Prabhu for the worship of Vaidyanath in Darabhavati. Ananta Pai Prabhu is described as a Shiva bhakta).

(xiv) In a grant of 1249, Jhampada Prabhu, Bebal Prabhu and Peramade Pandit are mentioned as the ministers of Someshwara.

(xv) In a stone inscription of Someshwara of 1255 at Sandora, three miles from Vasayi (Bassein), Udaya Prabu, Mayi Nayika, Dada Prabhu and Jasami Nayak are mentioned as the pradhans of Rayapitamaha Konkana Chakravarti Chetugi (Someshwara).

(xvi) In a stone inscription of 1260 of Someshwara, Jhampada Prabhu, Mai Naku (Mayi Nayak), Bebal Prabhu and Gove Naku (Nayak) are mentioned as the pradhans of Someshwara.

In most of these cases, the Saraswats are mentioned as the officers of the king and not as donees.

References : 1.Sri M Govinda Pai considers that Bhopa is a form of Bhobe, a typical Saraswat name of Goa.

ಖುಷಾಲ

ಹೆಡ್ ಮಾಸ್ತ್ರ: ಕೊಣಯಿ ಪುಣಿ ಸ್ಕೂಲ್ ಗ್ರೌಂಡಾಂತು ಬೊಂಬ ದವರ್ನು ಗೆಲ್ಲ್ಯಾರಿ ತುಮ್ಮಿ ಕಸ್ಸಲೆಂ ಕರ್ತಾತಿ.

ಗುಂಡ : ಏಕ ಜಾವ್ಂ ದೋನಿ ದೀಸು ಪಳ್ಳೆತಾತಿ. ಕೊಣಯಿ ವ್ಹರ್ನಿ ಜಾಲ್ಲ್ಯಾರಿ ತುಮ್ಗೆಲೆ ರೂಮಾಂತು ಹಾಣು ದವರ್ತಾತಿ.

-ಟಿ.ಜಯವಂತ ಪೈ, ಕುಂದಾಪುರ

ಶತ್ರುನಟಿ ಘರಾಕ ಆಯಿಲ್ಯಾರಿ ಸ್ವಾಗತ ಕರಿ, ರೂಕು ಖಾಂಡಿತಾಲೆ ಮನುಷ್ಯಾಂಕ ರೂಕು ಸಾವಟ ದೀನಾವೇ?

ದಾಕ್ಷಿಣಾತ್ಯ ಸಾರಸ್ವತಾಂಲೊ ಇತಿಹಾಸು

ಮೂಲ ಇಂಗ್ಲೀಷ್ : ವಿ.ಎನ್.ಕುಡ್ವ (ಮುಕಾರ್ಸುನು) ಕನ್ನಡಾಕ : ಉತ್ಪಾಡಿ ರಾಧಾಕೃಷ್ಣ ಹೆಗ್ಡೆ, ಮುಂಬಯಿ

ಭಾಗ –2 ಅಧ್ಯಾಯ 5

ಉತ್ತರ ಕೊಂಕಣಾಂತು ಸಾರಸ್ವತ

(ಉ) ಥಾಣಾ ಜಿಲ್ಲೆಚೆ ಕಲ್ಯಾಣ ತಾಲೋಕಾಂತು ಆಸ್ಸುಚೆ ಅಂಬರನಾಥ ದೆವಳಾಚೆ ಶಿಲಾ ತೊಲೆಂತುಲೆ ಏಕ ಬರಹ ಮಾಮ್ಮುಣ್ಣಿ(ಚಾಲುಕ್ಯಾಲೊ ಮಹಾಮಂಡಲೇಶ್ವರ)ನ ಹಾತ್ತಾಂತು ಘೆತ್ತಿಲೆ ದೆವಳಾಚೆ ನಿರ್ಮಾಣ ಕಾರ್ಯಾಚೆ ಬದ್ದಲ ಸಾಂಗ್ತಾ. 1060ತುಂಲೆ ಹೆಂ ಶಾಸನ ನಾಗಣ್ಣಯ್ಯ ತಾಗೆಲೊ ಮಹಾ ಅಮಾತ್ಯ (ಪ್ರಧಾನ ಸಲಹಾಕಾರ) ಮ್ಹೋಣೂಯಿ ಜೋಗಳಯ್ಯ ತಾಗೆಲೊ ಮಹಾಸಂಧಿ ವಿಗ್ರಹಿಕ ಪ್ರಧಾನ ಮ್ಹೋಣೂಯಿ ಸಾಂಗ್ತಾ.

(ಊ) 1089ತುಂಲೆ ಏಕ ಶಿಲಾ ಶಾಸನಾಂತು ರುದ್ರ ಪೈ ಮಾಮ್ಮುಣ್ಣಿಲೆ ಭಾಚ್ಯೊ, ಕೊಂಕಣ ಚಕ್ರವರ್ತಿ ಅನಂತ ದೇವ (ಉಪನಾಮ ಅನಂತಪಾಲ) ಮಹಾಮಾತ್ಯ ಆಶ್ಶಿಲೊ ಮ್ಹೋಣು ಸಾಂಗ್ತಾ.

(ಋ) 1094ತುಂಲೆ ಏಕ ತಾಂಬೆ ಶಾಸನಾಂತು ಮಹಾದೇವಯ್ಯ ಪ್ರಭು ಅನಂತದೇವಾಲೊ ಭಾಂಡಾಗಾರ ಪಡಿಸೇನ (ವಿತ್ತ ಮಂತ್ರಿ) ಪ್ರಧಾನ ಮ್ಹೋಣೂಯಿ, ಸೋಮಣ್ಣಯ್ಯ ಪ್ರಭು ದ್ವಿತೀಯ ಪಡಿಸೇನ (ಸಹಾಯಕ ವಿತ್ತ ಮಂತ್ರಿ) ಮ್ಹೋಣೂಯಿ ಸಾಂಗಿಲೆ ಆಸ್ಸ.

(ಎ) ವಳಿ ನಗರ(ಬಳ್ಳಿ)ಚೆ 1094ತುಂಲೆ ಶಿಲಾಶಾಸನಾಂತು ದುರ್ಗಾ ಶೇಟಾಲೊ 'ಪೂತು ಬಾಬಣ್ಣ ಶೇಟ್ ಅನಂತ ದೇವಾಲೊ ಮಹಾಪ್ರಧಾನ ಜಾವ್ನು ಆಶ್ಶಿಲೊ ಮ್ಹೋಣೂಯಿ, ತಾಗೆಲೊ ಭಾವು ಧಣಮ ಶೇಟ್, ಆನಿ ತಾಗೆಲೆ ಚೆರ್ಡುಂವ, ನಾತ್ರ, ಪಣಮ ಶೇಟ್, ಕುಡಕಲ ಶೇಟ್ ಆನಿ ಮಲಯ ಶೇಟ್ ಹಾಂಗೆಲೆ ಮಚ್ವೆ ಥಾಣಾ, ನಾಗಾಂವ್, ಸೋಪಾರಾ, ಛಾವುಲ್ ಆದಿ ಬಂದರಾಕ ಪ್ರವೇಶ ಕರ್ತಾನ ಅಥವಾ ಥಂಯಿ ಥಾವ್ನು ಸೋಡ್ತಾನ ದಿವ್ಚಾಕಾ ಜಾಲ್ಲೆಲೆ ಕರ (ಟೆಕ್ಸ್) ಮುಕ್ತ ಜಾವ್ನು ಆಶ್ಶಿಲೆ ಮ್ಹೋಣು ಉಲ್ಲೇಖ ಕೆಲ್ಲಾ.

(ಏ) 1127ತುಂಲೆ ಏಕ ತಾಂಬೆ ಶಾಸನಾಂತು ಲಕ್ಷ್ಮಣ ನಾಯಕ್, ಅನಂತ ದೇವಾಲೊ ಪೂತು, ದ್ವಿತೀಯ ಅಪರಾಜಿತಾಲೊ ಮುಖ್ಯ ಪ್ರಧಾನ ಜಾವ್ನು ಆಶ್ಶಿಲೊ ಮ್ಹೋಣು ಸಾಂಗಿಲೆ ಆಸ್ಸ. ತಾಂತು ಚಿತ್ತಮಯ್ಯ ಪ್ರಭು ದೋನ್ನಚೊ ಪ್ರಧಾನ, ಲಕ್ಷಯ್ಯ ಪ್ರಭು ಮಹಾಸಂಧಿ ವಿಗ್ರಹಿಕ ಶ್ರೀಕರಣ (ಕಾರ್ಯದರ್ಶಿ) ಆನಿ ಮಂದಗರೆ, ಪ್ರಥಮಸ್ಥಪತಿ ಮಹಾಪ್ರಧಾನ ಜಾವ್ನು ಆಶಿಲೊ ಮ್ಹೋಣು ಸಾಂಗ್ತಾ.

(ಐ) ವಸಯಿ (ಬಸ್ಸೀನ್)ಚೆ ಉತ್ತರಾಕ ಧಾ ಮೈಲಿ ತಿತ್ಲೆ ದೂರ ಆಸ್ಸುಚೆ ಆಗಶಿಚೆ 1150 ತುಂಲೆ ಶಾಸನ ವಯ್ರಿ ವೇಸು ಪಡವಲ, ಲಕ್ಷ್ಮಣ ಪ್ರಭು ಆನಿ ವಾಸುಕಿ ನಾಯಕ್ ಹಾನ್ನಿ ಹರವಲದೇವಾ (ಹರಿಪಾಲ)ಲೆ ಪ್ರಧಾನ ಜಾವ್ನು ಆಶ್ಶಿಲೆ.

(ಒ) 1160 ತುಂಲೆ ಶಿಲಾಶಾಸನಾಂತು ಪ್ರಭಾಕರ ನಾಯಕ್ ಆನಿ ಅನಂತ ಪೈ ಪ್ರಭು, ಮಲ್ಲಿಕಾರ್ಜುನಾಲೆ ಪ್ರಧಾನ ಜಾವ್ನು ಆಶ್ಶಿಲೊ ಮ್ಹೋಣುಂ ಉಲ್ಲೇಖ ಕರ್ತಾ.

(ಓ) 1172ತುಂಲೆ ದತ್ತಿ ಶಾಸನಾಂತು ಮಹಾದೇವಯ್ಯ ಪ್ರಭು, ಸೋಮಣ್ಣಯ್ಯ ಪ್ರಭು ಆನಿ ಬಾಬಣ್ಣ ಶ್ರೇಷ್ಠಿ (ಬಾಬಣ್ಣ ಶೇಟ್) ಹಾನ್ನಿ ಮಲ್ಲಿಕಾರ್ಜುನಾಂಲೆ ಪ್ರಧಾನ ಜಾವ್ನು ಆಶ್ಶಿಲೆ ಉಲ್ಲೇಖ ಕೆಲ್ಲೆಲೆ ಆಸ್ಸ.

(ಔ) ಮಹಾರಾಜಾಧಿರಾಜ ದ್ವಿತೀಯ ಅಪರಾಜಿತಾಲೆ 1187ತುಂಲೆ ದತ್ತಿಚೆ ದೋನಿ ಶಿಲಾಶಾಸನ ಆಸ್ಸುನು, ಎಕ್ಕಾಂತು ಭಾಸ್ಕರ ನಾಯಕಾಲೊ ಪೂತು ಲಕ್ಷ್ಮಣ ನಾಯಕಾಕ ಮುಖ್ಯ ಪ್ರಧಾನ ಮ್ಹೋಣು ಸಾಂಗ್ಲಾ.

(ಅಂ) ಬೊಂಬೆಚೆ ಪರೇಲ್ ಭಾಗಂತುಲೆ ಸರಕಾರಿ ಭವನಾಚೆ ಲಾಗ್ಗಿ ಮೆಳ್ಳೆಲೆ ದ್ವಿತೀಯ ಅಪರಾಜಿತಾಲೆ 1187 ತುಂಲೆ ಆನಿ ಏಕ ಶಾಸನಾಂತು ಅನಂತ ಪೈ ಪ್ರಭುಕ ಶ್ರೀಕರಣ ಆನಿ ಮಹಾಸಂಧಿವಿಗ್ರಹಿಕ ಮ್ಹೋಣುಯಿ, ಭೋಪವ್ಯೋಮ್ಮ ಶಂಭು[1]ಕ ಮುಖ್ಯ ಅಮಾತ್ಯ ಮ್ಹೋಣೂಯಿ ಉಲ್ಲೇಖ ಕೆಲ್ಲಾಲೊ ಆಸ್ಸ. ಹ್ಯಾ ಶಾಸನಾಚೆ ಅಂತಿಮ ಚಾರಿ ಪಂಕ್ತ್ಯೊ ಕೊಂಕಣಿ ಭಾಷೆಂತು ಆಸ್ಸ.

(ಹೆಂ ಅನಂತ ಪೈ ಪ್ರಭುಲೆ ಅಧೀನಾಂತು ಆಶ್ಶಿಲೆ ಮಹಾವಲಿ (ಥಾಣಾ ಜಿಲ್ಲೆಚೆ ಸಾಲ್ಸೆಟ್ಟ ದ್ವೀಪಾಂತುಲೆ ಮಾಹುಲಿ)ಲೆ ಉತ್ಪನ್ನಾಚೆ ಏಕ ಭಾಗು ದರ್ಭಾವತಿಂತುಲೆ ವೈದ್ಯನಾಥಾಲೆ ಪೂಜೆಕ ಸೋಳ್ಳೆಲೆ ದತ್ತಿಕ ಸಂಬಂಧ ಪಾವಿಲೆ ಜಾಲ್ಲಾ. ಅನಂತ ಪೈ ಪ್ರಭುಕ ಶಿವಭಕ್ತು ಮ್ಹೋಣು ವರ್ಣನ ಕರ್ತಾತಿ.)

(ಅಃ) 1249ತುಂಲೆ ದತ್ತಿ ಶಾಸನಾಂತು ಝುಂಪದ ಪ್ರಭು, ಬೇಬಾಳ ಪ್ರಭು ಆನ ಪೆರ್ಮದೆ ಪಂಡಿತ ಹಾಂಕಾ ಸೋಮೇಶ್ವರಾಲೆ ಮಂತ್ರಿ ಮ್ಹೋಣು ಉಲ್ಲೇಖ ಕೆಲ್ಲೆಲೆ ಆಸ್ಸ.

(ಕ) ವಸಯಿ (ಬಸ್ಸೀನ್) ಥಾವ್ನು ತೀನಿ ಮೈಲಿ ದೂರಾಚೆ ಸಂದೋರ ಮ್ಹಳ್ಳೆಲೆ ಕಡೆ 1255ತುಂಲೆ ಸೋಮೇಶ್ವರಾಲೆ ಶಿಲಾಶಾಸನಾಂತು ಉದಯ ಪ್ರಭು, ಮಾಯಿನಾಯಿಕ, ದಾದಾ ಪ್ರಭು ಆನಿ ಜಸಮಿ ನಾಯಕ್ ಹಾಂಕ ರಾಯ ಪಿತಾಮಹ ಕೊಂಕಣ ಚಕ್ರವರ್ತಿ ಛೇಟುಗಿ (ಸೋಮೇಶ್ವರ)ಲೆಂ ಪ್ರಧಾನ ಮ್ಹೋಣು ಉಲ್ಲೇಖ ಕೆಲ್ಲಾ.

(ಖ) ಸೋಮೇಶ್ವರಾಲೆ 1260ತುಂಲೆ ಏಕ ಶಿಲಾಶಾಸನಾಂತು ಝುಂಪದ ಪ್ರಭು, ಮಾಯಿ ನಾಕು (ಮಾಯಿ ನಾಯಕ್) ಬೀಬಾಳ ಪ್ರಭು ಮತು ಗೋವೆ ನಾಕು (ನಾಯಕ್) ಹಾಂಕಾ ಸೋಮೇಶ್ವರ ಪ್ರಧಾನ ಮ್ಹೋಣು ಉಲ್ಲೇಖ ಕೆಲ್ಲಾ.

ಚಡ್ತಾವತ ಕಡೇನ ಸಾರಸ್ವತಾಂಕ ರಾಯಾಲೆ ಅಧಿಕಾರಿ ಮ್ಹೋಣು ಸಾಂಗ್ಲಾ ವಿನಹ ದತ್ತಿ ದಿಲ್ಲೆಲೆ ಮ್ಹೋಣು ಉಲ್ಲೇಖ ಕೆಲ್ಲೆಲೆ ನಾ.

ಸಂದರ್ಭಸೂಚಿ : 1. ಭೋಪ, ಭೋಬೆಚೆ ಪ್ರಭೇದ ಜಾವ್ನು ಆಸ್ಸುನು ತೆಂ ಗೋವಾ ಸಾರಸ್ವತಾಂಲೆ ವಿಲಕ್ಷಣ ನಾಮ ಪ್ರಕಾರ ಆಸ್ಸೂಂಕ ಪುರೊ ಮ್ಹೋಣು ಶ್ರೀ ಮಂಜೇಶ್ವರ ಗೋವಿಂದ ಪೈ ಹಾಂಗೆಲಿ ಭಾವನಾ ಜಾವ್ನು ಆಸ್ಸ.

(ಮುಕಾರ್ಸುತಾ)

ಫಾಲೆಕ ಮ್ಹೋಣ್ಚೆ ಶತ್ರು, ಆಜಿ ಮ್ಹೋಣ್ಚೆ ಸಂಬಂಧಿಕ, ಆತ್ತಂ ಮ್ಹೋಣ್ಚೆ ಮಿತ್ರ, ಹೆಂ ಕ್ಷಣ ಮ್ಹೋಣ್ಚೆ ಜೀವನ

ಪ್ರವಾಸ ಕಥನ

ದಿಲ್ಲಿ

–ಕೇಶವ ಕಾಮತ್, ಉಡುಪಿ

ಹಾಂವ ದಿಲ್ಲಿಂತು ತೀನಿ ವರಸ ಆಶ್ಶಿಲೊ. 1970 ಧರ್ನು 1973 ಪರಿಯಂತ. ಮೆಗೆಲೆ ಶಿಕ್ಷಣ ಬೆಂಗಳೂರಾಂತು ಜಾಲ್ಲೆ. ಮೆಗೆಲೆ ಬಿ.ಎ ಅಖ್ಯೆರಿ ವರಸಾಚಿ ಪರೀಕ್ಷಾ ಜಾವ್ನು ಫಲಿತಾಂತ ಯೆವ್ಚ್ಯಾಕಯಿ ಮಾಕ್ಕ ಸಿಂಡಿಕೇಟ್ ಬ್ಯಾಂಕಾಂತು ಕ್ಲಾರ್ಕ್ ಜಾವ್ನು ದಿಲ್ಲಿ ಕಾನಾಟ್ ಸರ್ಕಸ್ ಬ್ರಾಂಚಾಂತು ನೌಕರಿ ಮೆಳ್ಳಿ°. ತ್ಯಾ ವೇಳೇರಿ ಮೆಗೆಲೊ ಮ್ಹಾಲ್ಗಡ ಭಾವು ಗೋವಿಂದ ಕಾಮತ್ ಸಿಂಡಿಕೇಟ್ ಬ್ಯಾಂಕಾಚಿ 'ಅಸಾಫ್ ಅಲಿ ರೋಡ್' ಬ್ರಾಂಚಾಂತು ಆಫೀಸರ್ ಜಾವ್ನು ಆಶ್ಶಿಲೊ. ಕರೋಲ್ ಭಾಗಾಂತು ಘರ ಕೋರ್ನು ರಾಬ್ಬಿಲೊ. ತಶ್ಶಿ° ಜಾವ್ನು ಮಾಕ್ಕಾ ದಿಲ್ಲಿ ವೊಚ್ಚ್ಯಾಕ ಮಸ್ತ ಅನುಕೂಲ ಜಾಲ್ಲೆ. ಹಾಂವ ತಾಗೆಲೆ ಸಾಂಗಾತಿ ದಿಲ್ಲಿಂತು ರಾಬ್ಲೊ.

ಮಾಕ್ಕ ಮಸ್ತ ಜನ ಮಿತ್ರ ಆಶ್ಶಿಲಿಂತಿ. ಹಾಂವ ದಿಲ್ಲಿಕ ಗೆಲ್ಲೆ ಮಾಗಿರಿ ಮೆಗೆಲೆ ಮಸ್ತ ಜನ ಬಂಧು ಮಿತ್ರ ದಿಲ್ಲಿಕ ಭೊಂವ್ಚ್ಯಾಕ ಆಯ್ಲಿಂತಿ. ಹಾಂವೆ ತಾಂಕಾ ಸಕ್ಕಡಾಂಕಯಿ ದಿಲ್ಲಿ ಭೊಂವ್ಡೆಲ್ಯಾ. ತಾಂಗೆಲೆ ಸಾಂಗಾತಿ ಹಾಂವ ಮಸ್ತ ಪಟಿ ಆಗ್ರಾ, ಮಥುರಾ, ಹರಿದ್ವಾರ, ಹೃಷಿಕೇಶ, ದೆಹ್ರಾಡೂನ್, ಚಂಢೀಗಡ್, ಮಸ್ಸೂರಿ, ಭಾಕ್ರಾ–ನಂಗಲ್, ಜೈಪುರ, ಉದಯಪುರ ಭೊಂವ್ನು ಆಯ್ಲೊ. ಮೆಗೆಲೊ ಪ್ರವಾಸಾಚೊ ಅನುಭವು ರೋಮಾಂಚಕ ಜಾವ್ನು ಆಸ್ಸುನು ಆಸ್ಸ. ಜೀವನಾಂತು ಅನುಭವು ಮೇಳ್ಕಾ ಜಾಲ್ಲ್ಯಾರಿ "ಪ್ರವಾಸ ಕೋರ್ನು ಪೊಳೋಕಾ ಖಂಯಿ – ಗ್ರಂಥ ವಾಚ್ಚೂನು ಪೊಳೋಕಾ ಖಂಯಿ".

ಕಾನಾಟ್ ಸರ್ಕಸ್ ಬ್ರಾಂಚಾಂತು ಮೆಗೆಲೆ ಸಾಂಗಾತಿ ಆನಿ ದೋಗ ಜನ ಗಾಂವ್ಚೆ ಜನ ಆಶ್ಶಿಲಿಂತಿ. ಎಕ್ಲೊ ಬಾಲಕೃಷ್ಣ ಉಡುಪ ಮ್ಹೊಣು ಆನಿ ಎಕ್ಲೊ ಚಂದ್ರಶೇಖರ ರಾವ್ ಮ್ಹೊಣು. ತಾನ್ನಿ ದೋಗ ಜನ ಸಾಂಗಾತಿ ಮೇಳ್ನು ಕರೋಲ್ ಭಾಗಾಂತು ಆಮ್ಗೆಲೆ ಘರಾಚೆ ಲಾಗ್ಗಿಚೆ ಏಕ ಬರಸಾತಿರಿ – ಮ್ಹಳ್ಯಾರಿ ಘರಾಚೆ ಮಾಳಿಯೇರಿ ಆಸ್ಚೆ ಏಕ ವಿಂಗಡ ಬ್ಯಾಚುಲರ್ಸ್ ರೂಮಾಂತು ರಾಬ್ತಲಿಂತಿ. ರಜೆ ದಿವಸು ಆಮ್ಮಿ ತೀಗ ಜನ ಸಾಂಗಾತಿ ಮೇಳ್ನು ದಿಲ್ಲಿ ಭೊಂವ್ಚ್ಯಾಕ ವತ್ತಲಿಂತಿ.

ದಿಲ್ಲಿಂತು ವೈಶಾಖಾರಿ ಏಕದಮ್ ಸೆಕೊ. ಶೀಂಯಾ ದಿವಸಾಂತು ಏಕದಮ್ ಶೀಂಯು. ಹಾಕ್ಕ ತೀವ್ರ ಹವೊ ಮ್ಹಣ್ಣಾತಿ. ಸೆಕೊ ಕಾಣು ಘೇವ್ಚ್ಯಾಕ ಜಾಯ್ನಾ. ಶೀಂಯ ಚಾಂಗ ಜಾತ್ತ. ಹಾಂವೆ ಮೇ ಮಹಿನ್ಯಾಂತು ನೌಕರಿ ಆರಂಭ ಕೆಲ್ಲಿ. ಬ್ಯಾಂಕಾಂತು ನೌಕರಿ ಖಾಯಂ ಜಾವೂಕಾ ಜಾಲ್ಲ್ಯಾರಿ ನವ್ವ ಮಹಿನೊ ಜಾವ್ಕಾತಿ. ತೆದೊ ಭಿತ್ತರಿ ಆಮ್ಮಿ ಕಾಮ ಶಿಕ್ಕೂನು ಘೇವೂಕಾ. ನೌಕರಿ ಖಾಯಂ ಜಾವ್ಕಾ ಜಾಲ್ಲ್ಯಾರಿ ಮೆನೇಜರಾನ ಶಿಫಾರಸ್ ಕೋರ್ಕಾ.

ಆಮ್ಗೆಲಿ ಬ್ಯಾಂಕಾ ಶಾಖಾ ಸಕಾಳಿ° ಧಾ ಘಂಟ್ಯಾಕ ಶುರು ಜಾವ್ನು ಸಾಂಜೆ ಪಾಂಚ ಘಂಟೆ ಪರಿಯಂತ ಆಸ್ತಾ ಆಶ್ಶಿಲಿ. ಬ್ಯಾಂಕ್ ಗ್ರಾಹಕಾಂಕ ವ್ಯವಹಾರ ಕೊರೂಂಕ ಬರೆ° ಅನುಕೂಲ ಜಾವೂಕಾ ಮ್ಹಣು ಸಾಂಜೆ ಪಾಂಚ ಘಂಟೆ ನಂತರ 'ಇವ್ನಿಂಗ್ ಕೌಂಟರ್' ಮ್ಹೊಣು ನವೆ° ಜಾವ್ನು ಆರಂಭ ಕೆಲ್ಲೆಲೆ. ಹೆ° ಇವ್ನಿಂಗ್ ಕೌಂಟರ್ ಪಾಂಚ ಧರ್ನು ಸಾತ ಘಂಟೆ ಪರಿಯಂತ ಆಸ್ತಾ ಅಶ್ಶಿಲೆ. ಹೆ° ಕೌಂಟರಾಂತು ಕಾಮ ಕೊರೂಂಕ ದೋನಿ ಕ್ಲಾರ್ಕಾಂಕ ಘಾಲ್ಲೆಲಿ. ತಾಂತು ಹಾಂವ ಎಕ್ಲೊ. ಸಕಾಳಿ ಧಾ ಘಂಟೆ ಧರ್ನು ರಾತ್ರಿ ಆಠ ಪರಿಯಂತ ಬ್ಯಾಂಕಾಂತು ಕಾಮ ಕರ್ತಾಶಿಲೊ. ವೈಶಾಖಾಂತು ಘರಾಕ ಪಾವ್ತಾನ ರಾತ್ರಿ ಧಾ ಘಂಟೆ ಜಾತ್ತಾಶಿಲೆ. ಏಕ ದಮ್ ನಿಶಕ್ತಿ ಜಾತ್ತ ಆಶ್ಶಿಲಿ.

ಜುಲೈ ಮಹಿನ್ಯಾಂತು ಮೆಗೆಲೊ ಪ್ರಿಯ ದೋಸ್ತು ನಾಗರಾಜ್ ರಾವ್ ಜಗದಾಲೆ ಬೆಂಗಳೂರು ಥಾವ್ನು ಏಕ ಪತ್ರ ಬರ್ಯೆತಾ "ಆಮ್ಮಿ ಚಾರ ಜನ ಮಿತ್ರ ಸಾಂಗಾತಿ ಮೇಳ್ನು ದಿಲ್ಲಿ–ಕಾಶ್ಮೀರ ಭೊಂವ್ಚ್ಯಾಕ ಯೆತ್ತಾತಿ ಆನಿ ತೂಂವೆ ಆಮ್ಕಾ ಸಾಂಗಾತಿ ದೀವೂಕಾ" ಮ್ಹೊಣು. ಮಾಕ್ಕ ಸಂತೋಷು ಜಾಲ್ಲೊ. ಹಾಂವ ತಕ್ಷಣ ದೋಸ್ತಾಕ ಜವಾಬ ಬರೆಯಿಲಿಕಿ ಸೆಪ್ಟೆಂಬರ್ ಮಹಿನ್ಯಾಚೆ ಅಖ್ಯೆರಿಕ ಯೆಯ್ಯಾತಿ, ರಾಬ್ಚ್ಯಾಕ ಹಾಂವ ತುಮ್ಕಾ ವ್ಯವಸ್ಥಾ ಕರ್ತಾ ಆನಿ ದಿಲ್ಲಿ ಭೊಂವ್ಚ್ಯಾಕ ಸಹಿತ ತುಮ್ಗೆಲೆ ಸಾಂಗಾತಿ ಮೇಳ್ತಾ ಮ್ಹೊಣು.

ತ್ಯಾ ವೇಳೇರಿ ಎನ್.ಜಿ.ಕುಡ್ವ ಮಾಮು ಆಮ್ಗೆಲೆ ಶಾಖೆಚೊ ಮೆನೇಜರ್ ಜಾವ್ನು ಆಶ್ಶಿಲೊ. ಪಿ.ಎಸ್.ವಿ.ಮಲ್ಯ ಮಾಮು ಆರ್.ಡಿ.ಎಂ ಜಾವ್ನು ಆಶ್ಶಿಲೊ. ಹಾಂವ ಪ್ರೊಭೆಷನರಿ ಕ್ಲಾರ್ಕ್ ಜಾವ್ನು ಆಶ್ಶಿಲೊ. ಮಾಕ್ಕಾ ರಜಾ ಘಾಲೂಂಕ ಜಾಯ್ನಾ ಆಶ್ಶಿಲೆ. ದೋಸ್ತಾಂಕ ದಿಲ್ಲಿ ಕಶ್ಶಿ° ಭೊಂವ್ಡೊಚೆ ಮ್ಹಳ್ಳೆಲಿ ಚಿಂತಾಯಿ ಮಾಕ್ಕಾ ಶುರು ಜಾಲ್ಲೆಲಿ. ಮೆಗೆಲೆ ದೋಸ್ತಾಂಲೆ ವಿದ್ಯಾಭ್ಯಾಸು ಜಾಲ್ಲೆಲೊ ಇತ್ಲೆಂಚಿ. ಕೋಣಾಕಯಿ ಆದಾಯು ನಾ ಆಶ್ಶಿಲೊ. ಹೊಟೇಲಾಂತು ರಾಬ್ಚಿ ವ್ಯವಸ್ಥಾ ಕೊರೂಂಕ ಜಾಯ್ನಾ ಆಶ್ಶಿಲೆ. ಕರೋಲ್ ಭಾಗಾಂತು ಆಮ್ಗೆಲೆ ಘರಾಚೆ ಎದ್ರಾಕ ಆರ್.ಎಸ್.ಕಾಮತ್ ಮಾಮ್ಮಾಲೆ ಘರ ಆಶ್ಶಿಲೆ. ತಾಕ್ಕಾ ತ್ಯಾ ವೇಳೇರಿ ವರ್ಗ ಜಾವ್ನು ತಾಗೆಲೆ ಬಿಡಾರ ಖಾಲಿ ಆಶ್ಶಿಲೆ. ಮಾಕ್ಕ ದಿಸ್ಲೆಕಿ ತೆ° ಘರಾಂತು ರಾಬ್ಚ್ಯಾಕ ವ್ಯವಸ್ಥಾ ಕೆಲ್ಲ್ಯಾರಿ ಮಸ್ತ ಅನುಕೂಲ ಜಾತ್ತಾಲೆ ಮ್ಹಣು. ಶುರುವೇಕ ಹಾಂವೆ ಕುಡ್ವ ಮಾಮ್ಮಾಲೆ ಲಾಗ್ಗಿ ರಜಾ ಜಾಯಿ ಮ್ಹೊಣು ವಿನಂತಿ ಕೆಲ್ಲಿ. ಕುಡ್ವ ಮಾಮ್ಮಾನ ರಜಾ ದಿವ್ಚ್ಯಾಕ ಜಾಯ್ನಾ ಮ್ಹಣು ಗೌಜಿ ಘಾಲ್ಲಿ. ಮಾಗಿರಿ ಹಾಸ್ಸೂನು ಮ್ಹಣಾಲೊ "ತೂ° ಇವ್ನಿಂಗ್ ಕೌಂಟರಾಂತು ಕಾಮ ಕರಿತ ಆಸ್ಸ ನ್ಹಯಿರೇ, ತುಕ್ಕಾ ಕಂಪೆನ್ಸೇಟರಿ ಲೀವ್ ದಿತ್ತಾ ತುಗೆಲೆ ದೋಸ್ತಾಂಕ ಭೊಂವ್ಡಯಿ" ಮ್ಹೊಣು ಮ್ಹಳ್ಳೆಲೆ° ಕುಡ್ವ ಮಾಮ್ಮಾಲೆ ಮನ ಪೊಳೋನು ಮಾಕ್ಕಾ ಆಶ್ಚರ್ಯ ಜಾಲ್ಲೆ ಆನಿ ತಾಗೆಲೆ ವಯ್ರಿ ಮಸ್ತ ಗೌರವು ಆಯ್ಲೊ. ಡಿ.ಟಿ.ಪೈ ಮಾಮು ಆರ್.ಎಸ್.ಕಾಮತ್ ಮಾಮ್ಮಾಲೆ ಘರಾ ಮಾಳೇರಿ ರಾಬ್ತಾಶಿಲೊ. ತಾಗೆಲೆ ಲಾಗ್ಗಿ ಉಲ್ಲೋನು ಮೆಗೆಲೆ ದೋಸ್ತಾಂಕ ಕಾಮತ್ ಮಾಮ್ಮಾಲೆ ಘರಾಂತು ರಾಬ್ಚಿ ವ್ಯವಸ್ಥಾಯಿ ಕೆಲ್ಲಿ.

ಸೆಪ್ಟೆಂಬರ್ ಮಹಿನ್ಯಾಚಿ ಅಖ್ಯೆರಿ ಆಯ್ಲೆ. ತೊ ಏಕ ದೀಸು ಶನಿವಾರು ಜಾವ್ನು ಆಶ್ಶಿಲೊ. ಮೆಗೆಲೆ ದೋಸ್ತ ಬೆಂಗಳೂರು ಥಾವ್ನು ಯೆವ್ಚೊ ದೀಸು. ಮಾಕ್ಕ ದೋಸ್ತಾಂನಿ ಶುರುವೇಕಚಿ ಫೋನು

ಜೀವನ ಕೋರ್ನು ದಾಕ್ಕಯಿ ದುಸ್ಸರೆಲೆ° ಜೀವನ ವಾಯ್ಟ ಕೋರ್ನಾಕ

ಕೋರ್ನು ಸಾಂಗಿಲೆಕಿ ರೈಲ್ ಸೆಂಟ್ರಲ್ ರೈಲ್ವೆ ಸ್ಟೇಷನಾಕ ದನ್ಪಾರ ಏಕ ಘಂಟ್ಯಾಕ ಪಾವ್ತಾ ವ್ಹೊಣು. ಹಾಂವ ಕುಡ್ವ ಮಾಮ್ಮಾಲೆ ಲಾಗ್ಗಿ ವಗ್ಗಿ ಆಫೀಸಾ ಥಾವ್ನು ಭಾಯ್ರಿ ವಚ್ಚ್ಯಾಕ ಸಮ್ಮತಿ ಘೆತ್ತಿಲಿ. ಸೆಂಟ್ರಲ್ ರೈಲ್ವೆ ಸ್ಟೇಷನ್ ಆಮ್ಗೆಲೆ ಆಫೀಸಾಚೆ ಲಾಗ್ಗಿ ಆಶ್ಶಿಲೆ. ವಗ್ಗಿ ವಗ್ಗಿ ಚಮ್ಕೂನು ಗೆಲ್ಲೊ. ರೈಲಾಕ ರಾಕ್ಕೂನು ರಾಬ್ಲೊ. ರೈಲ್ ಸಮಯಾಕ ಸಮ್ಮ ಜಾವ್ನು ಆಯ್ಲೆ. ಮೆಗೆಲೆ ಚಾರಿ ಜನ ದೋಸ್ತ ರೈಲಾ ಥಾವ್ನು ಸಕಲ ದೇಂಪ್ಲಿಂತಿ. ದೂರ ದಾಕ್ಕೂನು ಹಾಂವ ತಾಂಕಾ ಪಳಯ್ಲಿ. ಹಾತು ವಯ್ರಿ ಕೋರ್ನು ನಿಶಾನ್ ಕೆಲ್ಲೊ. ಲಾಗ್ಗಿ ಲಾಗ್ಗಿ ಯೇವ್ನು ಸರ್ವ ಜನ ಸಾಂಗಾತಿ ಮೆಳ್ಳಿಂತಿ. ಮಸ್ತ ಸಂತೋಸು ಜಾಲ್ಲೊ! ಕಶ್ಶಿಂ ಆಸ್ಸತಿ ಮ್ಹಣು ಉಲ್ಲಯ್ಲಿಂತಿ. ಜೆವಣ ರೈಲಾರಿಚಿ ಜಾಲ್ಲೆ ಮ್ಹಣು ತಾನ್ನಿ ಸಾಂಗ್ಲೆ. ಲಗೇಜ್ ಘೇವ್ನು ರೈಲ್ವೆ ಸ್ಟೇಷನಾಚೆ ಭಾಯ್ರಿ ಆಯ್ಲಿಂತಿ. ಏಕ ಟ್ಯಾಕ್ಸಿ ಕೋರ್ನು ಕರೋಲ್ ಭಾಗಾಕ ಆಯ್ಲಿಂತಿ. ಆರ್.ಎಸ್.ಕಾಮತ್ ಮಾಮ್ಮಾಲೆ ಘರಾಚೆ ಭಿತ್ತರಿ ಗೆಲ್ಲಿಂತಿ. ಘರಾಂತು ಮಾಂಚೊ, ಹಾಂತುಳ ಸರ್ವಯಿ ಆಶ್ಶಿಲೆ. ದೋಸ್ತ ಸ್ನಾನ ಕೋರ್ನು ಫ್ರೆಶ್ ಜಾವ್ನು ಆಯ್ಲಿಂತಿ. ಥೊಡೋ ವೇಳು ದಿಲ್ಲಿ ಭೊಂವ್ಪ್ರೊ ಕಾರ್ಯಕಮು ಕಶ್ಶಿಂ ಕೋರ್ಯಾರ್ ವ್ಹೊಣು ಉಲ್ಲೆಲಿಂತಿ, ಆಯಿಲೆ ಪ್ರಯಾಣಾಚೊ ಆಯಾಸು ಆಶ್ಶಿಲೆ ನಿಮಿತ ಸಕ್ಕಡಯಿ ನಿದ್ದಲಿಂತಿ. ಸಾಂಜ್ವಾಳಸರಿ ಸಕ್ಕಡ ಜನ ನಿದ್ದೆ ಥಾವ್ನು ಉಠೆಲಿಂತಿ. ಹಾಂವ ತಾಂಕಾ ಅಜಮಲ್ ಖಾನ್ ರೋಡಾಕ ಆಪ್ಪೊನು ವ್ಹೆಲ್ಲೊ.

ಕರೋಲ್ ಭಾಗಾಂತು ಮಸ್ತ ಜನ ದಕ್ಷಿಣ ಭಾರತಾಚೆ ರಾಬ್ತಾತಿ. ತಾಂತುಯಿ ಆಮ್ಚೆಗೆಲೆ, ತಮಿಳಂಚೆ, ಕೇರಳಚೆ ಮಸ್ತ ಜನ ಮ್ಹೊಣು ಸಾಂಗೂವೆಯೆತ. ದಕ್ಷಿಣ ಭಾರತ ಲೋಕಾಂಲೆ ಹೊಟೇಲಯಿ ಮಸ್ತ ಆಸ್ಸತಿ.

ಅಜಮಲ್ ಖಾನ್ ರೋಡು : ಹೋ ರೋಡು ಕರೋಲ್ ಭಾಗಾಚೆ ಏಕ ವ್ಹೋಡ ಶಾಪಿಂಗ್ ಸೆಂಟರ್, ರೆಡಿಮೇಡ್ ಡ್ರೆಸ್ಸಾಚ್ಯೊ ಆಂಗ್ಡಿಯ್ಯೊ, ಟೋಯ್ಸ್ ಆನಿ ಗಿಫ್ಟ್ ಸೆಂಟರಾಚ್ಯೊ ಆಂಗ್ಡಿಯ್ಯೊ, ಲೇಡಿಸ್ ಪರ್ಸ್, ವ್ಯಾನಿಟಿ ಬ್ಯಾಗ್, ಶೂಸ್ ಆಂಗ್ಡಿಯ್ಯೊ, ಟ್ರಾವೆಲಾಚೆ ಬ್ಯಾಗ ಆಂಗ್ಡಿಯ್ಯೊ, ಭಾಂಗ್ರಾ ಆಂಗ್ಡಿಯ್ಯೊ, ಜವುಳಿ ಆಂಗ್ಡಿಯ್ಯೊ ಅಶ್ಶಿಂ ಮಸ್ತ ವಿಧಾಂಚೊ ಶೆಂಬರ ಕಟ್ಲ್ಯಾಂನಿ ಆಂಗ್ಡಿಯ್ಯೊ ಆಸ್ಸತಿ. ಅಜಮಲ್ ಖಾನ್ ರೋಡಾರಿ ಗೆಲ್ಲ್ಯಾರಿ ಭೊಂವ್ತ, ಭೊಂವ್ತ ಸಮಯು ಗೆಲ್ಲೆಲೊ ಕಳ್ನಾ. ಸಾಂಜ್ವಾಳ ಪಂಜಾಬಿ ಸ್ತ್ರೀಯೊ, ಕಾಲೇಜ್ ಚೆಲ್ಲಿಯೊ ಚಂದ ಚಂದ ಡ್ರೆಸ್ ಕೋರ್ನು ಕುಟುಂಬಾಚೆ ಸಾಂಗಾತಿ ಶಾಪಿಂಗಾಕ ಯೆವ್ಚೆ ದೃಶ್ಯ ಪೊಳೊಚ್ಯಾಕ ಮಸ್ತ ರೋಮಿಯೊ ಥಂಯಿ ಭೊಂವ್ತಾತಿ.

ಅಜಮಲ್ ಖಾನ್ ರೋಡಾರಿ ಸೌತ್ ಇಂಡಿಯನ್ ಹೊಟೇಲ್ ಮ್ಹಣು ಏಕ ಆಶ್ಶಿಲೆ. ಹಾಂವೆ ಮೆಗೆಲೆ ದೋಸ್ತಾಂಕ ಶುರುವೇಕ ಥಂಯಿ ಆಪ್ಪೊನು ವ್ಹೆಲ್ಲಿಂ. ಥಂಯಿ ಕಾಫಿ-ಖಾಣ ಖಾವ್ನು ಭೊಂವ್ಚ್ಯಾಕ ಶುರು ಕೆಲ್ಲೆ. ಲಿಂಗ್ಡಿನ್ ಲಿಂಗ್ಡಿನ್ ಭೊಂವ್ಲಿಂತಿ. ಮೀನಾ ಬಜಾರ್ ಭಿತ್ತರಿ ಘೆಲ್ಲಿಂತಿ. ಕಾಪ್ಡ ಪಳೈಲೆ, ಭೊಂವ್ತ, ಭೊಂವ್ತ ರಾತಿ ಜಾಲ್ಲಿ. ಥೊಡೋ ಪಾವ್ಸ ಆಯ್ಲೊ. ಶಿಂಯಾಚೊ ಕಡ ಕಡೊ ಶುರು ಜಾಲ್ಲೊ. ಪೊಟ್ಟಾಕ ಭೂಕ ಜಾಲ್ಲಿ. ಏಕ ಆಂಗ್ಡಿಚೆ ಭಾಯ್ರಿ, ಫೂಟ್ ಪಾತಾರಿ ಏಕ್ಲೊ ವ್ಹೋಡ ಕಾಯ್ಲಿಂತು ದೂದ ಹೂನ ಕರ್ತಾಲೊ. ಥಂಯಿಚಿ ವಾಸೋಳೆಚಿ ಪೋಡಿ ತೆಲ್ಲಾಂತು ತಳ್ತಾಶಿಲೊ. ತೆಂ ಪೊಳೋನು ದೋಸ್ತಾಂಕ ಮನ ಆಯ್ಕುನಿ ಯಮುನಾ ನಂಯ್ಚೆ ಮಾಸೋಳಿ ಖಾವ್ಕಾ ಮ್ಹೊಣು ಆಶಾ ಜಾಲ್ಲಿ.

(ಮುಕಾರ್ಸತಾ)


With Best Compliments from
ESTED 943
CANARA Springs
CANARA
Regd. Office : V. S. Kudva Road, Maroli, Mangalore - 575 005.
Phone : 0824 - 2213429, 2211649, 94481 34747

ವಿಶ್ವಾಸಕಯಿ ಸಂದೇಹ ಚಡ ಜಾಲ್ಲ್ಯಾರಿ ಖಂಚೊಯಿ ಸಂಬಂಧು ವಾರ್ನಾ

ಏಕ ಘಡಿ ಹಾಸ್ಸಾ

–ಮುಂಡಾಶಿ ಶ್ವೇತಾ ಸುಧಾ, ಉಡುಪಿ

ಹಾಯ್ ವಾಚಕಾನು,

ಅಮ್ಗೆಲೆ ಜೀವನಾಂತು ಕಿತ್ಲೆ ದುಃಖ ಸಂಭವ್ ಜಾತ್ತಕಿ ತಾಜ್ಜೆ ಪಶಿ ಚಡ ಖುಶಿ ಮೇಳ್ತಾ ಮೋಣ್ಚೆ ಸತ್ಯ. ಜಾಲ್ಲ್ಯಾರಿ ಖುಶಿ ತಾಂಗೆಲೆ ತಾಂಗೆಲೆ ಮನಸ್ಥಿತಿ ವಯ್ರಿ ಆಸ್ತಾ. ಎಕ್ಲೇಂಕ ಭಾಂಗರ ಮ್ಹಳ್ಯಾರಿ ಖುಶಿ. ಎಕ್ಲೇಂಕ ಮಸ್ತ ದುಡ್ಡು ಮ್ಹಳ್ಯಾರಿ ಖುಶಿ ಆನಿ ಎಕ್ಲೇಂಕ ಘರ, ವಸ್ತ್ರ, ಚೆರ್ಡುಂವ ಮ್ಹಳ್ಯಾರಿ ಖುಶಿ, ಕಲಾವಿದಾಂಕ ವೇದಿಕಾ ಮ್ಹಳ್ಯಾರಿ ಖುಶಿ, ಲೇಖಿಕಾಂಕ ತಾಂಗೆಲೆ ಲೇಖನ ಪ್ರಕಟ ಜಾಲ್ಲ್ಯಾರಿ ಖುಶಿ. ತಶ್ಶೀಂಚಿ ದುಃಖಾಕ ಅನೇಕ ಮನಾಚಿ ಅವಸ್ಥಾ ಕಾರಣ ಜಾವ್ನು ಆಸ್ಸ. ಸಕ್ಕಡಾಂಲಿ ಖುಶಿ, ದುಃಖ ಎಕ್ಕ ನಮೂನೇರಿ ಆಸ್ಸಾನ.

ಹಾಂವ ಸಾನ ವಿಷಯಾರಿ ಖುಶಿ ಪಾವ್ತಾ. ಕಾಣು ಘೇವ್ಚ್ಯಾಕ ಸಾಧ್ಯ ಜಾಯ್ನಾ ನಾತ್ತಲ್ಯಾರಿ ದುಃಖ ಪಾವ್ತಾ. ಮೆಗೆಲೆ ಲೇಖನ ಸಾನ ಮಾಸಿಕ ಪತ್ರಿಕೇಂತು ಯಾ ದಿನ ಪತ್ರಿಕೇಂತು ಪ್ರಕಟ ಜಾಲ್ಲ್ಯಾರಿ ಕೋಟಿಕಟ್ಲೇನ ದುಡ್ಡು ಮೆಳ್ಳೆಲೆ ವರಿ ಖುಷಿ ಪಾವ್ತಾ. ತೇ ಹೇಂಚಿ ಪತ್ರಿಕಾ ಯಾ ವಾರ್ತಾ ಪತ್ರಿಕಾ ಮ್ಹೋಣು ನಾ ಒಟ್ಟೊ ಪ್ರಕಟ ಜಾಲ್ಲ್ಯಾರಿ ಪುರೊ. ತಾಕ್ಕ ಪ್ರತಿಕ್ರಿಯಾ, ಲೈಕ್ ಆಯಿಲ್ಯಾರಿ ಹಾಂವ ಭುಂಯ್ಚ್ಯರಿ ಆಸ್ಸಾನ. ಮಾತ್ರ ನ್ಹಯಿ ಲೇಖನ ಪೆಟೈಲ್ವೆ ತೆಂ ಪತ್ರಿಕಾ ಯಾ ಮ್ಯಾಗಝಿನಾರಿ ಕೆದಾನ ಯೆತ್ತಾ ಮ್ಹೋಣು ರಾಕ್ತ ಆಸ್ತಾ. ಪೋಸ್ಟಮ್ಯಾನಾಕ ನಿಮ್ಗುಚೆಂಚಿ ಪೋಸ್ಟ್ ಆಸ್ಸವೇ ಮ್ಹೋಣು. ನಾ ಮ್ಹಳ್ಯಾರಿ ಸಾನ ತೋಂಡ ಕೋರ್ನು ಯೆವ್ಚೆ. ಮೆಗೆಲೆ ಬಾಮ್ಮಣಾನ ಸೊವ್ಚೆ. ತೆಂ ಘಾಲ್ಲೆಲೆ ನಾ ಮ್ಹೋಣು ಜಾಲ್ಲ್ಯಾರಿ ಸಾನ ತೋಂಡ ಕೊರ್ಚೆಂ. “ಬರಯಿ ಆಯಿಲ್ಯಾರಿ ಯೆಂವ್ಕೊ ಯೇನಾ ಜಾಲ್ಲ್ಯಾರಿ ಸೋಡಿ. ತಾಜ್ಜೇನ ತುಕ್ಕಾ ಜಾವ್ಚೆ ಕಸ್ಸಲೆಂ” ಮ್ಹೋಣು ಮೆಗೆಲೆ ಬಾಮ್ಣಾನ ಮ್ಹಣ್ತಾನ ಫುಡೆ ಫುಡೆ ಮಾಕ್ಕಾ ಬೇಜಾರು ಯೆತ್ತ ಆಶ್ಶಿಲೊ. ಏಕ ಬರೈತಾಲೆಲೆ ಮನ ಹಾಂಕಾ ಕಶ್ಶಿಂ ಕೋಳ್ಕಾ ಮ್ಹೋಣು ಹಾಂವ ಲೇಕ್ತಾಶಿಲಿ. ಮಾಕ್ಕಾ ತಾಂತು ಮೇಳ್ಚಿ ಖುಶಿ ಬನಾರಸ ಕಾಪ್ಪಡ ಹಾಳ್ಳ್ಯಾರಿಚಿ ಮೇಳ್ನಾಶಿಲೆ. ಜಾಲ್ಲ್ಯಾರಿ ಏಕ ಪ್ರಸಿದ್ಧ ಲೇಖಿಕಾಲೆ ಸಾಂಗಾತಿ ವಿಚಾರ ವಿನಿಮಯು ಕರ್ತಾನ ತೀ ಮ್ಹಣ್ತಾ “ಬೊರೊಚೆ ಬೊರೊಚೆ ವಾಚ್ಚೆಲ್ಯಾರಿ ವಾಚ್ಚೊವೇತ ನಾ ಜಾಲ್ಲ್ಯಾರಿ ಸೋಡೊಂತಿ ಮಾಕ್ಕಾ ಕಸ್ಸಲೆಂ ಜಾವೂಕಾ ಮ್ಹಳೆಲಿಂ. ತೀ ನಾಂವಾದಿಕ ಲೇಖಿಕಾ ಸಾಂಗ್ತಾ ಮೆಗೆಲೊ ಬಾಮ್ಮಣು ಸಾಮಾನ್ಯ ಮನುಷ್ಯು ಮಾಕ್ಕ ಆನಿ ತಾಂಕಾ ಫರಕ ನಾ ಮ್ಹಣ್ತಾನ ಮಾಕ್ಕಾ ಮೆಗೆಲೆ ಬಾಮ್ಮಣಾನ ಸೋವಿಲ್ಯಾಂತು ಕಾಂಹೀಂ ಚುಕಿ ನಾ ಮ್ಹೋಣು ದಿಸ್ಲೆ.

ಹಾಯ್ ವಾಚಕಾನು ವಸ್ತುಸ್ಥಿತಿ ಅಶ್ಶಿಂ ಆಸ್ಸ. ತೆಂ ಕಸ್ಸಲೆಂ ಮ್ಹಳ್ಯಾರಿ ಆಮ್ಗೆಲೆ ಕಾಮ ಸಮಾಜಾನ ಸಮ್ಜೊನು ಗೌರವ ಪಾವ್ಚೊ ಕಾಲು ಕೆದನಕಿ ಭೂಕಂಪನ ಜಾಲ್ಲಾ. ಆಮ್ಮಿ ಆಮ್ಗೆಲೆ ಸಾಂಗೂನು ಗೌರವ ತಾಂಡೂನು ಘೇವ್ಚೊ ಕಾಲ ಆತ್ತಾಂ ಆಯ್ಲಾ. ಕಿತ್ಲೆ ಏಕ ವಿಪರ್ಯಾಸು!

ಖಂಚಾನ ಖಂಯಿ ಗೆಲ್ಲಿ ತೇಂಚಿ ಲೇಖನ ವಿಚಾರು, ಅಶ್ಶಿಂ ಬೊರೋನು ಪಂಚ್ಕ್ಯಾದಾಯಿಚೆ.ವಾಟ ರಾಕ್ತ ಆಶ್ಶಿಲಿ. ವೀಸ ತಾರೀಕೆ ನಂತರ ಜೀವು ರಾಬ್ಬಾನ ಪೋಸ್ಟ್ ಮ್ಯಾನಾಲೆ ಲಾಗ್ಗಿ ನಿಮ್ಗೂಚೆ ಸೆಕ್ಯುರಿಟಿಲೆ ಲಾಗ್ಗಿ ನಿಮ್ಗೂಚೆ. ಹೋಚಿ ಅಭ್ಯಾಸು ಜಾವ್ನು ದೋಗ್ಗಯಿ ಹಾಂವ ಕಸ್ಸಲೆಂ ದುಸ್ಸರೆ ನಿಮ್ಗಲ್ಯಾರಿಚಿ ನಾ. ಮ್ಹೋಣು ಬೋಡ ಹಾಲ್ಲೆತಲೆ. ಕಸ್ಸಲೆಂ ಮ್ಹಳ್ಯಾರಿ ಪೋಸ್ಟ್ ನಾ ಮ್ಹಣ್ತಾಲೆ. ಹಾಸೂನು ಮಾಕ್ಕ ನಿಮ್ಗುಚೆ ಆಶ್ಶಿಲೆ ನಿಮ್ಗೂನು ಯೆವ್ಚೆ. ಆನಿ ಸಂಪಾದಕಾಲೊ ಜೀವು ಖಾವ್ಚೊ ಆನಿಕೆ ಪತ್ರಿಕಾ ಯೇನಿ ಇತ್ಯಾಕ? ಪೋಸ್ಟ್ ಕೆಲ್ಲ್ಯಾವೇ? ಅಶ್ಶಿಂ ಸರ್ವ ನಿಮ್ಗುಚೆ. ಕೊಂಕಣಿ ಸಂಪಾದಕ ಅರ್ಥು ಕೋರ್ನು ಘೇವ್ನು ಸಮಾಧಾನೇರಿ ಉತ್ತರ ದಿತ್ತಾತಿ. ದುಸ್ಸರೆ ಏಕ ಪಟಿ ದೀವ್ನು ಮಾಗಿರಿ ಫೋನ್ ಘೇನಾತಿ. ತೇ ಸರ್ವ ಮಾಕ್ಕಾ ಅಭ್ಯಾಸ ಜಾಲ್ಲಾ ತಾಂತು ಮಾಕ್ಕ ಬೇಜಾರು ನಾ.

ಸುಮಾರ ವರಸ ಧರ್ನು ಮಾಕ್ಕ ಆನಿ ಪಂಚ್ಕ್ಯಾದಾಯಿಕ ಏಕ ನಮೂನೆಚೊ ಪ್ರೀತಿಚೊ ಸಂಬಂಧ ಆಸ್ಸ. ಹಾಕ್ಕ ಅನೇಕ ಕಾರಣ ಆಸ್ಸತಿ. ಆಟ್ರಾ–ವೀಸ ತಾರೀಕ ಅಯಿಲ್ಯಾವೆ ಶುರು”ಪೋಸ್ಟ್ ಆಸ್ಸವೇ” ಮ್ಹೋಣೂಕ. ಘರಚ್ಯಾನ ಸರ್ವ ನಿಮ್ಗುಚೆ ತೂಂ ಬರಯಿಲಾವೇ? ಮ್ಹೋಣು. ತೆ ಮಾಕ್ಕ ಉಡ್ಗಾಸಾಕ ಆಸ್ಸಾನ ಕಸ್ಸಲ್ಯಾಕ ಮ್ಹಳ್ಯಾರಿ ಹಾಂವ ಸುಮಾರ ಪತ್ರಿಕೇಕ ಲೇಖನ ಘಾಲತ ಆಸ್ತಾ. ತಶ್ಶಿಂ ಜಾವ್ನು ಆಸ್ಸ ಜಾವೊ ನಾ ಜಾವೊ, ತೇ ಯೇನಾ ಜಾಲ್ಲ್ಯಾರಿ ಏಕ ನಮೂನೇರಿ ಮನಾಂತು ಜಾವ್ಚಿ ದೂಕಿ ಸರ್ವೆಸಾಮಾನ್ಯ ಜಾವ್ನು ಲೇಖಿಕಾಂಕ ಆಸ್ತಾ. ಹೀ ಅವಸ್ಥಾ ಕಸ್ಸಲಿಂ ಮ್ಹೋಣು ಹಾಂವ ಮಾತ್ರ ಜಾಣ. ಆಟ್ರ ಜಾಲ್ಲಿ, ವೀಸ ಜಾಲ್ಲಿ ಪಂಚ್ಕ್ಯಾದಾಯಿ ನಾ ಶುರು ಜಾಲ್ಲೊ ಮೆಗೆಲೊ ತಳಮಳು. ಪ್ಲ್ಯಾಟಾಂತು ಸರ್ವಜನ ಆಮ್ಚೆಗೆಲಿಂಚಿ ಆಸ್ಸುನು ನಿಮ್ಗಲ್ಯಾರಿ ನಾ ಮ್ಹಣ್ತಾತಿ. ಸೆಕ್ಯುರಿಟಿಲೆ ಲಾಗ್ಗಿ ಬಸ್ಲಿ. ಆಯಿಲಿಂ ಗೆಲ್ಲೆಲ್ಯಾಂಕ ಸಕ್ಕಡಾಂಕ ನಿಮ್ಗಿಲೆ. ನಾ. . . . ನಾ ಮ್ಹಳೆಲಿಂತಿ. ಆನಿ ಥೊಡೇಂ ಲೋಕ ಕಸ್ಸಲೆಂ ಯೇನಿ, ಖಂಯಿ ಗೆಲ್ಲೆ, ಕೊಣೆ ವ್ಹೆಲ್ಲೆ ಮ್ಹಳೆಲಿಂತಿ. ಹಾಂವ ಶತಪಥ ವತ್ತನಾ ಸೆಕ್ಯುರಿಟಿ ಮ್ಹಳಾಲೊ ಹಾಂಗ ಏಕ ಬುಕ್ ಆಸ್ಸ ಪಳಯಾತಿ ದೋನಿ ದಿವಸ ಧೋರ್ನು ಹಾಂಗ ಆಸ್ಸ. ಪಳಯಿಲೆ “ಪನವಾರ” ಮ್ಹೋಣು ಆಸ್ಸ. ತೇ ಮಿಗೆಲೆ ನ್ಹಯಿ ಮ್ಹೋಣು ಲೆಕ್ಲೆ ಆನಿ ತಾಕ್ಕ ಮಾಗ್ಗಿ ದಿಲ್ಲೆ. “ಕಣ್ಣಾರೆ ಕಂಡರೂ ಪರಾಂಭರಿಸಿ ನೋಡು” ಕನ್ನಡಾಂತು ಮ್ಹಳ್ಯಾವರಿ, ಪತ್ತೊ (ಅಡ್ರೆಸ್ಸ್) ಪೊಳೋವೆತ ಆಶಿಲೆ ಯಾ ವಾಚ್ಚೊನು ಪೊಳೋವೆತ ಆಶಿಲೆ ನಾ ಮೆಗೆಲೆ ಮ್ಹೋಣು ಕೋಣಕಿ ವ್ಹೆಲ್ಲೆ ಆಸ್ಸೂಂಕ ಪುರೊ! ಮೆಗೆಲಿ ಅವಸ್ಥಾ ಪೊಳೋಚ್ಯಾಕ ಜಾಯ್ನಾಶಿ ಅಮ್ಚೆಗೆಲಿ ಸರ್ವ ಏಕ ಜಾವ್ನು ಏಕ ಪಟಿ ತೆ ಪುಸ್ತಕ ಪಳೆಂ ನ್ಹಯಿ ಜಾಲ್ಲ್ಯಾರಿ ಸಂಪಾದಕಾಕ ಫೋನ್ ಕರಿ ಪೆಟೈಲಾಂವೆ ಮ್ಹೋಣು ಮ್ಹಣ್ತಾನ ವ್ಹಯಿ ದಿಸ್ಸಲೆ. ಪತ್ತೊ (ಅಡ್ರೆಸ್ಸ್) ಪಳಯಿತಾನ ಮೆಗೆಲೆ ನಾಂವ ಥಂಯಿ ಆಸ್ಸ. ವಾಚ್ಚೊನು ಪಳೈಲೆ ಬದಲಾವಣಾ ಕಳ್ಳಿ. ಸರ್ವ ಜನ ಹಾಸ್ಸೂಂಕ ಲಾಗ್ಲಿಂತಿ. “ನಿಧಾನಿಸಿ ಯೋಚಿಸಿದಾಗ ನಿಜವೂ

ಸಂದೇಹಾಚೆ ಮಧ್ಯ ವಿಶ್ವಾಸ ಭದ್ರ ಜಾಲ್ಲ್ಯಾರಿ ಖಂಚೆಯಿ ಮನ ಮೋಣಾ

ತಿಳಿಯುವುದು" ಮ್ಹೋಣ್ಚೆ ಕನ್ನಡ ಪದ ಉದ್ಘಾಸಾಕ ಆಯ್ಲೆ. "ನಿಧಾನವೇ ಪ್ರಧಾನ" ಮ್ಹೋಣ್ಚೆ ಕಳಿತಾಕ ಆಯ್ಲೆ. ಸರ್ವ ಜನ ಮ್ಹೋಣ್ಚ್ಯಾಕ ಲಾಗ್ಲಿಂತಿ ಪುಸ್ತಕ ಪ್ರಚಾರಾಚೆ ನಾಟಕ ಮ್ಹೋಣು. ನಾಟಕ ಮ್ಹಳ್ಯಾರಿ ವ್ಹೋಡ ನಾ ನಾಟಕ ನ್ಹಯಿ ಮ್ಹೋಣು ಕೋಳ್ಳು ಆಸ್ಸ ಆಶ್ಶಿಂ ಪುಣಿ "ಪನವಾರ" ಕೊಂಕಣಿ ಮಾಸಿಕ ಪತ್ರಿಕಾ ಪ್ರಪಂಚಾದ್ಯಂತ ಪ್ರಸಾರ ಜಾವೊ ಪನವಾರಚೆ ರುಚಿ ಸಕ್ಕಡ ಭಾಂದವಾಂಕ ಮೆಳೊ ಮ್ಹೋಣು ಆಶಯ ಕರ್ತಚೆ "ಸರ್ವೇ ಜನಾ: ಸುಖಿನೋ ಭವಂತು" ಮ್ಹಣ್ತಾ.

ಜೂನ್ ಮಹಿನ್ಯಾಚಿ ಮಾಹಿತಿ

5-ವೈಷ್ಣವೈಕಾದಶೀ, 7-ಭರಣೀ, 8,9 - ಕೃತ್ತಿಕಾ, 10- ಅಮಾಸ, 11- ಜ್ಯೇಷ್ಠ ಮಾಸಾರಂಭ, ಕರವೀರವ್ರತ, 14- ಮಿಥುನ ಸಂಕ್ರಮಣ, ಉಮಾಪೂಜನ ವ್ರತ, 20 - ಗಂಗಾವತರಣ, 21- ಸರ್ವೈಕಾದಶೀ, 24 -ಪುನ್ನವ, ವಟಸಾವಿತ್ರೀವ್ರತ, ಬಿಲ್ವತ್ರಿರಾತ್ರವ್ರತ, 27- ಸಂಕಷ್ಟಚತುರ್ಥಿ (ಚಂ.ಉ.ಘಂ 9-43)

Nirmala
Travels®
ESTD : 1971
H.O :#105, City Plaza, Kudmul Ranga
Rao Road, Kodialbail
MANGALURU -575003
Phone : 0824 2497051/54
e-mail:info@nirmalatravels.com

Vathika
International Travels
A unit of Nirmala Travels
H.O :B-3, City Plaza, Kodialbail
MANGALURU -575 003
Phone : 0824 2497055
e-mail: vathika@nirmalatravels.com
visit us at:www.nirmalatravels.com

ಆಮ್ಗೆಲ್ಯೊ ರಝಾಡ ಮೂಲಿಕೊ

ಕೆಳೆಂ



ಪಿಕ್ಕಿಲೆಂ ಕೆಳೆಂ ಮನುಷ್ಯಾಕ ಪ್ರಕೃತಿನ ದಿಲ್ಲೆಲೆ ಏಕ ವ್ಹೋಡ ವರದಾನ. ಕೆಳೆಂ ವರಸಾಚೆ 365 ದೀಸೂಂಚಿ ಮೆಳ್ಚೆ ಏಕ ಫಲ. ಹೆಂ ಕೆಳೆಂತು ಉತ್ತಮ ಪೋಷಕಾಂಶ ಆಸ್ಸತಿ, ಆಮ್ಗೆಲೆ ಆರೋಗ್ಯಾಕ ಭಾರೀ ಉತ್ತಮ. ಪ್ರತಿ ದಿವಸ ಕೆಳೆಂ ಖಾವ್ಕಾ ಮ್ಹಳ್ಳ್ಯಾಲೊ ರಿವಾಜೊ ಆಸ್ಸ. ಜಾಲ್ಲ್ಯಾರಿ ದಿವ್ಸಾನ ದಿವಸು ಕೆಳೆಂ ಖಾತ್ತಲೆ ಭಾರೀ ಊಣೆ, ತಶ್ಶಿಂ ಜಾವ್ನು ಪ್ರಸಾದ ರೂಪಾರಿ ಪುಣಿ ಖಾವೂಕಾ ಮ್ಹಣು ಪಿಕ್ಕಿಲೆಂ ಕೆಳೆಂ ದೇವಾಕ ನೈವೇದ್ಯ ಕರ್ತಾತಿ.

ಕೆಳೆಂತು ಮಸ್ತ ನಮೂನೆಚೆ ಜಾತಿ ಆಸ್ಸತಿ. ಉದಾಹರಣೇರಿ ಸಾಂಗ್ಚೆ ಜಾಲ್ಲ್ಯಾರಿ ದೇವ ಮ್ಹಳ್ಳ್ಯಾರಿ ಮೈಸೂರು ತಶ್ಶಿಂಚಿ ಆಮ್ಮಿ ಕನ್ನಡಾನಿ ಪುಟ್ಟುಬಾಳೆ, ರಸಬಾಳೆ, ನೇಂದ್ರಬಾಳೆ ಆದಿ ಮ್ಹಣ್ತಾತಿ. ಕೆಳೆಂತು ರಸ ಕೆಳೆಂ (ರಸಬಾಳೆ) ಶ್ರೇಷ್ಠ ಮ್ಹಣ್ತಾತಿ.

1. ಪಿಕ್ಕಿಲೆಂ ಕೆಳೆಂ ಚಿರ್ಡುನು ದೂಧ ಆನಿ ವ್ಹೊವಾಂತು ಭರ್ಸುನು ಸಾನ್ನ ಚೆರ್ಡುಂವಾಂಕ ದಿಲ್ಲ್ಯಾರಿ ತಾಂಗೆಲಿ ವಾಡಿ (Growth) ಚಾಂಗ ಜಾತ್ತ.
2. ಗುರ್ಭಿಣ್ಯಾಂನಿ ದಿವ್ಸಾನ ದಿವಸ ಏಕ ಲೆಕ್ಕಾರಿ ಪಿಕ್ಕಿಲೆಂ ಕೆಳೆಂ ಸೇವನ ಕೆಲ್ಲ್ಯಾರಿ ಬಾಳಾಂತಿರೊ ಸುಲಭ ಜಾತ್ತ.
3. ದೂಧಾಕ ಪಿಕ್ಕಾಲೆಂ ಕೆಳೆಂ , ತೂಪ, ಸಾಕ್ಕಾರ ಭರ್ಸುನು ಖೆಲ್ಲ್ಯಾರಿ ದೇಹಾಚೆ ವಜನ ಚಡ ಜಾತ್ತ.
4. ಜೆವಣಾಚೆ ನಂತರ ಕೆಳೆಂ ಖೆಲ್ಲ್ಯಾರಿ ಉತ್ಕಡೆ ಜಾಯ್ನಾಶಿ ರಾಬ್ಬಿಲೆ ಸರಗಾ ಜಾವ್ಚೆ ತಶ್ಶಿಂ ಕರ್ತಾ
5. ಪಿಕ್ಕಿಲೆಂ ನೇಂದ್ರ ಕೆಳೆಂ ಸಿಜ್ಜೊನು, ಗೊಽಡ ಆನಿ ಜೀರೆ ಪಿಟ್ಟಿ ಭರ್ಸುನು ಖೆಲ್ಲ್ಯಾರಿ ಪೊಽಟಾಂತುಲೆ ರೂಂವ್ ಗುಣ ಜಾತ್ತಾತಿ.
6. ಪಿಕ್ಕಿಲೆಂ ಕೆಳೆಂ ಪಾನ ಕಾತ್ರೋರ್ನು, ತೆಽಲಾಂತು ಘಾಲ್ನು ಖತ ಖತ ಕಾಡ್ಕಾ. ಹ್ಯಾ ತೆಽಲ ರೂಂವಾಕ ಲಾಯ್ಲ್ಯಾರಿ ರೂಂವ ಗುಣ ಜಾತ್ತಾತಿ.
7. ಕೆಳೆಂ ಬೊಂಡಿಚಿ ರಾಂದಯಿ ಕೋರ್ನು ಸಿಽತ ಆನಿ ಧಂಯ ಸಾಂಗಾತಿ ಸೇವನ ಕೆಲ್ಲೆಲೆಂ ನಿಮಿತ ಬಾಯ್ಲ ಮನುಷ್ಯಾಲೆ ಅತೀ ಜಾವ್ನು ರಗತ ವ್ಹೊಳ್ಚೆ ಊಣೆ ಜಾತ್ತ.
8. ದಿವ್ಸಾನ ದಿವಸ ಖಾಲಿ ಪೊಟ್ಟಾಂತು, ಏಕ ಸಾನ ವಾಟ್ಯೊಲಿ ಭರಿ ಗಾಬ್ಬೆ ರೋಸು (ಬಾಳೆ ದಿಂಡಿನ ರಸ) ಸೇವನ ಕೆಲ್ಲೆಲೆಂ ನಿಮಿತ ಮೂತ್ತಾ ಕೋಶಾಂತು ಆಸ್ಚೆ ಫಾತ್ತೊರು ವಿರ್ನು ಬಾಧಾ ನಿವಾರಣ ಜಾತ್ತ.

ಪಿಕ್ಕಿಲೆಂ ಕೆಳೆಂ ಊಣೆ ಮೊಲ್ಲಾರಿ ಮೆಳ್ಚೆ ಏಕ ಫಲ ಜಾವ್ನು ಆಸ್ಸ. ಹೆಂ ದಿವ್ಸಾನ ದಿವಸ ಖಾಯ್ಯಾತಿ. ಗಾಬ್ಬೆ ರಾಂದಯಿ ತಾತ್ತವಳಿ ಕೋರ್ನು ಖಾಯ್ಯಾತಿ ಆನಿ ತುಮ್ಗೆಲೆ ಆರೋಗ್ಯ ರಾಕ್ಕೂನು ಘೆಯ್ಯಾತಿ.

-ಶ್ರೀಮತಿ ಸುಧಾ ಕಾಮತ್, ಉಡುಪಿ

ವಿನೋದ

ರೋಗಿ : ಡಾಕ್ಟ್ರಮಾಮ ತೂಂವೆ ಚೀಟಿರಿ ಬರಯಿಲೆ ವಕದಾಂತು ವಯ್ರಿ ಬರಯಿಲೆ ವಕ್ಕದ ಮೇಳ್ನಾಮೂ.

ಡಾಕ್ಟ್ರು : ತೆಂ ವಕ್ಕದ ನ್ಹಯಿ ಹಾಂವೆ ಪೆನ್ ಬರೈನಾ ಮ್ಹೋಣು ಗೀಟಿ ಘಾಲ್ನು ಬರಯಿಲೆಲೆ.

ರೋಗಿ : ಕಸ್ಸಲೆಂ ಕರ್ಮ, ತುಗೆಲೆ ಹಾತ ಬರಪಾನಿ, ಹಾಂವೆ ಧಾ-ಪಂದ್ರಾ ಮೆಡಿಕಲ್ ಶಾಪಾಕ ಭೊಂವ್ಲೊ. ಅಖ್ಯೆರಿಕ ಏಕ ಮೆಡಿಕಲ್ ಆಂಗಡಿಬ್ಯಾನ ಘಾಲ್ಲೆಕ ಖಂಡಿತ ಹಾಡೊವನು ದವರತಾ ಮ್ಹಳ್ಳೆಂ.

-ಎಸ್.ಜಯಶ್ರೀ ಶೆಣೈ,ಬಿ.ಸಿ.ರೋಡ್

ಜೀವನಾಂತು ಖಂಚೆಯಿ ಆಕಸ್ಮಿಕ ನ್ಹಯಿ ಪ್ರತಿ ಎಕ್ಕಾಕಚೆ ಅಜ್ಞಾತ ಕಾರಣ ಆಸ್ಸುನುಚಿ ಆಸ್ತಾ

ಸಂಗೀತಾಚಿ ಶಕ್ತಿ

–ಶ್ರೀಮತಿ ಪಾಂಗಾಳ ಆಶಾ ನಾಯಕ್, ಕುಂದಾಪುರ

ಕೊರೊನಾ! ಕೊರೊನಾ! ಕೊರೋನಾ! ಖಂಯಿ ಪಳಯಿಲ್ಯಾರಿಚಿ ಹೀಚಿ ಸುದ್ಧಿ. ಓಕ್ಸಿರ್ಝನ್ (oxygen)ನಾ, ಬೆಡ್ ನಾ, ಹಾಂಗ ಇತ್ಲಿ ಜನ ಮೆಲ್ಲಿಂತಿ, ಥಂಯಿ ತಿತ್ಲೆ ಲೋಕಾಂಲೆ ಮಡೆ ಲಾಶ್ಶಿಲೆ°, ಹೀಚಿ ಸುದ್ದಿ. ಮಾಧ್ಯಮಾಂಕ ತೇವಂಯಿ ಪುರಸೋತಿ ನಾ. ಎಕ್ಕಾಕ ಚಾರಿ ಕೋರ್ನು ಸಾಂಗ್ತಾತಿ ಆನಿ ಸಾಂಗಿಲೆ° ಸಾಂಗ್ಚೆ, ಕೊರಾಂತೂಚಿ. ಹೆ° ಸಕ್ಕಡ ದಿಸಾನಿ ದಿವಸ ರೂಟಿನ್ ಜಾವ್ನು ಗೆಲ್ಲಾ. ಮೆಗೆಲೆ ಅವಸ್ಥಾ ಸಾಂಗೊನು ಪ್ರಯೋಜನ ನಾ. ಮಾಗ್ಷಿ ಮುಕಾರಿ, ಆಜೂ ಬಾಜೂ ಸಕ್ಕಡ ಕಡೇನ ಕೊರೊನಾಸುರಾನ ದಖಲ ದಿಲ್ಲಾ. ಮೆಗೆಲೆ ಪರಿಜನಾಂಲಿ ರೋಗಬಾಧಾ ಪ್ರೊಳೊಚ್ಯಾಕ ಜಾಯ್ನಾ. ಮನಾಂತು ಏಕ ನಮೂನೆ ಖಿನ್ನತಾ!

ತೆ° ದಿವಸು ದನ್ಪಾರ ವೇಳಾಕ ಏಕ ಸುದ್ದಿ ಆಯ್ಲಿ. ಮೆಗೆಲೆ ಫ್ರೇಂಡಾಲೊ ಬಾಮ್ಮಣು ಸಮಂಚಿ ದೂದಣೇತ ಆಶ್ಶಿಲೊ ಮನುಷ್ಯ ಕೊರೊನಾ ನಿಮಿತ ಗೆಲ್ಲೊ ಮ್ಹೋಣು. ದೋನಿ ದಿವಸು ಆಸ್ಪತ್ರೆಂತು ನಿದ್ದಾಲಾಲೊ. ತೆ° ದನ್ಪಾರ ಕ್ಷಣ ಭಿತ್ತರಿ ಹೃದಯಾಘಾತ ಜಾಲ್ಲೆ ಖಂಯಿ. ದೋನಿ ಚೆರ್ಡುಂವ ಆನಿ ತೆ° ಬಾಯ್ಲೆಲೆ ರೋದನ ಆಯ್ಕುನು ಮಾತ್ತೆ° ಬಾರಾಣೆ ಜಾಲ್ಲೆ°. ದೋಳೆ ಥಾವ್ನು ಅಶ್ರು ಯೆವ್ಚಾಕ ಲಾಗ್ಲೆ. ಕಸ್ಸಲಿಕಿ ಏಕ ಖಿನ್ನತಾ. ಗೆಲ್ಲೆಲೆ ತೆ° ಮನುಷ್ಯಾಲೆ ಆತ್ಮಾಕ ಶಾಂತಿ ಮಾಗ್ಲಿ. ಜೀವಾಂತು ಏಕ ನಮೂನೆ ತಳಮಳು. ಹಗುರ ಬಾಮ್ಣಾಲೆ ಟಿವಿ ಕೂಡಾಂತು ನಿಲ್ಕಲಿ°, ಮಹಾಶಯು ಟಿವಿ ವೀಕ್ಷಣೇಂತು ಮಗ್ನ ಜಾವ್ನು ತಾಂತು ಬುಡ್ಡುನು ಗೆಲ್ಲಾ. ಹಾಂ! ಹಾಂಗೆಲೆ° ಲಾಗ್ಗಿ ಉಲ್ಲೋನು ಪ್ರಯೋಜನ ನಾ ಮ್ಹೋಣು ಲೆಕ್ಲೆ, ಮೆಗೆಲೊ ಏಕ ಅಭ್ಯಾಸು ಮ್ಹಳ್ಯಾರಿ ಮಾಕ್ಕ ಕಸ್ಸಲೆ° ದು:ಖ ಜಾಲ್ಲ್ಯಾರಿ ಕೊಣಾಲೆ ಲಾಗ್ಗಿ ಉಲ್ಲೋನು ಮೆಗೆಲೆ ಮನಾಂತುಲೆ ದು:ಖ ಹಗುರ ಕೋರ್ನು ಘೇವ್ಕಾ. ಕೊsಣಯಿ ನಾತ್ಲ್ಯಾರಿ ಮೆಗೆಲಿ ಅಮ್ಮಾ ಮಹಾಮಾಯಿ ತಿಗ್ಗೆಲೆ ಲಾಗ್ಗಿ ಬೈಸೂನು ಸಕ್ಕಡ ಮೆಗೆಲೆ° ಮನಾಂತು ಆಶ್ಶಿಂಲೆ ಸಾಂಗ್ಚೆ. ಆಜಿಯಿ ತೇಂಚಿ ಕೆಲ್ಲೆ. ಜಾಲ್ಲ್ಯಾರಿ ಉಲ್ಲಯಿಲಿ ನ್ಹಯಿ. ಸಮಂಚಿ ಸೋವ್ಚೆ ಸಹಸ್ರನಾಮ ಕೆಲ್ಲೆ°. “ಅಮ್ಮಾ! ಜಗಜ್ಜನನಿ ಖಂಯಿ ತೂಂ! ತುಗೆಲೆ ಚೆರ್ಡುಂವ ಮರ್ತಚಿ ಆಸ್ಸತಿ. ಥೊಡೇಂ ಪುಣಿ ಕರುಣ ನಾವೆ° ತುಕ್ಕಾ” ಮ್ಹೋಣು ರಳಿ°. ಮನ ಥೊಡೇ° ಹಗುರ ಜಾಲ್ಲೆ. ಜಾಲ್ಲ್ಯಾರಿ ತೀ ಖಿನ್ನತಾ ವಚ್ಚನಿ. ಲೋಕಾಂಲೆ ರೋದನ ಕಾನ್ನಾಂತು ಗುಂಯ ಗುಂಯುತೊ ಆಶ್ಶಿಲೆ°.

ಇತ್ಲೆ ಮ್ಹಣ್ತಾನ ಸಾಂಜ ಜಾಲ್ಲಿ°. ಘರಚೆ ತೋಟಾಂತು ಥೊಡೇಂ ವೇಳು ಭೋವ್ನು ಆಯ್ಲಿ. ಪ್ರಕೃತಿಕ ಪಳೈತಾನ ವಾಚ್ಚಿಲೆಲೆ ಉಡ್ಗಾಸಾಕ ಆಯ್ಲೆ. “ಸಂಗೀತಾಕ ಕಸ್ಸಲೆ° ಮನಾಚಿ ಖಿನ್ನತಾ ಆಸ್ಸಲ್ಯಾರಿಚಿ ಕಾಣು ಉಡೊಚಿ ಶಕ್ತಿ ಆಸ್ಸ ಮ್ಹೋಣು”. ಯಮನ್ ರಾಗು, ಮನೋರಂಜಕ ರಾಗು. ಆಯ್ಕುಂಯಾ ಮ್ಹೋಣು ದಿಸ್ಲೆ°. ತೆ° ರಾಗಾಂತೂಚಿ ಪೂರಾಯಿ ಪದ್ಯ ನೋಟ್ ಡೌನ್ ಕೋರ್ನು ಎಕ್ಕಾಚೆ ಮಾಗ್ಶಿ ಏಕ ಆಯ್ಕುಚ್ಯಾಕ ಶುರು ಕೆಲ್ಲೆ°. “ತುರ್ಝು ಮಾಗತೋಯಿ ಆತಾ, ಸುಂದರ ತೆ° ಧ್ಯಾನ, ಜಬ್ ದೀಪ ಜಲೇ ಆನಾ, ಏಹೆಸಾನ ತಾರೆ ಹೋಗಾ ಮುರ್ಝು ಪರ, ಚಂದನ ಸಾ ಬದನ್, ಜಿಂದಗೀ ಭರ ಸಹೀ° ಭೂಲೇಂಗೆ ವೋ ಬರಸಾತ್ ಕಿ ರಾತ್” ಅಶ್ಶಿ° ಏಕ ಘಂಟೊ ಆಯ್ಕತೊ ರಾಬ್ಲಿ, ಯಮನ್ ರಾಗಾಚೆ° ಸ್ವರಾಂಚೆ ಪಾವ್ಸಾಂತು ಮೆಗೆಲೆ ಮನಾಂಚೆ ಸರ್ವ ಖಿನ್ನತಾ ವ್ಹೋಳ್ನು ಗೆಲ್ಲೆ. ಮನಾಂತು ಸಕಾರಾತ್ಮಕತಾಚೆ ಸ್ಪಂದನ! ಮನ ಪ್ರಫುಲಿತ ಜಾಲ್ಲೆ.

ತುಮ್ಕಾಯಿ ಅಶ್ಶೀಂಚಿ ಖಿನ್ನತಾ ಯೇವ್ನು ಆಸ್ಚಾಕ ಪುರೊ. ತಸ್ಸಲೆ° ವೇಳೇರಿ ಸಂಗೀತ ಆಯ್ಕಯಾತಿ. ಸ್ತೋತ್ರ ಪಠಣ ಕರಾತಿ, ಭಜನ ಕರಾತಿ. ನಾ ಮ್ಹೋಣು ಜಾಲ್ಲ್ಯಾರಿ ಭಜನ ಆಯ್ಕಾಯಾತಿ. ಮಸ್ತ ಆತ್ಮಬಲ ಮೇಳ್ತಾ. ಮನ ಸಕರಾತ್ಮಕ ಜಾವ್ನು ಚಿಂತನ ಕರ್ತಾ. ಸ್ವರಾಂಕ ತಿತ್ಲೆ ಏಕ ಶಕ್ತಿ ಆಸ್ಸ. ಮಾಕ್ಕ ಸ್ವತಹ ಜಾಲ್ಲೆಲೊ ಅನುಭವು ತುಮ್ಗೆಲೆ ಸಾಂಗಾತಿ ವಾಂಟೂನು ಘೇವೂಕಾ ಮ್ಹೋಣು ದಿಸ್ಲೆ°. “Music is the medicine of the mind” ಮ್ಹಣ್ತಾತಿ. ಮಾಕ್ಕಾ ತಾಜ್ಜೊ ಸ್ವಾನುಭವು ಜಾತ್ತರಿ “ಖರೆ “ ಮ್ಹೋಣು ದಿಸ್ಲೆ.

ಆವ್ಸಲೆ° ಋಣ

ಅಪಾರ ತೆ° ಜನ್ಮ ದಿಲ್ಲೆಲೆ°
ಆವ್ಸಲೆ ದೇಣ
ಜನ್ಮಜನ್ಮಾಂತರಾಂತ ಚುಕ್ಕೊಚ್ಯಾಕ
ಜಾಯ್ನಾ ತೆ° ಋಣ
ಪೊsಟಾಂತು ವ್ಹವ್ನು ಭೊವ್ಲಿ ತೀ
ನವ್ವ ಮಹಿನೊ
ವ್ಹೋಡ ಕೆಲ್ಲೊ ಪಿವೊನು ದೂದ
ಅಮೃತ ಸಮಾನ
ದೇಖರೇಕ ಕೆಲ್ಲೆ ತೀಣೆ ನೀದ
ಭೂಕ ಸೋಣು
ಜೀವ ರಾಕ್ಲೆ ತೀಣೆ ದೀವ್ನು ವಕ್ಕದ
ಖಾಣ
ವ್ಹೋಡ ಜಾಲ್ಲಿಂತಿ ಆಮ್ಮಿ ತಿಕ್ಕಾ
ಮ್ಹಾಂತರಪಣ
ಚೂಕ ಕರೂ ನಜ್ಜ ವೃದ್ಧಾಶ್ರಮಾಕ
ಧಾಣು

–ಶ್ರೀನಿವಾಸ ವಿ.ಶಾನಭಾಗ,
ಹಾರ್ಸಿಕಟ್ಟಾ

MANOHAR
RADIO HOUSE

Maidan Ist Cross Road,
MANGALORE- 575 001
Phone : 2423626

Dealers in
Electronic spares & Ahuja
P.A. Equipments

ಸಹನಾ ಥೊಡೇ° ಪಟಿ ಕೊsಡು ಆಸ್ತಾ, ತಾಜ್ಜೆ ಫಲ ಕೆದ್ನಾಯಿ ಗೊsಡ ಜಾವ್ನು ಆಸ್ತಾ

ಬಹುಭಾಷಾ ಸಾಹಿತಿ ಡಾ। ಗೀತಾ ಆರ್.ಶೆಣೈ

–ಶ್ರೀಮತಿ ಎಸ್.ಜಯಶ್ರೀ ಶೆಣೈ, ಬಿ.ಸಿ.ರೋಡ್



ಡಾ.ಗೀತಾ ಆರ್.ಶೆಣೈ ಕರ್ನಾಟಕಾಚಿ ಫಾಮಾದ ಬಹುಭಾಷಾ ಸಾಹಿತಿ ಹಾನ್ನಿ ದಕ್ಷಿಣ ಕನ್ನಡ ಜಿಲ್ಲೆಚೆ ಮೂಲ್ಕಿಂತು 13 ಜೂನ್, 1954 ತೇ ದೀಸು ಪದ್ಮನಾಭ ನಾಯಕ್ ಆನಿ ರತ್ನಾ ನಾಯಕ್ ದಂಪತಿಲೆ ಧೂವ ಜಾವ್ನು ಜಲ್ಮಾಕ ಆಯ್ಲಿಂತಿ. ಹಾಂಗೆಲೆ ಪ್ರಾಥಮಿಕ ಆನಿ ಪ್ರೌಢ ಶಿಕ್ಷಣ ಉಡುಪಿ ಸ್ಯೆಂಟ್ ಸಿಸಿಲಿಂತು ಆನಿ ಕಾಲೇಜ್ ಶಿಕ್ಷಣ ಉಡುಪಿಚೆ ಪೂರ್ಣಪ್ರಜ್ಞ ಕಾಲೇಜಾಂತು ಜಾಲ್ಲೆ. ತೆ ನಂತರ ಎಂ.ಎ (ಕನ್ನಡ) 1995ತು ಕರ್ನಾಟಕ ವಿಶ್ವವಿದ್ಯಾಲಯಾಂತು ಜಾಲ್ಲೆ, ಹಂಪಿ ವಿಶ್ವವಿದ್ಯಾಲಯ ದ್ವಾರಾ ಪಿಎಚ್‌ಡಿ ಪದವಿ 2000 ಇಸವಿಂತು ಪ್ರಾಪ್ತ ಜಾಲ್ಲಿ. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ದ್ವಾರಾ ಮಹಿಳಾ ಅಧ್ಯಯನಯಿ ಕೆಲ್ಲೆಲೆ ಆಸ್ಸ.

ಗೀತಾ ಶೆಣೈ ಹಾನ್ನಿ 1974–2002 ಪರಿಯಂತ ದೂರಸಂಪರ್ಕ ಇಲಾಖೆಂತು ಸುಮಾರ 28 ವರಸ ಸೇವಾ ಕೆಲ್ಲೆಲಿ ಆಸ್ಸ. ಮಾಗಿರಿ ನುತ ಬೈಸಾನಾಶೀ ದುಸ್ಸರೆ ದುಸ್ಸರೆ ಸಾಹಿತ್ಯ ವಾಚ್ಚುಚೆ, ಲೇಖನ, ಕಾಣಿಯೊ ಬರೋಚೆ ಹವ್ಯಾಸ ವಾಡ್ಯೆಲೊ. ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ಮಂಗಳೂರು ತಾಜ್ಜೆ ಸಾಹಿತ್ಯ ಅಕಾಡೆಮಿ ಸದಸ್ಯ (2009), ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಹಾಜ್ಜೆ ಕಾರ್ಯದರ್ಶಿ (2007–2012), ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ತಾಜ್ಜೆ ಸಲಹಾ ಸಮಿತಿ ಸದಸ್ಯ (2018–2022) ಜಾವ್ನು ಸಲಹಾ ಸೂಚನಾ ದಿತ್ತೋಚಿ ಆಸ್ಸತಿ.

ಡಾ.ಗೀತಾ ಶೆಣೈಕ ಕರ್ನಾಟಕ ಸರಕಾರಾಚೆ ತೀನಿ ಸಂಶೋಧನಾ ಫೆಲೋಶಿಪ್ ಮೆಳ್ಳ್ಯಾ. (1) ಕನ್ನಡ ವಿಶ್ವವಿದ್ಯಾಲಯ, ಹಂಪಿ (1995–99), (2) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (2011–12) ಸದಸ್ಯ ಜಾವ್ನು ಆಶ್ಶಿಲಿಂತಿ (3) ಕೊಂಕಣಿ ಪೀಠ, ಮಂಗಳೂರು ವಿಶ್ವವಿದ್ಯಾಲಯ (2018–2021) ಸದಸ್ಯ ಜಾವ್ನು ಅಸ್ಸತಿ. ಹಾಂಕಾ 'ಕಮಲಾದೇವಿ ಚಟ್ಟೋಪಾಧ್ಯಾಯ' ಕೃತಿಕ ಅನುವಾದ ಪುಸ್ತಕ ಪ್ರಶಸ್ತಿ, ಸಪ್ನಾ ಬುಕ್ ಹೌಸ್ ಹಾಂಗೆಲೆ 2014 ರಾಜ್ಯೋತ್ಸವ ಪ್ರಶಸ್ತಿ, ಗೀಳಾದೇವಿ ದತ್ತಿನಿಧಿ ಪ್ರಶಸ್ತಿ, ಅಂತರ ಆಯಾಮಿ ಕೃತಿಕ ಅನುವಾದ ಪುಸ್ತಕ ಪ್ರಶಸ್ತಿ ಪ್ರಾಪ್ತ ಜಾಲ್ಲ್ಯಾ.

ಡಾ. ಗೀತಾ ಶೆಣೈಹಾನ್ನಿ 2005–2021 ಥಾಂಯಿ ಜಾಯ ಜಾಲ್ಲೆಲಿ ಸ್ವತಂತ್ರ ಕೃತಿ, ಅನುವಾದ

(25 ಪುಟಾಕ ಮುಕಾರ್ಸತಾ)



☎ 08384 226643

ಸ್ವಾತಂತ್ರ್ಯ ಪೂರ್ವದಲ್ಲಿ 21 ಡಿಸೆಂಬರ್, 1905ರಂದು ಸ್ಥಾಪನೆಗೊಂಡು
ಈಗ
115 ವರ್ಷಗಳ
ಯಶಸ್ಸಿನ ಶಿಖರಕ್ಕೆ

• 43 ಸಾವಿರ ಸದಸ್ಯರು ರೂ.20.77 ಕೋಟಿ ಶೇರು ಬಂಡವಾಳ

RTGS/NEFT ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್ (24x7 Banking),
ATM/RuPay ಡೆಬಿಟ್ ಕಾರ್ಡ್, CTS, POS, IMPS, ECH, NACH, SMS Alert, FASTag ಸೇವೆಗಳು

ಬ್ಯಾಂಕಿನ ಆಡಳಿತ ಮಂಡಳಿ

• ಶ್ರೀ ಜಯದೇವ ಉದಯ ನೀಲೇಕಣಿ ಅಧ್ಯಕ್ಷರು
• ಶ್ರೀ ಮಿಲಿಂದ ವಿನಾಯಕ ಪಂಡಿತ ಉಪಾಧ್ಯಕ್ಷರು
• ಶ್ರೀ ಮೋಹನ ಎಸ್ ಪ್ರಭು ನಿರ್ದೇಶಕರು
• ಶ್ರೀ ಸಂತೋಷ ಎಸ್ ಪಂಡಿತ್ -
• ಶ್ರೀ ಸದಾನಂದ ಎಮ್ ನಾಯ್ಕ -
• ಶ್ರೀ ಆರ್ ವಿ ಹಾಲೇಕರ್ -
• ಶ್ರೀಮತಿ ಸುವರ್ಣಾ ಪಿ ಪ್ರಭು -
• ಶ್ರೀ ಸುರೇಂದ್ರ ಜಿ ರೇವಣಕರ್ ನಿರ್ದೇಶಕರು
• ಶ್ರೀ ವೀರೇಂದ್ರ ಎಸ್ ಕಾಮತ್ -
• ಶ್ರೀ ನಿತಿನ ಎಸ್ ಕಾಸರಕೋಡ -
• ಶ್ರೀ ಪ್ರಕಾಶ ವೆಂಕಟೇಶ ಪೈ -
• ಶ್ರೀ ಸೂರ್ಯಕಾಂತ ಡಿ ದೇವಳಿ -
• ಪ್ರೊ. ಕೆ.ಎನ್ ಹೊಸಮನಿ -
• ಶ್ರೀ ಜಗದೀಶ ಎನ್ ದೇಶಭಂಡಾರಿ -
• ಶ್ರೀ ಶಶಿಕಾಂತ ಕೆ ನಾಡಿಗ ವೃತ್ತಿಪರ ನಿರ್ದೇಶಕರು
• ಶ್ರೀ ಶ್ರೀಧರಮೂರ್ತಿ ವೃತ್ತಿಪರ ನಿರ್ದೇಶಕರು

ಥೊಡೇ ಇತ್ಲ ಸಮಸ್ಯಾ ತಶ್ಶೀಂಚಿ ಆಸ್ಸಲ್ಯಾರಿ ಉಲ್ಲೆಲ್ಯಾರಿ ಸಂಬಂಧು ವಾಯ್ಟ ಜಾತ್ತ

ಸಂಪಾದಕಾಕ ಸಂದೇಶ

ಎಪ್ರಿಲ್ 2021 ಸಂಚಿಕೆಚೆಂ ತೀನ್ನಿಚೆಂ ಪುಟಾಂತು ಪ್ರಕಟ ಜಾಲ್ಲೆಲೆಂ ಪವಿತ್ರ ಗ್ರಂಥೋಕ್ತಿಂತು ಜಾಲ್ಲೆಲಿ ಚೂಕಿ ಡಾ.ಎಂ.ನಾರಾಯಣ ಭಟ್ ಹಾನ್ನಿ ಆಮ್ಕಾ ಇ–ಮೈಲ್ ಮುಖಾಂತರ ಸಾಂಗಿಲೆ ಆಸ್ಸ. ಜಾಲ್ಲೆಲಿ ಚೂಕಿ ತಾನ್ನಿ ಉಲ್ಲೇಖ ಕೆಲ್ಲ್ಯಾ. ಜಾಲ್ಲೆಲೆ ಚೂಕಿಕ ವಿಷಾದ ವ್ಯಕ್ತ ಕರ್ತಾತಿ.

ಆಮ್ಕಾ ಪ್ರತಿ ಮಹಿನ್ಯಾಕ ಬರೋನು ದಿತ್ತಲೆ ಶಾಂ.(ಶ್ರೀ ಬಿ.ಶಾಂತಾರಾಮ ಬಾಳಿಗಾ, ನಿಕಟಪೂರ್ವ ಸಂಪಾದಕ, ಪಂಚ್ಕಾದಾಯಿ) ಹಾನ್ನಿ ಸಮಚಿ ಬರೋನು ದಿಲ್ಲಾ. ಅಮ್ಗೆಲೆ ಅಚಾತುರ್ಯಾನ ಪಿಹಿತಂ – ಪಿಡಿತಂ, ತತ್ ತ್ವಂ – ತತ್ತ್ವಂ, ಪಾವೃಣು – ಪಾವೃಣಿ ಮ್ಹೋಣು ಜಾಲ್ಲಾ. ಡಾ। ಎಂ.ನಾರಾಯಣ ಭಟ್ ಹಾನ್ನಿ ಆಮ್ಕಾ ಇ–ಮೈಲ್ ಮುಖಾಂತರ ಪೆಟೋನು ದಿಲ್ಲೆಲೆ ಶ್ಲೋಕ, ಕನ್ನಡ ಭಾಷೇಚೊ ಅರ್ಥು ಆನಿ ಭಾಷ್ಯ ಹಾಂಗ ಪ್ರಕಟ ಕೆಲ್ಲೆಲೆ ಆಸ್ಸ.

ಪವಿತ್ರ ಗ್ರಂಥೋಕ್ತಿ:



ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಡಿತಂ ಮುಖಂ
ತತ್ತ್ವಂ ಪೂಷನ್ನ ಪಾವೃಣಿ ಸತ್ಯ ಧರ್ಮಾಯ
ದೃಷ್ಟಯೇ ॥ ೧೫ ॥

[ಈಶಾವಾಸ್ಯೋಪನಿಷತ್ – 15]

ಹಿರಣ್ಮಯೇನ ಪಾತ್ರೇಣ
ಸತ್ಯಸ್ಯಾಪಿಹಿತಂ ಮುಖಮ್ ।
ತತ್ ತ್ವಂ ಪೂಷನ್ನ ಪಾವೃಣು
ಸತ್ಯಧರ್ಮಾಯ ದೃಷ್ಟಯೇ ॥ ೧೫ ॥

೧೫. ಹಿರಣ್ಮಯವಾದ ಪಾತ್ರೆಯಿಂದ ಸತ್ಯದ ಮುಖವು ಮುಚ್ಚಿರುತ್ತದೆ. ಅದನ್ನು ಎಲೈ ಪೂಷನೆ, ಸತ್ಯಧರ್ಮನಾದ ನನಗೆ (ಸತ್ಯವು) ಕಾಣುವದಕ್ಕಾಗಿ ತೆರೆಯುವವನಾಗು.

ಭಾಷ್ಯ

೩೫. ಹಿರಣ್ಮಯೇನ ಪಾತ್ರೇಣ । ಹಿರಣ್ಮಯಮಿವ ಹಿರಣ್ಮಯಮ್, ಜ್ಯೋತಿರ್ಮಯಮ್ ಇತ್ಯೇತತ್ । ತೇನ ಪಾತ್ರೇಣೇವ ಅಪಿಧಾನಭೂತೇನ ಸತ್ಯಸ್ಯ ಆದಿತ್ಯಮಣ್ಡಲಸ್ಥಸ್ಯ ಬ್ರಹ್ಮಣ: ಅಪಿಹಿತಮ್ ಅಚ್ಛಾದಿತಂ ಮುಖಂ ದ್ವಾರಮ್ । ತತ್ ತ್ವಂ ಹೇ ಪೂಷನ್, ಅಪಾವೃಣು ಅಪಸಾರಯ । ಸತ್ಯಧರ್ಮಾಯ । ತವ ಸತ್ಯಸ್ಯ ಉಪಾಸನಾತ್ ಸತ್ಯಂ ಧರ್ಮೋ ಯಸ್ಯ ಮಮ ಸೋಽಹಂ ಸತ್ಯಧರ್ಮಾ, ತಸ್ಮೈ ಮಹ್ಯಮ್ । ಅಥವಾ ಯಥಾಭೂತಸ್ಯ ಧರ್ಮಸ್ಯ ಅನುಷ್ಠಾತ್ರೇ ದೃಷ್ಟಯೇ ತವ ಸತ್ಯಾತ್ಮನ ಉಪಲಬ್ಧಯೇ ॥

ಭಾಷ್ಯಾರ್ಥ

ಹಿರಣ್ಮಯವಾದ ಪಾತ್ರೆಯಿಂದ; ಹಿರಣ್ಮಯವೆಂದರೆ "ಚಿನ್ನದಿಂದಾಗಿರುವಂತೆ ಇರುವದು, ಪ್ರಕಾಶಮಯವಾದದ್ದು ಎಂದರ್ಥ. ಪಾತ್ರೆಯಂತೆ ಮರೆಯಾಗಿರುವ ಅದರಿಂದ ಆದಿತ್ಯಮಂಡಲದಲ್ಲಿರುವ ಸತ್ಯಬ್ರಹ್ಮದ ಮುಖವು ಎಂದರೆ ದ್ವಾರವು ಮುಚ್ಚಿರುತ್ತದೆ ಹೊದಿಸಲ್ಪಟ್ಟಿರುತ್ತದೆ. ಅದನ್ನು ನೀನು ಎಲೈ ಪೂಷನೆ, ತೆರೆಯುವವನಾಗು, (ತೆಗೆದು) ಅತ್ತ ಸರಿಯಿಸುವವನಾಗು ಸತ್ಯಧರ್ಮನಾದ (ನನಗೆ) ಸತ್ಯನಾಗಿರುವ ನಿನ್ನನ್ನು ಉಪಾಸನೆಮಾಡುತ್ತಿರುವದರಿಂವ ಸತ್ಯವೇ ಧರ್ಮವಾಗುಳ್ಳವನು ನಾನು; ಅಂಥ ನನಗೆ ಅಥವಾ ಸತ್ಯವಾಗಿರುವ ಧರ್ಮವನ್ನು ಅನುಷ್ಠಾನಮಾಡುತ್ತಿರುವ ನನಗೆ, ಕಾಣುವದಕ್ಕೋಸ್ಕರ, ಎಂದರೆ (ನಾನು) ಸತ್ಯಾತ್ಮನಾದ ನಿನ್ನನ್ನು ಕಾಣುವದಕ್ಕೋಸ್ಕರ (ಮುಚ್ಚಳವನ್ನು ತೆರೆಯುವವನಾಗು). ॥ ೧೫ ॥

ಪನವಾರ ಪತ್ರಿಕೇಕ ಪೋಷಕ ಸದಸ್ಯ ಜಾಯ್ಯಾತಿ

ಫುಡೆ ಪಂಚ್ಕಾದಾಯಿ ಆಜಿ ಪನವಾರ ಹೀಂ ಪತ್ರಿಕಾ ಜಿಎಸ್‌ಬಿ ಸಮಾಜಾಚ್ಯಾಲೆ ಆಡಳಿತ ಆನಿ ಸಂಪಾದಕತ್ವಾರಿ ಚಲ್ತ ಆಸ್ಸನು, ಆಮ್ಗೆಲೆ ಸಮಾಜಾಚ್ಯಾನಿ ಪತ್ರಿಕೇಕ 1500/– ರುಪ್ಪಯಿ ದೀವ್ನು ಪತ್ರಿಕೆಚೆ ಪೋಷಕ ಸದಸ್ಯ ಜಾವೂಕಾ ಮ್ಹೋಣು ಸಾಂಗೂಕ ಇಷ್ಟ ಪಾವ್ತಾ. ಪತ್ರಿಕಾ ವಾಂಚ್ಕಾ ಜಾಲ್ಲ್ಯಾರಿ ವಾಚಕಾಂನಿ ಉದಾರ ಧನ ಸಹಾಯ ದೀವ್ನು ಪ್ರೋತ್ಸಾಹ ದೀವೂಕಾ ಆನಿ ಹೀಂ ಪತ್ರಿಕಾ ವೊರೊಕಾ. ಪತ್ರಿಕೇಕ ನವೆಂ ನಾಂವ ದೀವ್ನು ಮುಕಾರ್ಸುನು ವ್ಹೋರ್ಚೆ ಆಡಳಿತ ಮಂಡಳಿಕ ಆನಿ ಸಂಪಾದಕಾಕ ಮೆಗೆಲೊ ಶುಭಾಶಯು. ಪತ್ರಿಕೆ ಮುಖಾಂತರ ಕೊಂಕಣಿ ಸೇವಾ ಚಲತ ಆಸ್ಸೊ.

–ಜಿ.ದಾಮೋದರ ರಾವ್,ಬ್ರಹ್ಮಗಿರಿ,ಉಡುಪಿ

"ಪಂಚ್ಕಾದಾಯಿ" ಪನವಾರ ಜಾಲ್ಲೊ

ಮೆಗೆಲಿ ಬಾಯ್ಲ ಪೋಸ್ಟ್‌ಮ್ಯಾನಾನ ಪತ್ರಿಕಾ ಹಾಣು ದಿಲ್ಲೆಲೆ ತಕ್ಷಣ ಮ್ಹಳೆಲಿ ಹ್ಯಾ ಪಟಿ ಪನವಾರ ಆಯ್ಲೊ ಮ್ಹೋಣು. ಹಾಂವೆ ತೆಂ ಸ್ವೀಕಾರ ಕೋರ್ನು ಆಶ್ಚರ್ಯ ಪಾವ್ಲೊ. ಆನಿ ಭಿತ್ತರಿ ವಾಚ್ಚಿತರಿ ಕಳ್ಳೆಂ. ಪಂಚ್ಕಾದಾಯಿ ಪನವಾರ ಜಾಲ್ಲೊ

ಥೊಡೇಂ ಇತ್ಲ ಸಮಸ್ಯಾ ತಶ್ಶೀಂಚಿ ಮನಾಂತು ಆಸ್ಸಲ್ಯಾರಿ ಸಂತೋಷು ವಾಯ್ಟು ಜಾತ್ತ

ಮ್ಹೋಣು ಆನಿ ಖಿಂಚೆ ಖಾತಿರ ಬದಲಾವಣಾ ಜಾಲ್ಲ್ಯಾ ಮ್ಹಳೆಲೆ ಸಹಿತ ಳ್ಳಿ. ತುಮ್ಮ್ಯಾ ಸಕ್ಕಡಾಂಕ ಶುಭಾಶಯ ವ್ಯಕ್ತ ಕರ್ತಾ. ಅಶ್ಶೀಂಚಿ ಚಂದಾಯೇರಿ ಮುಕಾರ್ಸುನು ವಚೊ ಮ್ಹೋಣ್ಚಿ ಮೆಗೆಲಿ ಪ್ರಾರ್ಥನಾ.

– **ಎಂ. ಅಣ್ಣಪ್ಪ ಕುಡ್ವ,** ದೇವಿನಗರ, ಪರ್ಕಳ

ವಸಂತ ಮಾಸಾಂತು ಪನವಾರ ಆಯ್ಲೊ

ಯುಗಾದಿ ನಂತರ ವಸಂತ ಮಾಸು ಶುರು ಜಾಲ್ಲೊ. ಹ್ಯಾ ವಸಂತ ಮಾಸಾಂತು ರಾತ್ರಿ ದೇವಾಲೊ ಉತ್ಸವು ಜಾವ್ನು ದೇವು ವಸಂತ ಮಂಟಪಾಂತು ಬೈಸೂನು ಪೂಜಾ ಜಾವ್ನು ಪನವಾರ ಸೇವಾ ಜಾತ್ತ. ಹ್ಯಾಚಿ ಮಾಸಾಂತು ತುಮ್ಮಿ 'ಪನವಾರ' ಮ್ಹೋಣು ಪತ್ರಿಕಾ ಶುರು ಕೆಲ್ಲೆಲಿ ಕಾಕತಾಳೀಯ ಮ್ಹಳ್ಯಾವರಿ ಆಸ್ಸ. ಏಕ್ಕಾಚೆ ಜಾವ್ನು ವಸಂತ ಮಾಸು, ದೋನ್ನಿಚೆ ಜಾವ್ನು ಕೊಂಕಣಿ ಭಾಷೋದ್ಧಾರ ಟ್ರಸ್ಟ್, ಮಣಿಪಾಲಾನ ಶುರು ಕೊರ್ಚೆ ನಿಮಿತ ಎಪ್ರಿಲ್ 30, ಡಾ। ಮಾಧವ ಮಾಮ್ಮಾಲೊ ಜನ್ಮದಿವಸು. ಹ್ಯಾ ದೋನಿ ಶುಭ ಸಂದರ್ಭಾಕ ಸಮ್ಮ ಜಾವ್ನು ತುಮ್ಮಿ ಪನವಾರ ಮ್ಹೋಣು ಶುರು ಕೆಲ್ಲೆಲೆ ಮಸ್ತ ಖುಶಿ ಜಾಲ್ಲಿ. ಮೆಗೆಲಿ ಬಾಯ್ಲ ಸಮೇತ ಮ್ಹಳೆಲಿ ಹ್ಯಾ ದೋನಿ ಸಂದರ್ಭಾಕ ಸಮ್ಮ ಜಾವ್ನು ಆಯಿಲೆ ಮಸ್ತ ಏಕ ಸಂತೋಷಾಚೊ ವಿಷಯು ಮ್ಹೋಣು. ಪನವಾರಾಂತು ಪಾನಕ ಅಂಕಣ ಆಸ್ಸೊ. ಪತ್ರಿಕೆಚೆ ಆಡಳಿತ ಮಂಡಳಿಕ ಆನಿ ಸಂಪಾದಕಾಕ ಶುಭಾಶಯ ವ್ಯಕ್ತ ಕರ್ತಾ.

–ಎಂ.ರೋಹಿತಾಕ್ಷ ಪಡಿಯಾರ, ಲಕ್ಷ್ಮೀಂದ್ರ ನಗರ, ಉಡುಪಿ

ಪನವಾರ ಪತ್ರಿಕೇಕ ಅಭಿನಂದನಾ

ಪ್ರತಿ ಏಕ ಕ್ಷೇತ್ರಾಂತು ಬದಲಾವಣಾ ಮ್ಹಳೆಲಿ ಜಾವೂಕಾ. ಆಜೀಕ 55 ವರಸ ಧರ್ನು ತುಮ್ಮಿ ಪಂಚ್ಕ್ಯಾದಾಯಿ ಮುಖೇನ ವಿಂಗ ವಿಂಗಡ ಲೇಖನ, ಬರಹ ಪ್ರಕಟ ಕೋರ್ನು ಕೊಂಕಣಿ ಸೇವಾ ಕರಿತ ಆಸ್ಸತಿ. ಪನವಾರ ಮ್ಹೋಣು ಬದಲಾವಣ ಜಾತ್ತರಿ ಸಹಿತ ಚಾಂಗ ಚಾಂಗ ಲೇಖನ, ಬರಹ ಪತ್ರಿಕೆಂತು ಪ್ರಕಟ ಜಾವ್ಪೊ ಮ್ಹೋಣು ಹಾಂವ ತುಮ್ಮ್ಯಾ ಅಭಿನಂದನಾ ಸಾಂಗ್ತಾ.

– **ಕೆ.ನರಸಿಂಹ ಹೆಗ್ಡೆ,** ಕುಂದಾಪುರ

ಪಂಚ್ಕ್ಯಾದಾಯಿಚೆ ಆನಿ ಏಕ ರೂಪ ಪನವಾರ

ಪಂಚ್ಕ್ಯಾದಾಯಿಚೆ ಆನಿ ಏಕ ರೂಪಚಿ "ಪನವಾರ". ಪನವಾರ ಮ್ಹಳ್ಯಾರಿ ಆಮ್ಮ್ಯಾ ವಸಂತಾಚೊ ಉಡ್ಗಾಸು ಯೆತ್ತ. ಹೇಚಿ ವಸಂತ ಮಾಸಾಂತು ಆಯಿಲೊ 'ಪನವಾರ' ಭಾರೀ ರುಚಿ ಆಶಿಲೊ. ಹಾಜ್ಜಿ ರುಚಿ ಅಶ್ಶೀಂಚಿ ಮುಕಾರಿ ಪರಿಯಂತ ಆಸ್ಸೊ. ದೇವಾಲಿ ದಯಾ ಸದಾ ಆಸ್ಸುನು ಆಸಿಕಯಿ ಚಡ ಪನವಾರ ಸರ್ವಾಂಕ ಮೆಳೊ ಮ್ಹೋಣು ಶುಭೇಚ್ಛಾ ಪಾವೆತ. "ಪನವಾರ ಆಯಿಲೆ ನವೆ ವರಸಾಂತು, ವಾಡತ ವಾಚೊ ವರ್ಷ ವರ್ಷ, ರಾಕ್ಕೂನು ಹಾಡೂಯಾ ವರಸಾನು ವರ್ಷ".

–ಮುಂಡಾಶಿ ಶ್ವೇತಾ ಸುಧಾ, ಉಡುಪಿ

ಪಂಚ್ಕ್ಯಾದಾಯಿ ಕೊಂಕಣಿ ಮಾಸಿಕ ಪತ್ರಿಕಾ 'ಪನವಾರ' ಕೊಂಕಣಿ ಮಾಸ ಪತ್ರಿಕಾ ಜಾಲ್ಯಾ ಮ್ಹಳ್ಳಾಲೊ ವಿಷಯು ಆಯ್ಕುನು ಆಮ್ಮ್ಯಾ ಮಸ್ತ ಖುಷಿ ಜಾಲ್ಲಿ ಆನಿ ಹೀ ಪತ್ರಿಕಾ ಸಗ್ಗೆ ದೇಶಾಂತು ಖಿಂಚೆ ಖಿಂಚೆ ಭಾಗಾಂತು ಆಮ್ಗೆಲೆ ಸಮಾಜ ಬಾಂಧವ ಆಸ್ಸತಿಕೀ ತಾನ್ನಿ ಸರ್ವಾಂನಿ ಘೇವ್ನು ವಾಚ್ಚೂಕ ಮ್ಹೋಣು ಆಮ್ಮಿ ಹ್ಯಾ ಸಂದರ್ಭಾರಿ ಸಾಂಗೂನು ಆಮ್ಗೆಲೊ ಶುಭಾಶಯ ವ್ಯಕ್ತ ಕರ್ತಾತಿ.

– **ಟಿ.ಮೋಹನದಾಸ ಪೈ, ಶ್ರೀಮತಿ ವಿನಂತಾ ಎಂ.ಪೈ, ಟಿ.ಸುದೇಶ ಪೈ,** ಹಂಪನಕಟ್ಟಾ, ಕೆಮ್ಮಣ್ಣು

मान्य संपादक,

55 वरसांचे फाटिक दें बी.वी.बाळिगान कोडियाळांत सुरूवात केलेले 'पंचकादायी' कोंकणी मासिक मुखार मणिपालच्या कोंकणी भाषोद्धार ट्रस्टान जापदारी घेवुन फुडेक हाळ्ळी आनी कोंकणीची व्हडली सेवा केली. त्या खातिर स्थपकाक आर्ग दिता आनी कोंकणी भाषोद्धार ट्रस्टाक सर्वय कोंकणी लोकांचे तर्पेन धन्यवाद म्हणतां.

फाटिच्या दोन वर्सां दकून उबो जाल्लेले सर्व तांत्रिक समस्या पार करून, खूब धन व्यय करून धिटटायेन पत्रिकेक नंवो जल्म दिवुन 'पनवार' रूपार चालतींत दवरूक वांवट काळ्ळेल्या कोंकणी आवय भासेचो मोगी श्री टी.अ ोक पै क, ट्रस्टाचे सगळेय सां ंक आनी संपादक ज्ञानदेव मल्या हांका अभिनंदन सांगतां.

'पनवार' चे पयली संचिकेचे मुखपृष्ट श्री राम पंचायतान ोभित आनी बरे लक्षणन मुद्रण जालां. आनी मणिपालांत घडलेल्या कोंकणी सम्मेळनाचे खबरो बरे आयल्यात. मुखारियी कोंकणीची सेवा खूब जावो म्हणु आ ाय पावतां.

धन्यवाद आनी देव बरे करो,

डा.कस्तूरी मोहन पै

कोडियाळ (05/05/2021)

"ಪನವಾರ ಘಮ ಘಮ ಪರಂಬಳಾವರಿ ತುಮ್ಗೆಲಿ ಪತ್ರಿಕಾ ಪನವಾರ ಪ್ರಸಾರಣ ಜಾವ್ಪೊ ಮ್ಹೋಣು ಶುಭಾಶಯ ಸಾಂಗ್ತಾತಿ"

–ಪಿ.ಉಮೇಶ ಪೈ, ಶ್ರೀಮತಿ ಸುಲತಾ ಪೈ, ಉಜ್ವಲಾ ಪೈ, ಮಂಗಳೂರು.

"ತುಮ್ಗೆಲಿ ಪನವಾರ ಪತ್ರಿಕಾ ಸದಾ ಪ್ರಕಾಶಮಾನ ಜಾವ್ನು ಕೆದ್ನಾಯಿ ಚೆಂದಾಯೇರಿ ಚೋಲ್ನು ಯೆಂವ್ಪೊ ಮ್ಹೋಣು ಶುಭಾಶಯ ಸಾಂಗ್ತಾತಿ"

- **ಪಿ.ರಘುನಾಥ ಪ್ರಭು ಆನಿ ಕುಟುಂಬ,** ಮಣ್ಣಗುಡ್ಡ, ಮಂಗಳೂರು

"ಪನವಾರ ಪತ್ರಿಕೇಕ ಶುಭಾಶಯ ಸಾಂಗ್ತಾ"

– **ಶ್ರೀಮತಿ ರೇವತಿ ರತ್ನಾಕರ ಭಟ್,** ಪುಣೆ

ಏಕ ವ್ಯಕ್ತಿ ಎದ್ರಾಕ ಶಕ್ತಿ ಆಸ್ಸ ಮ್ಹಳೆಲೆಂ ಮುಖ್ಯ ನ್ಹಯಿ ವಾಗ್ಗಿ ಶಕ್ತಿ ಆಸ್ಸ ಮ್ಹಳೆಲೆಂಚಿ ಮುಖ್ಯ

ಪ್ರೀತಿಚೆ ಪನವಾರ ಮಾಸಿಕ ಪತ್ರಿಕೆಚೆ ಸಂಪಾದಕಾಂಕ ನಮಸ್ಕಾರು,

ಪ್ಲವ ನಾಮ ಸಂವತ್ಸರಾಚೆ ಚೈತ್ರ ಮಾಸ ಸಂಪುಟ 1 ಸಂಚಿಕಾ 1 ಜಾವ್ನು 'ಪನವಾರ' ಪತ್ರಿಕಾ ಹಾತ್ತಾಕ ಮೆಳ್ತಾನ ಆಶ್ಚರ್ಯ ಜಾಲ್ಲೆಂ. ಭಿತ್ತರಿ ಪಳಯಿತಾನ 'ಪಂಚ್ಕ್ಯಾದಾಯಿ' ಪತ್ರಿಕಾ 'ಪನವಾರ' ಜಾವ್ನು ಕಶ್ಶಿಂ ಆಯ್ಲಿ ಮ್ಹಳ್ಳೆಲೆ ಕಾರಣ ಕಳ್ಳೆಂ.

'ಪಂಚ್ಕ್ಯಾದಾಯಿ'ಚೆ ಮಾಘ ಮಾಸಾಚಿ ಮ್ಹಳ್ಯಾರಿ ಮಾರ್ಚ್ 2021 ಸಂಚಿಕಾ 55 ವರಸಾಚಿ 3 ಸಂಚಿಕಾ, ಸುಮಾರ ವರ್ಸಾಚೆ ಫುಡೆ ಪಂಚ್ಕ್ಯಾದಾಯಿ ಪಳಯಿಲೆ ಉಡ್ಗಾಸು ಆಸ್ಸ. ತಾಂತು ಪ್ರಕಟ ಜಾಲ್ಲೆಲೆ ಹೂನ ಹೂನ ಖಬರ, ಮಠಾಂಚಿ ಮಾಹಿತಿ, ವ್ಹಾರ್ಡಿಕ ಆನಿ ಮುಂಜಿಚೊ ವಿಷಯು ಶುರುವೇಕ ಪೊಳೊಚೆ ಆಶ್ಶಿಲೆ.

'ಪಂಚ್ಕ್ಯಾದಾಯಿ' ಆಮ್ಕಾ ಆತ್ತಂ 'ಪನವಾರ' ರೂಪಾರಿ ಮೆಳ್ತಾ. ದೋನ್ನಿಚೆಂ ಅರ್ಥು (ತಾತ್ಪರ್ಯ) ಎಕ್ಕಚಿ. ಸ್ವಾಮ್ಯಾಂಗೆಲೆ ಆಶೀರ್ವಾದಾರಿ ಆರಂಭ ಜಾಲ್ಲೆಲಿ 'ಪಂಚ್ಕ್ಯಾದಾಯಿ' 54 ವರಸ ಚೋಲ್ನು ಆಯಿಲಿ ಏಕ ಖುಶೆಚೊ ವಿಷಯು.

'ಪನವಾರ' ಪತ್ರಿಕಾಯಿ ಅಶ್ಶಿಂಚಿ ಚಿರಕಾಲ ಪ್ರಕಟ ಜಾವ್ವೊ ಮ್ಹೋಣು ಆಮ್ಮಿ ದೇವಾಲೆ ಲಾಗ್ಗಿ ಮಾಗಣಿ ಕೋರೂಯಾ ಆನಿ ಆಮ್ಗೆಲೆ ಜನಾಂನಿ ತಾಂಗೆ ತಾಂಗೆಲೆ ಘರಕಡೆ 'ಪನವಾರ ಪತ್ರಿಕೇಕ ವರ್ಗಣಿ ಕೋರ್ನು ಪ್ರೋತ್ಸಾಹ ದೀವೂಕಾ ಮ್ಹೋಣು ಅಪೇಕ್ಷಾ ಕರ್ತಾ.

-ನಂದಾವರ ಲಕ್ಷ್ಮಣ ಶೆಣೈ,
ಬಂಟ್ವಾಳ

"ಪನವಾರ" ಕೊಂಕಣಿ ಮಾಸ ಪತ್ರಿಕೇಕ ಶುಭಾಶಯ

-ಶ್ರೀಮತಿ ಎಸ್ ಜಯಶ್ರೀ ಶೆಣೈ,
ಬಂಟ್ವಾಳ

ಜೀವರಾಶಿಕ ಆಪತ

ವಾಡತ ಗೇಲಿ ಜನಸಂಖ್ಯಾ ಸಗಳಿ
ಕೃಷಿ ಜಮೀನ ದಿಸನಾ ಪೈಲಿ ಬರಿ
ವಾಹನಾ ವಾಡಲಿ ದೂಷಿತ ಪರಿಸರ
ಸಗಳೆ
ಪೂರಾ ಸಕಲ ಜೀವರಾಶಿಕ ಆಪತ್
ವೆಗಳೆ ॥

-ಜಿ.ಡಿ. ಪಾಲೇಕರ, ಬಿಣಗಾ

ರಾಂದಪ

ಪಿಕ್ಕಿಲೆಂ ಪಣಸಾಚೆ ಅಥವಾ ಆಂಬೆಚೆ ಟೋಫಿ

ಹೆಂ ಏಕ ಮಲಯೇಸ್ಯಾಚಿ ರುಚಿ. ಚೆರ್ಡುಂವಾಂಲೆ ಖಾತಿರ ಕೊರ್ಚಿ ಟೋಪಿ. ಹೆಂ ಟೋಫಿಕ ಧಾರಳ ಕಂಡೆನ್ಸಡ್ ಮಿಲ್ಕ್, ಲೋಣಿ, ದೂದ್ಧಾ ಪಿಟ್ಟಿ ವಾಪರ್ತಾತಿ. ಮ್ಹಳ್ಯಾರಿ ಹೀಂ ಟೋಫಿ ಪೌಷ್ಠಿಕ ಜಾವ್ನು ಆಸ್ಸ. ಹಾಕ್ಕ ಆಂಬೊ ಘಾಲ್ಲೆಲೆ ನಿಮಿತ ಆಂಬೆ ರುಚಿ ಯೆತ್ತಾ. ಮಾತ್ರ ನ್ಹಯಿ ಲಿಂಬಿಯಾ ಸಾಲಿ ಕಿಸ್ಸೂನು ಘಾಲ್ಲೆಲೆ ನಿಮಿತ ಚಾಂಗ ಪರಮಳು ಯೆತ್ತಾ. ಸಾಕ್ಕರ ಆನಿ ದೂದ್ದಾಚೆ ನಿಮಿತ ಚಾಂಗ ಗೊಡ್ಸಾಣಿ ಯೆತ್ತಾ. ಚೆರ್ಡುಂವಾಂನಿ ಹೀಂ ಟೋಫಿ ಖಾವ್ನು ಉತ್ತಮ ಆರೋಗ್ಯ ಸಂಪಾದನ ಕೋರ್ಯೆತ, ಮಾತ್ರ ನ್ಹಯಿ ತೆಂ ದೇಹಾಚೆ ವಜನ ಚಡ ಕೋರ್ನು ಘೇವೆತ.

ಜಾವೂಕಾ ಜಾಲ್ಲೆಲೊ ಸಾಮಾನು :

1 ಕಪ್ ಕಂಡೆನ್ಸಡ್ ಮಿಲ್ಕ್
1/2 ಕಪ್ ಪಿಕ್ಕಿಲೆಂ ಪಣಸಾಚೊ ಘರೊ ಅಥವಾ ಪಿಕ್ಕಿಲೆಂ ಆಂಬೆಚೆ ಸಾನ ಸಾನ ಕುಡ್ಕೆ
40 ಗ್ರಾಂ ಲೋಣಿ
2 ಚಮಚೆಂ ಕಿಸ್ಸಿಲೆಲೆ ಲಿಂಬಿಯಾ ಸಾಲ್ಲಿಚಿ ಸೊಯಿ
1/4 ಕಪ್ ದೂದ್ಧಾಚಿ ಪಿಟ್ಟಿ
1/2 ಕಪ್ ಗ್ರಾನ್ಯೂಲೆಟೆಡ್ ಶುಗರ್

ನಾನ್ ಸ್ಟಿಕ್ ಕಾಯ್ಲಿ ರಾನ್ನಿರಿ ದವರ್ನು ಲೋಣಿ ಹೂನ ಕರಾತಿ. ಲೋಣಿ ವಿರ್ಲೆ ತಕ್ಷಣ ಕಂಡೆನ್ಸಡ್ ಮಿಲ್ಕ್ ಘಾಲ್ನು, ಉಜ್ಜೊ ಹದು ಕೋರ್ನು, ಹಾತು ಸೋಣಾಶಿ ಚಾಳ್ತ ರಾಬ್ಬಾತಿ. ಲೋಣಿ ಆನಿ ಕಂಡೆನ್ಸಡ್ ಮಿಲ್ಕ್ ಸಾಂಗಾತಿ ಮೇಳ್ನು ಮಿಶ್ರಣ ದಾಟ ಜಾತ್ತ. ತೆದ್ದಾನ ಪಿಕ್ಕಿಲೆಂ ಫಲಾಂಚೆ ಕುಡ್ಕೆ ಘಾಲ್ನು ಥೊಡೇಂ ಚಾಳ್ನು ಲಿಂಬಿಯಾ ಸಾಲ್ಲಿಚೆ ಸೊಯಿ ಭರ್ಸಿಯಾತಿ. ಮಿಶ್ರಣ ಘಟ್ಟಿ ಜಾತ್ತೋಚಿ ಯೆತ್ತನಾ ಥೊಡೇಂ ಥೊಡೇಂ ದೂದ್ಧಾಚಿ ಪಿಟ್ಟಿ ಘಾಲ್ನು ಉಪರ್ತಿತ ರಾಬ್ಬಾತಿ. ದೂದ್ಧಾ ಪಿಟ್ಟಿ ಭರ್ಸಿಲೆಲೆ ಮಾಗಿರಿ ಮಿಶ್ರಣ ಮುದ್ದೊ ಜಾಲ್ಲೆ ಮಾಗಿರಿ ಕಾಯ್ಲಿ ಸಕಲ ದವರಾತಿ.

ಏಕ ತಾಟಾಕ ಲೋಣಿಯಾಚ ಪಶೆಂ ಲಾವ್ನು ಲಾಗ್ಗಿ ದವರ್ನು ಥೆಯ್ಯಾತಿ. ಕಾಯ್ಲಿಂತು ಆಶ್ಶಿಲೆಂ ಮಿಶ್ರಣ ತಾಟಾಕ ವರ್ಗಾವಣ ಕೋರ್ನು ನಿವ್ವಾಕ ಸೋಡಾತಿ. ನಿವ್ಲೆ ಮಾಗಿರಿ ಮಿಶ್ರಣ ಹಾತ್ತಾಂತು ಕಾಣು ಏಕ ಉಂಡೊ ಕರಾತಿ. ಹೆಂ ಪುರಿ ಪಿಟ್ಟಾ ಇತ್ಲೆ ಘಟ್ಟಿ ಜಾತ್ತ. ಹೋ ಉಂಡೊ ವಾಣಯಿರಿ ದವರ್ನು ಥೊಡೇ ರಗಡೊನು, ಸಾನ ಲೊಳೊ ಕರಾತಿ. ಹೆಂ ಲೊಳೆಚೆಂ ಎಕ್ಕ ಲೆಕ್ಕಾಚೆಂ 4–5 ಕುಡ್ಕೆ ಕೋರ್ನು ಬದಿನ ದವರಾತಿ. ಎಕ್ಕೇಕ ಕುಡ್ಕೊ ಕಾಣು ಮಾಣಯಿರಿ ದವರ್ನು ಘುಂವ್ವಾನು ದಿಗಿ ಲಾಡಿ ಕರಾತಿ. ಏಕ ಪೇಸ್ಕಾತೆನ ಹೆಂ ಲಾಡಿಚೆ ಸಾನ ಸಾನ ಏಕ ನಮೂನೆ ಗಾತ್ರಾಚೆ ಕುಡ್ಕೆ ಕರಾತಿ. ಹಾತ್ತಾ ತಾಳಿರಿ ಎಕ್ಕೇಕ ಕುಡ್ಕೊ ದವರ್ನು ಬೊಟ್ಟಾ ಆಕಾರಾರಿ, ದೋನಿ ಇಂಚ್ ದಿಗಯೆಚೊ, ಏಕ ಗಾತ್ರೆಚೆ ಟೋಫಿ ಕೋರ್ನು ತಾಟಾ ವಯ್ರಿ ದವರಾತಿ. ಎಕ್ಕೇಕ ಟೋಫಿ ಸಾಕ್ರೆ ಪಿಟ್ಟಿಯೆಂತು ಲೋಳೊನು, ಚಾಕಲೇಟ್ ಪೇಪರಾಂತು ಕವಳಿ ಕೋರ್ನು ಪ್ಯಾಕ್ ಕರಾತಿ.

ಬೊಟ್ಟಾ ಆಕಾರಾಚೆ ಬದಲಾಕ ತುವ್ವಾಕ ಇಷ್ಟ ಆಸ್ಸುಚೆ ಖಂಚೆಯಿ ಆಕಾರಾರಿಯಿ ಟೋಫಿ ಕೋರ್ಯೆತ. ಫಲಾಂಚೆ ಕುಡ್ಕೆ ಬದಲಾಕ ಪಲ್ ಘಾಲ್ನುಯಿ ಕೋರ್ಯೆತ.

-ಶ್ರೀಮತಿ ಸುಧಾ ಕಾಮತ್, ಉಡುಪಿ

ಮುಂಬಯಿ ವಡಾಲ ಶ್ರೀ ರಾಮ ಮಂದಿರ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಚೆ ಅಧೀನ ಶ್ರೀ ರಾಮ ಮಂದಿರಾಚೊ 56 ವೆಂ ಶ್ರೀ ರಾಮನವಮಿ ಉತ್ಸವು ಎಪ್ರಿಲ್ 21, ತೇ ದೀಸು ಶ್ರೀ ರಾಮನಾಮ ಸಂಕೀರ್ತನೆ ಸಾಂಗಾತಿ ದೇವಾಕ ಮಹಾಮಂಗಳಾರತಿ, ರಾತ್ರಿ ಪೂಜಾ ವಾರ್ಷಿಕ ಉತ್ಸವು, ದೇವಾಕ ಪಾಂಳೆಕ ಘಾಲ್ನು ಶ್ರೀ ರಾಮಜನ್ಮೋತ್ಸವು ಚಲ್ಲೊ. ಹ್ಯಾ ಸಂದರ್ಭಾರಿ ವೈದಿಕ ವೃಂದ, ಆಡಳಿತ ಮಂಡಳಿ ಸದಸ್ಯ, ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್ ಹಾಜ್ಜೆ ಮುಖ್ಯಸ್ಥ ಆದಿ ಆಶ್ಶಿಲಿಂತಿ

ಅಹಂಕಾರಾಚೆ ಘೋಡ್ಯಾರಿ ಆಯಿಲ್ಯಾಂಕ ಪರಿಚಿತ ಸಹಿತ ಅಪರಿಚಿತ ಜಾವ್ನು ದಿಸ್ತಾತಿ

ಡಾ। ಗೀತಾ ಆರ್.ಶೆಣೈ

(21 ಪುಟ ಥಾವ್ನು ಮುಕಾರ್ಸತಾ)

ಕಾಣಿಯೊ ರಚನ ಕೆಲ್ಲ್ಯಾ. ಒಟ್ಟು 74 ಕೃತಿಯೊ ಪ್ರಕಟ ಜಾಲ್ಲೆಲಿ ಆಸ್ಸ. ಹಾನ್ನಿ ರಾಜ್ಯ ಸ್ತರಾರಿ ಸುಮಾರ ಲೇಖನಾ ಕಾರ್ಯಾಗಾರ, ಶಿಬಿರಾಂತು ಸಂಪನ್ಮೂಲ ವ್ಯಕ್ತಿ ಜಾವ್ನು ಹವ್ಯಾಸಿ ಕೊಂಕಣಿ ಲೇಖಕಾಂಕ ಮಾರ್ಗದರ್ಶನ ಕೆಲ್ಲೆಲೆಂಯಿ ಆಸ್ಸ. ಹಾನ್ನಿ ಸಾಹಿತ್ಯ ರಚನ ಕೊರಚೆ ಮಾತ್ರ ನ್ಹಯಿ ದುಸ್ಸರೆ ದುಸ್ಸರೆ ಲೇಖಿಕಾಂಕಯಿ ಬರೊಚ್ಯಾಕ ಉಮೇದಿ ದಿತ್ತಾಂತಿ. ಹ್ಯಾ ಲಾಕ್‌ಡೌನ್ ಸಮಯಾಂತುಯಿ ಸಮಯು ವಾಯ್ಟ ಕರ್ನಾಶಿ ದುಸ್ಸರೆ ದುಸ್ಸರೆ ಕವಿಂಗೆಲೆ ಪುಸ್ತಕ ವಾಚ್ಚುಚೆ, ಲೇಖನಾಂಚೆ ವಿಮರ್ಷಾ ಕೊರ್ಚೆ, ಭಾಷಾಂತರ ಕೊರ್ಚೆ ಕಾಮ ಕರಿತ ಆಸ್ಸತಿ.

ಹಾನ್ನಿ ಸುಮಾರ 33 ಸ್ವತಂತ್ರ ಕೃತಿ ರಚನ ಕೆಲ್ಲ್ಯಾ. ತಾಂತು ಥೊಡೇಂ ಸಪ್ನಾ ಬುಕ್ ಹೌಸ್, ನವಕರ್ನಾಟಕ ಪ್ರಕಾಶನ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ ಆದಿ ಸಂಸ್ಥ್ಯಾಂನಿ ಪ್ರಕಟ ಕೆಲ್ಲೆಲಿಂ ಆಸ್ಸ. ಗೋವಾಚೆ ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲಾನ ಬರಯಿಲೆ 'ಅರಣ್ಯಕಾಂಡ' ಆನಿ ಮೀನಾ ಕಾಕೊಡಕರಾಲೆ 'ವಾಸ್ತು' ಕಾದಂಬರಿ ಭಾಷಾಂತರ ಕೆಲ್ಲೆಲಿಂ ಆಸ್ಸ. ಥೊಡೇಂ ವಿಶೇಷ ಸಾಧಕಿಂಗೆಲೆ ಜೀವನ, ಸಾಧನಾ, ಬರವಣಿಕಾ, ಬಿ.ಗೋಪಾಲಕೃಷ್ಣ ಪೈಲೆ ಜೀವನ, ಬರವಣಿಕಾ ವಿಶಿಷ್ಟ ಜಾವ್ನು ದಿಸ್ತಾ. ಇಂಗ್ಲೀಷ್ ಥಾವ್ನು ಕನ್ನಡ ಭಾಷೇಕ, ಕೊಂಕಣಿ ಥಾವ್ನು ಕನ್ನಡಾಕ, ಕನ್ನಡ ಥಾವ್ನು ಕೊಂಕಣಿಕ ಕಾಣಿಯೊ, ಜೀವನಚರಿತ್ರಾ, ವೈಚಾರಿಕ ಲೇಖನ, ಕಥಾ ಸಂಕಲನ, ಆದಿ ರಚನ ಕೆಲ್ಲೆಲಿ ಪ್ರಸಿದ್ಧಿಯಿ ಆಸ್ಸ. ಚಂದ್ರಹಾಸ ನಾಟಕ ಕನ್ನಡ ಲಿಪಿ ಥಾವ್ನು ದೇವನಾಗರಿ ಲಿಪಿಕ ಲಿಪ್ಯಂತರ ಕೆಲ್ಲೆಲಿ ಕೀರ್ತಿಯಿ ಆಸ್ಸ.

ಡಾ.ಗೀತಾ ಶೆಣೈ ಹಾಂಗೆಲಿ ಸಾಹಿತ್ಯ ಸೇವಾ ನಿರಂತರ ಚಲತ ಆಸ್ಲೊ ಮ್ಹೊಣು ಶುಭೇಚ್ಛಾ ಪಾವ್ತಾ.

ಮುಂಡಾಶಿ ಶ್ವೇತಾಸುಧಾ ಪೈ ಹಾಂಕಾ ಸಮ್ಮಾನು

ಉದ್ಯಾವರಚೆ ಶ್ರೀ ಶಂಭು ಶೈಲೇಶ್ವರ ದೇವಳಾಂತು ಮಾರ್ಕಂಡೇಯ ವೇದಿಕೇರಿ ಭಜನಾ ಕಮ್ಮಟ ಆನಿ 650 ವೆ ಮಾಸ ಸಿಂಚನ ಕಾರ್ಯಕ್ರಮು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತಾ ಶ್ರೀಮತಿ ಮಾಯಾ ಕಾಮತ್ ಹಾಂಗೆಲೆ ಸಂಯೋಜನೇರಿ ಆರ್ತಾಂಚಿ ಚಲ್ಲೊ. ಹ್ಯಾ ಸಂದರ್ಭಾರಿ ಪಂಚ್ಯಾದಾಯಿಚೆ ಲೇಖಿಕಿ, ನಾಟಕ ಕಲಾಕಾರಿಣಿ, ನಿರ್ದೇಶಕಿ, ಶ್ರೀಮತಿ ಮುಂಡಾಶಿ ಶ್ವೇತಾಸುಧಾ ಪೈ,ಉಡುಪಿ ಹಾಂಕಾ ಸಂಗೀತಗುರು ಶ್ರೀ ಎಂ.ಎಸ್.ಗಿರಿಧರ ಆನಿ ತಾಂಗೆಲೆ ಧರ್ಮಪತ್ನಿ ಶ್ರೀಮತಿ ವಸುಧಾ ಗಿರಿಧರ ಹಾನ್ನಿ ಗೌರವ ಪ್ರದಾನ ಕೆಲ್ಲೊ. ಹ್ಯಾ ಸಂದರ್ಭಾರಿ ಸರ್ವಶ್ರೀ ಸುರೇಶ ಭಟ್(ಬಿಎಸ್ಎನ್ಎಲ್), ರಾಘವೇಂದ್ರ ಮಯ್ಯ(ಮೊಕ್ತೇಸರ), ಗಣಪತಿ ಆಚಾರ್ಯ(ಅರ್ಚಕ) ಶ್ರೀಕಾಂತ ನಾಯಕ್ (ಬಿಜೆಪಿ) ವೀಣಾ ಶೆಟ್ಟಿ, ಶ್ರುತಿ ಶೆಣೈ, ನಂದಿನಿ ಶೆಣೈ, ಆಶಾ ಶೆಟ್ಟಿ, ಮೋಹಿನಿ ಭಟ್(ಮಹಾಮಾಯಾ ಭಜನ ಮಂಡಳಿ), ಶೋಭ ಶೆಟ್ಟಿ, ಜಯಲಕ್ಷ್ಮೀ ಶೆಣೈ ಆದಿ ಉಪಸ್ಥಿತ ಆಶ್ಶಿಲಿಂತಿ.

H. Satish Pai

B.E. (Civil), M.I.E., F.I.V., F.A.G.E.

Engineer & Consultant
Licensed L.B. Surveyor
Approved Valuer

Ist Cross, Laxmindra Nagar
UDUPI - 576 102

Ph: 0820 - 2570119 (O)
0820 - 2520707 (R)
9448836408 (M)

Email haradisatishpai @ hotmail.com

ಗುಣವಂತ ಲೋಕ ಬಾಂಯ್ಚೆವರಿ, ತಾನ್ನಿ ಗಾಂವ್ಚೆ ತಾನಿ ಪೂರ್ಣ ಕರ್ತಾತಿ

With Best Compliments from

GENERAL CONSTRUCTION COMPANY

Manipal House, MANIPAL - 576 104

Ph: 0820-2575951, 4290034

Fax: 0820-2575910

E-mail : gccomanipal@hotmail.com

ಇತಿಹಾಸು ಸಾಂಗ್ತಾ ಜಾವ್ನ ಗೆಲ್ಲೆಲೆ ದೀಸ ಸುಖಮಯ ಜಾವ್ನ ಆಶ್ಶಿಲೆ ಮ್ಹೊಣು

ಃಖಾಶ್ರ

ಉಡುಪಿ ಮುದ್ರಣ ಉದ್ಯಮಿ ಶ್ರೀ ತೋನ್ಸೆ ದೇವದಾಸ ಪೈ

ಭಾರತೀಂಯ ಜನಸಂಘಾಚೆ ಕ್ಷಿಣ ಭಾರತಾಂತು ಪ್ರಪ್ರಥಮ ಉಡುಪಿ ರಸಭಾ ಸದಸ್ಯು, ಆರೆಸ್ಸೆಸ್, ಬಿಜೆಪಿಚೊ ಹ್ಲಾಲ್ಗಡ ಕಾರ್ಯಕರ್ತು, ಮುದ್ರಣ ದ್ಯಮಿ, ಧಾರ್ಮಿಕ ಚಿಂತಕ ತೋನ್ಸೆ ಟುಂಬಾಚೆ ಮ್ಹಾಲ್ಗಡ ಸದಸ್ಯ ಶ್ರೀ ತೋನ್ಸೆ ೇವದಾಸ ಪೈ (86) ಹಾನ್ನಿ ವಯೋಸಹಜ ರಣಾಂನಿ ಎಪ್ರಿಲ್ 29, ತೇ ದಿವಸು ಾಸಗಿ ಆಸ್ಪತ್ರೆಂತು ನಿಧನ ಪಾವ್ಲಿಂತಿ. ತಾನ್ನಿ ೂತು ಆನಿ ಪಾಂಚ ಧುವ್ವಾಂಕ ಸೋಣು ಲ್ಲಿಂತಿ.

ಶ್ರೀ ದೇವದಾಸ ಪೈ ಹಾನ್ನಿ 951ತುಂ ಉಡುಪಿ ಕಲ್ಸಂಕ ಲಾಗ್ಗಿ ಭಾರತ್ ್ರೆಸ್ ಮ್ಹೊಣು ಸ್ಥಾಪನ ಕೋರ್ನು ುಕಾರ್ಸಿಲೆ. ಬಾಲ್ಯಾಂತುಲ್ಯಾನಚಿ ಆರೆಸ್ಸೆಸ್ ್ವಯಂಸೇವಕ ಜಾವ್ನು ಆಸ್ಸುನು, ಸಂಘಾಚೆ ಾರ್ಯ ಉಡುಪಿಂತು ವಿಸ್ತರಣ ಕೋರ್ಚ್ಯಾಕ ುಹತ್ವಾಚೆ ಪಾತ್ರ ಘೆತ್ತಿಲೊ. 1962ತುಂ ುಡುಪಿ ಪುರಸಭೆಂತು ಭಾರತೀಂಯ ಜನಸಂಘಾಚೆ ಸದಸ್ಯ ಜಾವ್ನು ವಿಂಚೂನು ುೇವ್ನು ಹಾನ್ನಿ ದಕ್ಷಿಣ ಭಾರತಚೆ ಪ್ರಪ್ರಥಮ ುರಸಭಾ ಸದಸ್ಯ ಮ್ಹಳ್ಳೆಲೆ ಕೀರ್ತಿಕ ಪಾತ್ರ ಾಲ್ಲೆಲೆ. ಹ್ಯಾ ಕೆದ್ನಾಯಿ ಬಿಜೆಪಿಚೆ ಮ್ಹಾಲ್ಗಡ ಾಯಕು ಆನಿ ಪೂರ್ವ ಉಪಪ್ರಧಾನ ಮಂತ್ರಿ ್ರೀ ಎಲ್.ಕೆ.ಅಡ್ವಾಣಿ ಹಾನ್ನಿ ಉಡುಪಿಕ ುನಾವಣಾ ಪ್ರಚಾರಾಕ ಆಯಿಲೆ ತೆದ್ನಾ ುಲ್ಲೇಖ ಕರ್ತಾತಿ ಆಶ್ಶಿಲೆ. ತಾಜ್ಜಾಕ ಫುಡೆ ದಕ್ಷಿಣ ಭಾರತಾಂತು ಪುರಸಭೆಂತು ಜನಸಂಘ ಸದಸ್ಯ ವಿಜಯಿ ಜಾಲ್ಲೆಲೆ ನಾಂತಿ ಆಶ್ಶಿಲೆ. ಶ್ರೀ ದೇವದಾಸ ಪೈ ಹಾನ್ನಿ 15 ವರಸ ಕಾಲ ಜನಸಂಘ ಸದಸ್ಯ ಜಾವ್ನು ಉಡುಪಿ ಪುರಸಭೆಂತು ವಿಂಚೂನು ಆಯಿಲಿಂತಿ. ಬಿಜೆಪಿಚೆ ಸಾರ್ವಜನಿಕ ಸಭೆಂತು ಆನಿ ಇತರ ಸಾರ್ವಜನಿಕ ಕಾರ್ಯಕ್ರಮಾಂತು ಪೈ ಹಾಂಕಾ ಹ್ಯಾ ಬದ್ದಲ ಸಮ್ಮಾನು ಗೌರವು ಮೆಳ್ಳಾಲೊ ಆಸ್ಸ. ತುರ್ತುಪರಿಸ್ಥಿತಿ ಸಮಯಾರಿ 'ಕಹಳೆ' ಪತ್ರಿಕಾ ಭಾರತ ಪ್ರೆಸ್ಸಾಂತು ಮುದ್ರಣ ಜಾತ್ತ ಆಶ್ಶಿಲೆ. ತ್ಯಾ ಬದ್ದಲ ದೋನಿ ವರಸ ಕಾರಾಗೃಹ ವಾಸ ತಾಂಕಾ ಜಾಲ್ಲೆಲೊ ಆಸ್ಸ.



ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕಡಿಂಯಾಳಿ, ಉಡುಪಿ ಹೋ ಗಣೇಶೋತ್ಸವು ಅತೀ ಮಾಗ್ಲಿಚೊ ಜಾವ್ನು ಆಸ್ಸುನು 1967ತುಂ ಭಾರತ ಪ್ರೆಸ್ಸಾಂತುಚಿ ಪ್ರಥಮ ಜಾವ್ನು ಶುರು ಜಾಲ್ಲೆಲೊ ಆನಿ ತಾನ್ನಿ ಕಾರಣೀಭೂತ ಜಾವ್ನು ಆಶ್ಶಿಲಿಂತಿ. ಗೆಲ್ಲೆಲೆ 18 ವರಸ ಧರ್ನು ಧಾರ್ಮಿಕ ಆನಿ ಆಧ್ಯಾತ್ಮಿಕ ವಿಚಾರಾಂತು ಸಮರ್ಪಣ ಕೋರ್ನು ಘೇವ್ನು ತೋನ್ಸೆ ಪೈ ಫ್ಯಾಮಿಲಿ ಟ್ರಸ್ಟ್ ಮುಖಾಂತರ ತೋನ್ಸೆ ಮೂಲ ಘರಾಂತು 225 ಸಾಮೂಹಿಕ ಸತ್ಯನಾರಾಯಣ ಪೂಜಾ ಕುಟುಂಬಾಚೆ ಸದಸ್ಯಾಂಲೆ ಸಹಕಾರಾಂನಿ ಪ್ರತಿ ಮಹಿನ್ಯಾಂತು ಕರೈತಾತಿ ಆಶ್ಶಿಲೆ. ಹಾಜ್ಜೆ 50ವೆ, 100ವೆ ಕಾರ್ಯಕ್ರಮ ಸಂದರ್ಭಾರಿ ವಿಂಗ ವಿಂಗಡ ಹೋಮ, ಹವನ, ಪ್ರವಚನ ಸಂಘಟನ ಕರ್ತಾತಿ ಆಶ್ಶಿಲೆ. ಕುಟುಂಬಾಚೆ ವಂಶವೃಕ್ಷ, ಭಗವದ್ಗೀತಾ, ವಿಷ್ಣು ಸಹಸ್ರನಾಮ ಆದಿ ಧಾರ್ಮಿಕ ಗ್ರಂಥ ಮಣಿಪಾಲ ನಿರ್ಮಾತೃ ಡಾ। ಟಿ.ಎಂ.ಎ ಪೈ ಹಾಂಗೆಲೆ ಜೀವನ ಕಥಾನಕ ಆಶ್ಶಿ ಮಸ್ತ ಪುಸ್ತಕ ಹಾನ್ನಿ ವಿಮೋಚನ ಕೆಲ್ಲೆಲೆ ಆಸ್ಸ.

ಗೋವಾಚೆ ಶ್ರೀ ಮಹಾಲಸಾ ನಾರಾಯಣೀ ದೇವಳ, ಭದ್ರಗಿರಿ ಶ್ರೀ ವೀರವಿಟ್ಠಲ ದೇವಳ, ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಳ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಳ, ಉಡುಪಿ ಶ್ರೀ ನಿತ್ಯಾನಂದಸ್ವಾಮಿ ಮಠ, ಗುಂಡಿಬೈಲ್ ಶಾಳಾ, ಕಲ್ಯಾಣಪುರ ಡಾ। ಟಿಎಂಎ ಪೈ ಪ್ರೌಢಶಾಳಾ ಹಾಜ್ಜೆ ಆಡಳಿತ ಮಂಡಳಿ ಸದ್ಯಸಯಿ ಜಾವ್ನು ಸೇವಾ ಹಾನ್ನಿ ಕೆಲ್ಲೆಲಿ ಆಸ್ಸ.

ಗೆಲ್ಲೆಲೆ ಆಠ ವರಸ ಧರ್ನು ಆಮ್ಗೆಲಿ ಪತ್ರಿಕಾ ತಾಂಗೆಲೆ ಪ್ರೆಸ್ಸಾಂತು ಮುದ್ರಣ ಜಾತ್ತೊ ಆಸ್ಸ.

ಹಾಂಗೆಲೆ ನಿಧನಾಕ ಡಾ। ಟಿ.ಎಂ.ಎ ಪೈ ಫೌಂಡೇಶನ್, ಮಣಿಪಾಲ ಹಾಜ್ಜೆ ಕಾರ್ಯದರ್ಶಿ ಆನಿ ಕೊಂಕಣಿ ಭಾಷೋದ್ಧಾರ ಟ್ರಸ್ಟ್, ಮಣಿಪಾಲ ಹಾಜ್ಜೆ ಅಧ್ಯಕ್ಷ ಶ್ರೀ ಟಿ.ಅಶೋಕ ಪೈ ಹಾನ್ನಿ ಸಂತಾಪ ವ್ಯಕ್ತ ಕೆಲ್ಲೆಲೊ ಆಸ್ಸ. ತಶೀಂಚಿ ಕೊಂಕಣಿ ಭಾಷೋದ್ಧಾರ ಟ್ರಸ್ಟಾಚೆ ಆಡಳಿತ ಮಂಡಳಿ ಸದಸ್ಯಾಂನಿಯಿ ಸಂತಾಪ ವ್ಯಕ್ತ ಕೆಲ್ಲೆಲೊ ಆಸ್ಸ.

ಶ್ರೀ ಯು.ಎಂ.ಕಿಣಿ

ಸಿಂಡಿಕೇಟ್ ಬ್ಯಾಂಕಾಚೆ ನಿವೃತ್ತ ಜಿಎಂ ಮಣಿಪಾಲ ಸರಳೇಬೆಟ್ಟು ನಿವಾಸಿ ಉಳ್ಳಾಲ ಮಾಧವ ಕಿಣಿ(82) ಹಾನ್ನಿ ಮೇ 23 ತೇ ದಿವಸು ನಿಧನ ಪಾವ್ಲಿಂತಿ. ತಾನ್ನಿ ಬಾಯ್ಲ, ಧುವ್ವೇಕ ಸೋಣು ಗೆಲ್ಲಿಂತಿ.

1970ತುಂ ಸಿಂಡಿಕೇಟ್ ಬ್ಯಾಂಕಾಚೆ ಮಣಿಪಾಲ ಶಾಖೆಕ ಮೇಳ್ನು,ಫರಿದಾಬಾದ್, ಕೋಲ್ಕತಾ, ಮುಂಬಯಿ ಶಾಖೆಂತು ಇಂಟರನ್ಯಾಶನಲ್ ಡಿಜಿಎಂ ಜಾವ್ನು ಲಂಡನ್ ಶಾಖೆಚೆ ಮೆನೇಜರ್ ಜಾವ್ನು ನಂತರಚೆನ್ನೈ, ಬೆಂಗಳೂರು, ತಿರುವನಂತಪುರಾಂತು ಡಿಜಿಎಂ ಜಾವ್ನು ಮಣಿಪಾಲಾಚೆ ಪ್ರಧಾನ ಕಛೇರಿಂತು ಜಿಎಂ ಜಾವ್ನು ಆಸ್ಸುನು ನಿವೃತ್ತ ಜಾಲ್ಲಿಂತಿ.

ಹರಿದ್ವಾರ ವ್ಯಾಸಾಶ್ರಮಾಚೆ ಶ್ರೀ ರಂಗನಾಥ ಮಲ್ಯ

ಶ್ರೀ ಸಂಸ್ಥಾನ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಂಗೆಲೆ ಅಜ್ಞಾನುವರ್ತಿ ಜಾವ್ನು ಹರಿದ್ವಾರ ಶ್ರೀ ವ್ಯಾಸಾಶ್ರಮಾಚೆ ಮೆನೇಜರ್ ಜಾವ್ನು ಕಾರ್ಯನಿರ್ವಹಣ ಕೋರ್ನು ಬಾಜೂಜಿ ಮಹಾರಾಜ್ ಮ್ಹೊಣು ನಾಂವಾಕ ಪಾವಿಲೆ ಶ್ರೀ ರಂಗನಾಥ ಮಲ್ಯ (69) ಹಾನ್ನಿ ಎಪ್ರಿಲ್ 24 ತೇ ದೀಸು ನಿಧನ ಪಾವ್ಲಿಂತಿ.ಹಾನ್ನಿ 1988 ಧರ್ನು 2017 ಪರಿಯಂತ ಥಂಯಿ ಕಾರ್ಯ ನಿರ್ವಾಹಕ ಜಾವ್ನು ಆಶ್ಶಿಲಿಂತಿ.

ದಿವಂಗತ ಆತ್ಮಾಂಕ ಚಿರಶಾಂತಿ ಪ್ರಾಪ್ತ ಜಾವ್ಲೊ

ವಿಜ್ಞಾನ ಸಾಂಗ್ತಾ ಘಾಯಿ ಯೆವ್ಚೆ ದೀಸ ಸುಖಮಯ ಜಾವ್ನು ಆಸ್ತಾ ಮ್ಹೊಣು

ವಿನೋದ ಖಾತಿರ ಗಣಿತ

(ಹೈಸ್ಕೂಲ್ ಚೆರ್ಡುಂವಾಂಕ)

-ಪ್ರೊ.ಬಿ.ಜಿ.ಎಸ್.ಪ್ರಭು, ಮಣಿಪಾಲ

(ಅಂಕ ಗಣಿತ ಲೆಃಕ ಸುಲಭ ಕರ್ಚ್ಯಾಕ)

ಬೀಜ ಗಣಿತಾಂತು ಹೆಂ ಸಮೀಕರಣ ಸ್ಕೂಲಾಂತು ಶಿಕ್ಕಯಿತಾತಿ

$$(a^2 - b^{2)} = (a + b)(a - b)$$

$$\therefore \quad \boxed{a^2 = (a + b)(a - b) + b^2}$$

ಹೆಂ ಉಪಯೋಗ ಕೋರ್ನು ಥೊಡೇಂ ಅಂಕ ಗಣಿತ ದಿನ ನಿತ್ಯಾಂತು ಯೆವ್ಹೆ ಲೆಃಕ ಹಾಂಗ ದಿಲ್ಲಾ.

$988^2 = ?$, ಉತ್ತರ : $988 = 1000-12$

ವಯ್ರಿ ದಿಲ್ಲೆಲೆ ಸಮೀಕರಣ ಪೊಳೋನು ತಶ್ಶೀಂಚಿ ಬರಯಿಲಾರಿ

$$988^2 = (988 + 12)(988 - 12) + 12^2$$
$$= (1000)(976) + 12^2$$
$$= 976000 + 144 = 976144$$

ಹೆಂ ಉತ್ತರ ಮನಾಂತು ಕರಚೆ ಮ್ಹುಳ್ಯಾರಿ 988ಚೆಂ ಲಾಗ್ಗಿ ಆಶ್ಶಿಲೆ ಏಕ ಸಂಖ್ಯಾ 1000, ಆನಿ 988–12 = 976.

ಹೆಂ ದೋನಿ ಮನಾಂತು ದವರ್ನು ತಾಕ್ಕಾ $12^2=144$ ಮೆಳ್ಳೈಲ್ಯಾರಿ =**976144**

ಆತ್ತಾಂ ಹೆಂ 18^2 ಪೊಳೊಚೆ ಜಾಲ್ಲ್ಯಾರಿ $20 \times 16 + 2^2 =$ **324**

ತಶ್ಶೀಂಚಿ $37^2 = 40 \times 34 + 3^2 = 1380 + 9 =$ **1389**

ಕಳ್ಳಿಂವೆ? ತುಮ್ಗೆಲೆ ದೋಸ್ತಾಂಕಯಿ ಹೆಂ ಸಾಂಗಾತಿ. ಹಾಕ್ಕಾ ಕ್ಯಾಲ್ಕ್ಯುಲೆಟರ್ ನಾಕ್ಕಾ ಮನಾಂತುಚಿ ಉತ್ತರ ಮೇಳ್ತಾ.

ಪನವಾರ

ಪರಂಬಳು ಪರಂಬಳು ।
ಘಮ ಘಮ ಪರಂಬಳು ॥

ದೇವಸ್ಥಾನಾಂತು ಪನವಾರಾಚೊ
ಪರಂಬಳು ।
ಘರಾಂತು. ಪನವಾರ ಪತ್ರಿಕೆಚೊ
ಪರಂಬಳು ॥

ತ್ಯಾ ಪನವಾರಾಂತು ಪಚ್ಚುಡಿ, ಉಸ್ಲಿ,
ಫಲವಸ್ತಾಂಚಿ ರುಚಿ ।
ಹ್ಯಾ ಪನವಾರಾಂತು ಕಾಣಿ, ಗೀತ,
ರಾಂದಪಾಚಿ ರುಚಿ ॥

ತೆಂ ದೇವಾಕ ಸಮರ್ಪಣ ।
ಹೆಂ ವಾಚಕ ಸಮರ್ಪಣ ॥

ಆಹಾ! ಕಿತ್ಲೆ ಲಾಯಿಕ ಹ್ಯಾ ದೋನಿ
ಪನವಾರ !

-ಉಜ್ವಲಾ ಪೈ, ಮಂಗಳೂರು

Reflect your radiant side
82 YEARS OF TRUST
1947
S.L.SHET
Jewellers & Diamond House
K.S. RAO ROAD, MANGALORE-1.
PH : 0824 - 2440242
Timing : 10.30 a.m. to 7.30 p.m.

|| ಶ್ರೀ ರಾಮ ಜೈ ರಾಮ
ಜೈ ಜೈ ರಾಮ ||

UMESH CO-KANHANGAD, KASARAGOD
Ph: 0467-2204215

ಧರ್ಮು ಸಾಂಗ್ತಾ ಸತ್ಯ ಜಾಲ್ಲೆಲೆ ಮನ ಆನಿ ಸ್ವಚ್ಛ ಹೃದಯು ಆಸ್ಸಲ್ಯಾರಿ ಪ್ರತಿಕ್ಷಣಯಿ ಸುಖ ವ್ಹೋಣ

ಶ್ರೀ ಕಾಶೀ ಮಠ ವೆಲ್ಫೇರ್ ಫಂಡ್ ವತೀನ ಪ್ರತಿಭಾ ಪುರಸ್ಕಾರ ಪ್ರದಾನ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೆವಳಾಂತು ಶ್ರೀ ಕಾಶೀ ಮಠ ಸಂಸ್ಥಾನ ಕ್ಷೇಮಾಭ್ಯುದಯ ನಿಧಿ ವತೀನ ಶ್ರೀ ಭುವನೇಂದ್ರ ಮಂಟಪಾಂತು ಯುಗಾದಿ ದಿವಸು, ಎಪ್ರಿಲ್ 13, ತೇ ದೀಸು ಪಿಎಚ್ ಡಿ ಪದವೀಧರ, ಎಸ್ಎಸ್ಎಲ್ಸಿ ಆನಿ ದ್ವಿತೀಯ ಪಿಯುಸಿಂತು ರ್‍ಯಾಂಕ್ ಆನಿ ವಿಶೇಷ ಸ್ಥಾನಾರಿ ಉತ್ತೀರ್ಣ ಜಾಲ್ಲೆಲೆ ವಿದ್ಯಾರ್ಥಿಂಕ ಪ್ರತಿಭಾ ಪುರಸ್ಕಾರ ಪ್ರದಾನ ಜಾಲ್ಲೊ.

ಸಮಾರಂಭಾಚೆ ಮುಖ್ಯ ಅತಿಥಿ ಜಾವ್ನು ಪ್ರಸಿದ್ಧ ವೈದ್ಯ ಡಾ। ವಿ.ಎಲ್.ನಾಯಕ್ ಆನಿ ತಾಂಗೆಲಿ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮೀ ನಾಯಕ್ ಉಪಸ್ಥಿತ ಆಸ್ಸುನು ಪ್ರತಿಭಾ ಪುರಸ್ಕಾರ ಪ್ರದಾನ ಕೆಲ್ಲೊ. ಶ್ರೀ ಸಂಸ್ಥಾನ ಕಾಶೀ ಮಠಾಚೆ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮ್ಯಾಂಗೆಲೆ ಹಸ್ತಾಕ್ಷರ ಆಶ್ಶಿಲೆ ಪ್ರಶಸ್ತಿಪತ್ರ, ನಗದಿ ಪುರಸ್ಕಾರು ಸಹಿತಾಚೊ ಜಾವ್ನು ಆಶ್ಶಿಲೊ.

ಹ್ಯಾಚಿ ಸಂದರ್ಭಾರಿ ಆತಾಂಚಿ ಪಿಎಚ್‌ಡಿ ಪದವಿ ಪ್ರಾಪ್ತ ಕೋರ್ನು ಘೆತ್ತಿಲೆ ಉಡುಪಿ ಡಯಟ್ ಹಾಜ್ಜೆ ಉಪಪ್ರಾಂಶುಪಾಲ ಶ್ರೀ ಅಶೋಕ ಕಾಮತ್ ಹಾಂಕಾ ಪುರಸ್ಕಾರು ಪ್ರದಾನ ಕೆಲ್ಲೊ.

ತಶ್ಶೀಂಚಿ ದೆವಳಾಚೆ ಅನುವಂಶಿಕ ಮೊಕ್ತೇಸರ ಶ್ರೀ ಹಾರಾಡಿ ಉಮೇಶ ಪೈ ಹಾಂಗೆಲೊ ಪೂತು ಶ್ರೀ ಆದಿತ್ಯ ಪೈ.ಎಚ್ ಹಾನ್ನಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಾಂತು ಕಂಪ್ಯೂಟರ್ ಸೈನ್ಸ್ ಆನಿ ಇಂಜಿನೀಯರಿಂಗ್ ವಿಭಾಗಾಂತು "An Exploratory study to Reduce Lead Time in Small and Medium Level Enterprises - IT Sector" ವಿಷಯಾಂತು ಪಿಎಚ್‌ಡಿ ಪದವಿ ಪ್ರಾಪ್ತ ಕೋರ್ನು ಘೆತ್ತಿಲಿ, ಹಾಂಗೆಲೊ ಪುರಸ್ಕಾರು ಶ್ರೀ ಹಾರಾಡಿ ಉಮೇಶ ಪೈ ಹಾನ್ನಿ ಸ್ವೀಕಾರ ಕೆಲ್ಲೊ.

ಮುಖ್ಯ ಅತಿಥಿ ದಂಪತಿಕ ದೆವಳಾಚೆ ತರ್ಫೇನ ದೆವಳಾಚೆ ಆಡಳಿತ ಮೊಕ್ತೇಸರ ಶ್ರೀ ಪಿ.ವಿ.ಶೆಣೈ ಹಾನ್ನಿ ಸ್ವಾಗತ ಕೋರ್ನು, ಗೌರವು ಸಮರ್ಪಣ ಕೆಲ್ಲೊ.

ಹ್ಯಾ ಸಂದರ್ಭಾರಿ ಸರ್ವಶ್ರೀ ದೆವಳಾಚೆ ಮೊಕ್ತೇಸರ ಪುಂಡಲೀಕ ಕಾಮತ್, ರೋಹಿತಾಕ್ಷ ಪಡಿಯಾರ, ಪ್ರಭಾಕರ ಪೈ ವೆಲ್‌ಫೇರ್ ಫಂಡಾಚೆ ದಿನೇಶ ಶೆಣೈ, ಎಚ್.ಗುರುದಾಸ್ ಶೆಣೈ ಆದಿ ಆಶ್ಶಿಲಿಂತಿ. ಶ್ರೀ ದೀಪಕ ಶೆಣೈ ಹಾನ್ನಿ ಧನ್ಯವಾದು ಸಾಂಗ್ಲೊ.

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೆವಳಾಂತು ಯುಗಾದಿ ದಿವಸು ಶ್ರೀ ವೆಂಕಟರಮಣ ದೇವಾಕ ಪ್ರಧಾನ ಅರ್ಚಕ ವೇ.ಮೂ.ಶ್ರೀ ದಯಾಘನ ಭಟ್ ಹಾನ್ನಿ ವಿಶೇಷ ಅಲಂಕಾರ ಕೆಲ್ಲಾಲೊ. ರಾತ್ರಿ ಪಲ್ಲಕ್ಕಿ ಉತ್ಸವು, ವಸಂತಪೂಜಾ, ಮಹಾಪೂಜಾದಿ ಸೇವಾ ಚಲ್ಲಿ.

ಚಿತ್ರ ವರದಿ : **ದೇವದಾಸ ಕಾಮತ್, ಕಾಮತ್ ವಿಡಿಯೊ ಎಂಡ್ ಸ್ಟುಡಿಯೊ,** ಉಡುಪಿ

Protect Your Roof with

UMA TILES

UMA TILE COMPANY

**Manufacturers of :- Clay Roofing Tiles,
Wire Cut Bricks, Clay Jally,**

**Mangalore (Resi.) :
(0824) 2423801, 2411801**

**Hejamady (Factory) :
(0820) 2539529, 2539229**

ಮೂಢವಿಶ್ವಾಸಾಚ್ಯಾನ ದೂರ ಆಸ್ಸಾತಿ. ಮೂಢ ವಿಶ್ವಾಸು ಆತ್ಮವಿಶ್ವಾಸಾಕ ಘಾತಕ ಜಾತ್ತಾ. ಆತ್ಮ ವಿಶ್ವಾಸು ವಾಡ್ಡೋನು ಘೆಯಾ.

ಕೋಣಯಿ, ಕಸಲೇಂಯಿ ಸಾಂಗ್ಲ್ಯಾರಿ ತೆಂ ಸ್ವೀಕಾರ್ಚೆ ಪುಡೆ ತುಮ್ಗೆಲ್ಯಾ ಬುದ್ಧಿಯೇಚ್ಯಾ ಸಾಣೇಕ ಘಾಲ್ಹೂನು ಪರೀಕ್ಷಾ ಕರಾ.

- ಏಕು ಕೊಂಕಣಿ ಅಭಿಮಾನಿ

ಕೊಽಣ ಆನಿ ಎರ್ಲ್ಲೆಲೊ ಸಂತೋಷು ಪೊಳೋನು ಸಂತೋಷು ಭೋಗ್ತಾಕಿ ತೋಚಿ ಹೃದಯುವಂತು

ಗ್ರಂಥಾಲಯ ಆನಿ ಚೆರ್ಡುಂವಾಲೆ ಸಾಹಿತ್ಯಕ್ಷೇತ್ರಾಚೆ ನಿಷ್ಣಾತೆ

ಬೆಂಗಳೂರಚೆ ಡಾ. ಪದ್ಮಾ ಬಾಳಿಗಾ ಅಂತರಲಿಂ

ಗ್ರಂಥಾಲಯ ಆನಿ ಚೆರ್ಡುಂವಾಲೆ ಸಾಹಿತ್ಯಕ್ಷೇತ್ರಾಚೆನಿಷ್ಣಾತೆಅಶಿಂ ನಾಂವ ಪಾವಿಲಿಂ ಬೆಂಗಳೂರಚೆ ಡಾ. ಪದ್ಮಾ ಬಾಳಿಗಾ (56) ವರಸ ಹಾನ್ನಿ 12–05–2021 ತಾರ್ಕೆರ ನಿಧನ ಪಾವಲಿಂತಿ. ಹಾನ್ನಿ ಮಂಗಳೂರಚೆ ಸಿವಿಲ್ ಇಂಜಿನಿಯರ್ ದೆವಾಧೀನ ಶ್ರೀ ಸಿ. ವಿ. ಕಾಮತ್ ಹಾಂಗೆಲೆ ದೊನ್ನಿಚಿ ಧೂವ. ತಾನ್ನಿ ಬಾಮುಣು ಆನಿ ಏಕ ಪೂತ ಆನಿ ಮಸ್ತ ವಿದ್ಯಾರ್ಥಿಂಕ ಆನಿ ಮಿತ್ರಾಂಕ ಸೋಣು ಗೆಲೆಂಚಿ. ಪದ್ಮಾ ಬಾಳಿಗಾನ ಮಂಗಳೂರು ವಿಶ್ವವಿದ್ಯಾನಿಲಂಯಾಚೆ ಇಂಗ್ಲಿಷ್‌ಎಮ್.ಎ.ಂತ (1985–1987) ಪಯಲೆಂ ಸ್ಥಾನ ಘೆತಲ್ಯಾಂ. ಆನಿ ಸೈಂಟ್ ಎಲೋಶಿಯಸ್ ಕಾಲೇಜಾಂತ ಇಂಗ್ಲಿಷ್ ಉಪನ್ಯಾಸಕಿ ಜಾವನ ಕಾರ್ಯನಿರ್ವಹಣ ಕೆಲಾಂ. 2013 ಗಾಂಧಿಗ್ರಾಮ ರೂರಲ್ ಯುನಿವರ್ಸಿಟಿ ಡಿಂಡಿಗಲ್ ತಾಕುನ ಪಿ.ಎಚ್.ಡಿ ಕೆಲಾಂ. ಹಾನ್ನಿ “ಭಾರತೀಯ ಲೇಖಕಿಯರು ಮಕ್ಕಳ ಕಾದಂಬರಿಯ ಕುರಿತಾದ ಸ್ತ್ರೀವಾದಿ ಅಧ್ಯಯನ” ವಿಷಯಾಂತುಂಯಿ ಪಿ.ಎಚ್.ಡಿ ಕೆಲಾಂ. ಆನಿ ದೇಶ ವಿದೇಶಾಚೆ ವಿಚಾರ ಸಂಕಿರಣಾಂತ ಮಸ್ತ ಸಂಶೋಧನಾ ಪ್ರಬಂಧ ಮಂಡನ ಕೆಲಾಂ.

‘ವಿಶ್ವಕೊಂಕಣಿಕೇಂದ್ರ’ಚೆ ಸಂಶೋಧನಾ ಯೋಜನಾ(A Survey and critical reading of Konkani Childrens fiction in three script” (2017-2019)ಕಾರ್ಯಾಂತ ಭಾಗ ಘೆವನ ಖೂಬ ವಾವರ ಕೆಲಾಂ. ಹಾಂಗೆಲೆಕಾರ್ಯಕ್ಷೇತ್ರ ಚೆರ್ಡುಂವಾಲೆ ಸಾಹಿತ್ಯ ಆನಿ ಗ್ರಂಥಾಲಯ ಜಾವನ ಆಶಿಲೆಂ.

ಹಾಂಗೆಲೆ ನಿಧನ ಸಾಹಿತ್ಯ ಕ್ಷೇತ್ರಾಕ ಮಸ್ತ ಇತಲೆ ನಷ್ಟ ಜಾಲಾಂ ಅಶಿಂ, ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವಕೊಂಕಣಿಕೇಂದ್ರಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ, ಕೋಶಾಧ್ಯಕ್ಷ ಶ್ರೀ ಬಿ.ಆರ್. ಭಟ್, ಉಪಾಧ್ಯಕ್ಷ ಜಾಲೆಲೆಂ ಶ್ರೀ ಕುಡ್ಪಿ ಜಗದೀಶ ಶೆಣೈ, ಶ್ರೀ ಗಿಲ್ಬರ್ಟ್ ಡಿಸೋಜಾ, ಶ್ರೀ ವೆಂಕಟೇಶ ಎನ್. ಬಾಳಿಗಾ, ವಿಶ್ವಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಕಾರ್ಯದರ್ಶಿ ಶ್ರೀ ಪ್ರದೀಪ ಜಿ. ಪೈ, ವಿಶ್ವಕೊಂಕಣಿ ಕೇಂದ್ರ ಕಾರ್ಯದರ್ಶಿ ಸಿ.ಎ ಶ್ರೀ ನಂದಗೋಪಾಲ ಶೆಣೈ ಆನಿ ಶ್ರೀ ಬಿ. ಪ್ರಭಾಕರ ಪ್ರಭು, ಶಾಳೆಂತ ಕೊಂಕಣಿ ಶಿಕ್ಷಣಾಚೆ ಮುಖೇಲ ಡಾ.ಕೆ.ಮೋಹನ ಪೈ, ಅಖಿಲ ಭಾರತಕೊಂಕಣಿ ಪರಿಷದ್ ಅದಲೆ ಅಧ್ಯಕ್ಷ ಶ್ರೀ ಕೆ.ಗೋಕುಲದಾಸ ಪ್ರಭು, ಕೇರಳ ಕೊಂಕಣಿ ಅಕಾಡೆಮಿ ಅದಲೆ ಅಧ್ಯಕ್ಷ ಶ್ರೀ ಪಯ್ಯನೂರು ರಮೇಶ ಪೈ, ಬೆಂಗಳೂರು ಖ್ಯಾತ ಅನುವಾದಕಿ ಡಾ.ಗೀತಾ ಶೆಣೈ, ವಿಶ್ವಕೊಂಕಣಿ ಭಾಷಾ ಸಂಸ್ಥಾನ ನಿರ್ದೇಶಕ ಶ್ರೀ ಗುರುದತ್ತ ಬಂಟ್ವಾಳಕರ ಆನಿ ಇತರ ಗಣ್ಯಾಂನಿ ಸಂಘ ಸಂಸ್ಥೆಚೆ ಪದಾಧಿಕಾರಿಂನಿ ಸಂತಾಪ ವ್ಯಕ್ತ ಕೆಲಾಂ.

(ಇ–ಮೈಲ್ ವರದಿ)

“It is better to do nothing than to do what is wrong. For whatever you do, you do to yourself “
-Gautam Buddha

CELEBRATING A CENTURY OF GROWTH AND TRUST
P.V.S. GROUP
P.V.S
MANGALORE

Over 110 Glorious Years

P.V.S. GROUP OF COMPANIES

P.V.S. Sadan, 7th Floor, P.B.No. 707, Kodialbail
MANGALORE - 575 003.

Email : pvsbeedies@yahoo.co.in
Ph. : (0824) 2443083

ಮುಂಬಯಿ ವಡಾಲ ಶ್ರೀ ರಾಮ ಮಂದಿರಾಂತು ಶ್ರೀ ರಾಮ ನವಮಿ ಉತ್ಸವು

ಮುಂಡಾಶಿ ಶ್ವೇತಾಸುಧಾ ಪೈ ಹಾಂಕಾ ಸಮ್ಮಾನು

PANAVAR
MAY 2021

TITLE CODE NO.: KARKON00069

BOOK POST

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೆವಳಾಂತು ಯುಗಾದಿ ಉತ್ಸವು

ಮಂಗಳೂರು ಕೊಂಚಾಡಿ ಶ್ರೀ ಮಹಾಲಸಾ ನಾರಾಯಣೀ ದೆವಳಾಚೊ ಬ್ರಹ್ಮರಥೋತ್ಸವು (ಎ.18), ಮಂಗಳೂರು ರಥಬೀದಿ ಶೀ ವೆಂಕಟರಮಣ ದೆವಳಾಂತು ನೂತನ ರಥ ನಿರ್ಮಾಣಾಕ ಮೂಹೂರ್ತ ಪೂಜಾ ಮೇ 17 ಚಲ್ಲಿ.

ಮಂಗಳೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಚೆ ಈಶ್ವರಾಂಬಾ ಟ್ರಸ್ಟ್ ದ್ವಾರಾ ಲೇಡಿಗೋಶೆನ್ ಆಸ್ಪತ್ರೆಂತು ನೂತನ ಆಕ್ಸಿಜನ್ ಪ್ಲಾಂಟ್ ಸ್ಥಾಪನೇಕ ಟ್ರಸ್ಟ್ ಅಧ್ಯಕ್ಷ ಶ್ರೀ ಎಂ.ಪದ್ಮನಾಭ ಪೈ ಹಾನ್ನಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಹಾಂಕಾ 5 ಲಕ್ಷ ರುಪ್ಪಯಿಚೊ ದೇಣಿಗಾ ಆರ್ತಾಂಚಿ ಹಸ್ತಾಂತರ ಕೆಲ್ಲೊ.

1686
Konkani Language & Cultural
Foundation
World Konkani Centre
Konkani Gaon
Shaktinagar
MANGALORE - 575 016

Printed by Sadguru Printers & Designers, Kalsank, Udupi 576 102 and published by Konkani Bhashodhara Trust
Syndicate House, Manipal 576 104 on behalf of Sri Tonse Ashok Pai, Manipal and Printed at Kalsank, Udupi 576 102
and published at Syndicate House, Manipal 576 104. Editor : Sri H.Jnanadeva Mallya